



ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು

ಜಿಲ್ಲಾ ರಾಜ್ಯ ಪತ್ರ

ಭಾಗ - II Part - II	ಬೆಂಗಳೂರು, ಶನಿವಾರ, ಜೂನ್ ೨೧, ೨೦೧೪ (ಜ್ಯೇಷ್ಠ ೩೧, ಶಕ ವರ್ಷ ೧೯೩೬) Bangalore, Saturday, June 21, 2014 (Jyeshtha 31, Shaka Varsha 1936)	ನಂ. ೪೧೯ No. 419
-----------------------	---	--------------------

ನಗರಾಭಿವೃದ್ಧಿ ಸಚಿವಾಲಯ

ಅಧಿಸೂಚನೆ

ಸಂ: ನಅಇ:61: ಎಂಎನ್‌ಇ:2013(1), ಬೆಂಗಳೂರು, ದಿನಾಂಕ: 19-06-2014

ರಾಜ್ಯದ ಮಹಾನಗರ ಪಾಲಿಕೆಗಳ ಸೇವೆಗೆ ಸೇರಿದ ಸಹಾಯಕ ಕಾರ್ಯಪಾಲಕ ಅಭಿಯಂತರರ (ಸಿವಿಲ್) ವೃಂದದ ಈ ಕೆಳಕಂಡ ಅಧಿಕಾರಿಗಳಿಗೆ ಕಾರ್ಯಪಾಲಕ ಅಭಿಯಂತರರ ವೃಂದಕ್ಕೆ (ವೇತನ ಶ್ರೇಣಿ ರೂ 36300-900-39000-1050-45300-1200-52500-1350-53850) ಈ ತಕ್ಷಣದಿಂದ ಜಾರಿಗೆ ಬರುವಂತೆ ಸ್ಥಾನಪನ್ನ ಮುಂಬಡ್ತಿ ನೀಡಿ ಈ ಕೆಳಕಂಡಂತೆ ಸ್ಥಳ ನಿಯುಕ್ತಿಗೊಳಿಸಲಾಗಿದೆ.

ಕ್ರ. ಸಂ.	ಅಧಿಕಾರಿಯ ಹೆಸರು ಮತ್ತು ಹಾಲಿ ಕಾರ್ಯನಿರ್ವಹಿಸುತ್ತಿರುವ ಸ್ಥಳ	ಕಾರ್ಯಪಾಲಕ ಅಭಿಯಂತರರ ವೃಂದಕ್ಕೆ ಮುಂಬಡ್ತಿ ನೀಡಿ ನಿಯುಕ್ತಿಗೊಳಿಸಿದ ಹುದ್ದೆ
1	ಶ್ರೀ. ಗಣೇಶನ್ ಆರ್. ಸಹಾಯಕ ಕಾರ್ಯಪಾಲಕ ಅಭಿಯಂತರರು, ಮಹಾನಗರಪಾಲಿಕೆ, ಬಳ್ಳಾರಿ	ಮಹಾನಗರ ಪಾಲಿಕೆ ಗುಲ್ಬರ್ಗಾ (ಖಾಲಿ ಹುದ್ದೆ)
2	ಶ್ರೀ. ಕೆ.ಎಸ್. ಲಿಂಗೇಗೌಡ ಸಹಾಯಕ ಕಾರ್ಯಪಾಲಕ ಅಭಿಯಂತರರು, ಮಹಾನಗರಪಾಲಿಕೆ, ಶಿವಮೊಗ್ಗ	ಮಹಾನಗರಪಾಲಿಕೆ ಶಿವಮೊಗ್ಗ (ಖಾಲಿ ಹುದ್ದೆ)

(೨೦೧೩)

ಕ್ರ. ಸಂ.	ಅಧಿಕಾರಿಯ ಹೆಸರು ಮತ್ತು ಹಾಲಿ ಕಾರ್ಯನಿರ್ವಹಿಸುತ್ತಿರುವ ಸ್ಥಳ	ಕಾರ್ಯಪಾಲಕ ಅಭಿಯಂತರರ ವೃಂದಕ್ಕೆ ಮುಂಬಡ್ತಿ ನೀಡಿ ನಿಯುಕ್ತಿಗೊಳಿಸಿದ ಹುದ್ದೆ
3	ಶ್ರೀಮತಿ. ಉಷಾ ಶೇಷಗಿರಿ ಸರಾಫ ಸಹಾಯಕ ಕಾರ್ಯಪಾಲಕ ಅಭಿಯಂತರರು, ಮಹಾನಗರಪಾಲಿಕೆ ಹುಬ್ಬಳ್ಳಿ- ಧಾರವಾಡ	ಮಹಾನಗರಪಾಲಿಕೆ ಹುಬ್ಬಳ್ಳಿ-ಧಾರವಾಡ (ಖಾಲಿ ಹುದ್ದೆ)
4	ಶ್ರೀ. ಶ್ರೀಧರ ವೆಂಕುಬರಾವ್ ಸಹಾಯಕ ಕಾರ್ಯಪಾಲಕ ಅಭಿಯಂತರರು ಮಹಾನಗರಪಾಲಿಕೆ ಹುಬ್ಬಳ್ಳಿ- ಧಾರವಾಡ	ಮಹಾನಗರಪಾಲಿಕೆ ಗುಲ್ಬರ್ಗಾ (ಖಾಲಿ ಹುದ್ದೆ)
5	ಶ್ರೀ. ಜಿ.ಕೆ. ಮರಳಿಹಳ್ಳಿ ಸಹಾಯಕ ಕಾರ್ಯಪಾಲಕ ಅಭಿಯಂತರರು ಮಹಾನಗರಪಾಲಿಕೆ ಹುಬ್ಬಳ್ಳಿ- ಧಾರವಾಡ	ಮಹಾನಗರಪಾಲಿಕೆ ಮಂಗಳೂರು (ಖಾಲಿ ಹುದ್ದೆ)
6	ಶ್ರೀ. ಡಿ.ಹೆಚ್. ಕಿರೋಸೂರ ಸಹಾಯಕ ಕಾರ್ಯಪಾಲಕ ಅಭಿಯಂತರರು ಮಹಾನಗರಪಾಲಿಕೆ ಹುಬ್ಬಳ್ಳಿ- ಧಾರವಾಡ	ಮಹಾನಗರಪಾಲಿಕೆ ಬಿಜಾಪುರ (ಖಾಲಿ ಹುದ್ದೆ)
7	ಶ್ರೀ. ಎಂ.ಆರ್. ಅನಂತಪದ್ಮನಾಭ ಸಹಾಯಕ ಕಾರ್ಯಪಾಲಕ ಅಭಿಯಂತರರು ಮಹಾನಗರಪಾಲಿಕೆ, ಮೈಸೂರು	ಮಹಾನಗರಪಾಲಿಕೆ ಶಿವಮೊಗ್ಗ (ಖಾಲಿ ಹುದ್ದೆ)
8	ಶ್ರೀ. ಇ. ತಿಮ್ಮಪ್ಪ ಸಹಾಯಕ ಕಾರ್ಯಪಾಲಕ ಅಭಿಯಂತರರು ಬೃಹತ್ ಬೆಂಗಳೂರು ಮಹಾನಗರಪಾಲಿಕೆ ಬೆಂಗಳೂರು.	ಮಹಾನಗರಪಾಲಿಕೆ ಬಳ್ಳಾರಿ (ಖಾಲಿ ಹುದ್ದೆ)
9	ಶ್ರೀ. ಮಹೇಶ್ ಸಹಾಯಕ ಕಾರ್ಯಪಾಲಕ ಅಭಿಯಂತರರು ಮಹಾನಗರಪಾಲಿಕೆ ಮೈಸೂರು.	ಮಹಾನಗರಪಾಲಿಕೆ ಬಿಜಾಪುರ (ಖಾಲಿ ಹುದ್ದೆ)

ಕ್ರ. ಸಂ.	ಅಧಿಕಾರಿಯ ಹೆಸರು ಮತ್ತು ಹಾಲಿ ಕಾರ್ಯನಿರ್ವಹಿಸುತ್ತಿರುವ ಸ್ಥಳ	ಕಾರ್ಯಪಾಲಕ ಅಭಿಯಂತರರ ವೃಂದಕ್ಕೆ ಮುಂಬಡ್ತಿ ನೀಡಿ ನಿಯುಕ್ತಿಗೊಳಿಸಿದ ಹುದ್ದೆ
10	ಶ್ರೀಮತಿ. ಲಕ್ಷ್ಮೀ ಎಂ. ಸುಳಗೇಕರ ಸಹಾಯಕ ಕಾರ್ಯಪಾಲಕ ಅಭಿಯಂತರರು ಮಹಾನಗರಪಾಲಿಕೆ, ಬೆಳಗಾವಿ	ಮಹಾನಗರಪಾಲಿಕೆ ಬೆಳಗಾವಿ (ಖಾಲಿ ಹುದ್ದೆ)

ಈ ಕುರಿತಂತೆ ರಾಜ್ಯದ ಉಚ್ಚ ನ್ಯಾಯಾಲಯದಲ್ಲಿ ಬಾಕಿ ಇರುವ ರಿಟ್ ಅರ್ಜಿಗಳಲ್ಲಿ ಮಾನ್ಯ ನ್ಯಾಯಾಲಯವು ನೀಡಬಹುದಾದ ತೀರ್ಪಿಗೆ ಒಳಪಟ್ಟಿರುತ್ತದೆ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ

ಜಿ. ವರದರಾಜು

ಸರ್ಕಾರದ ಅಧೀನ ಕಾರ್ಯದರ್ಶಿ

(ಮಹಾನಗರಪಾಲಿಕೆ-2)

ನಗರಾಭಿವೃದ್ಧಿ ಇಲಾಖೆ

ವಿಶೇಷ ರಾಜ್ಯ ಪತ್ರಿಕೆ

ಭಾಗ - II	ಬೆಂಗಳೂರು, ಶನಿವಾರ, ಜೂನ್ ೨೧, ೨೦೧೪ (ಜ್ಯೇಷ್ಠ ೩೧, ಶಕ ವರ್ಷ ೧೯೩೬)	ನಂ. ೪೨೦
Part - II	Bangalore, Saturday, June 21, 2014 (Jyeshtha 31, Shaka Varsha 1936)	No. 420

ನಗರಾಭಿವೃದ್ಧಿ ಸಚಿವಾಲಯ

ಅಧಿಸೂಚನೆ

ಸಂ: ನಅಇ:61: ಎಂಎನ್‌ಇ:2013(2), ಬೆಂಗಳೂರು, ದಿನಾಂಕ: 19-06-2014

ರಾಜ್ಯದ ಮಹಾನಗರ ಪಾಲಿಕೆಗಳ ಸೇವೆಗೆ ಸೇರಿದ ಸಹಾಯಕ ಕಾರ್ಯಪಾಲಕ ಅಭಿಯಂತರರ (ಎಲೆಕ್ಟ್ರಿಕಲ್) ವೃಂದದ ಈ ಕೆಳಕಂಡ ಅಧಿಕಾರಿಗಳಿಗೆ ಕಾರ್ಯಪಾಲಕ ಅಭಿಯಂತರರ ವೃಂದಕ್ಕೆ (ವೇತನ ಶ್ರೇಣಿ ರೂ 36300-900-39000-1050-45300-1200-52500-1350-53850) ಈ ತಕ್ಷಣದಿಂದ ಜಾರಿಗೆ ಬರುವಂತೆ ಸ್ಥಾನಪನ್ನ ಮುಂಬಡ್ತಿ ನೀಡಿ ಈ ಕೆಳಕಂಡಂತೆ ಸ್ಥಳನಿಯುಕ್ತಿಗೊಳಿಸಲಾಗಿದೆ.

ಕ್ರ.ಸಂ.	ಅಧಿಕಾರಿಯ ಹೆಸರು ಮತ್ತು ಹಾಲಿ ಕಾರ್ಯನಿರ್ವಹಿಸುತ್ತಿರುವ ಸ್ಥಳ	ಕಾರ್ಯಪಾಲಕ ಅಭಿಯಂತರರ ವೃಂದಕ್ಕೆ ಮುಂಬಡ್ತಿ ನೀಡಿ ನಿಯುಕ್ತಿಗೊಳಿಸಿದ ಹುದ್ದೆ
1	ಶ್ರೀ. ಡಿ.ಅಯ್ ಪತ್ತಾರ್, ಸಹಾಯಕ ಕಾರ್ಯಪಾಲಕ ಅಭಿಯಂತರರು, ಹುಬ್ಬಳ್ಳಿ-ಧಾರವಾಡ ಮಹಾನಗರಪಾಲಿಕೆ	ಮಹಾನಗರಪಾಲಿಕೆ ಹುಬ್ಬಳ್ಳಿ-ಧಾರವಾಡ (ಖಾಲಿ ಹುದ್ದೆ)

೨೦೧೬

ಕರ್ನಾಟಕ ರಾಜ್ಯಪತ್ರ, ಗುರುವಾರ, ಜುಲೈ ೧೦, ೨೦೧೪

ವಿಶೇಷ ರಾಜ್ಯ ಪತ್ರಿಕೆ

ಕ್ರ.ಸಂ.	ಅಧಿಕಾರಿಯ ಹೆಸರು ಮತ್ತು ಹಾಲಿ ಕಾರ್ಯನಿರ್ವಹಿಸುತ್ತಿರುವ ಸ್ಥಳ	ಕಾರ್ಯಪಾಲಕ ಅಭಿಯಂತರರ ವೃಂದಕ್ಕೆ ಮುಂಬಡ್ತಿ ನೀಡಿ ನಿಯುಕ್ತಿಗೊಳಿಸಿದ ಹುದ್ದೆ
2	ಶ್ರೀ. ಎಸ್. ಎನ್. ಗಣಾಚಾರಿ ಸಹಾಯಕ ಕಾರ್ಯಪಾಲಕ ಅಭಿಯಂತರರು, ಹುಬ್ಬಳ್ಳಿ-ಧಾರವಾಡ ಮಹಾನಗರಪಾಲಿಕೆ	ಮಹಾನಗರಪಾಲಿಕೆ ಮಂಗಳೂರು (ಖಾಲಿ ಹುದ್ದೆ)

ಈ ಕುರಿತಂತೆ ರಾಜ್ಯದ ಉಚ್ಚ ನ್ಯಾಯಾಲಯದಲ್ಲಿ ಬಾಕಿ ಇರುವ ರಿಟ್ ಅರ್ಜಿಗಳಲ್ಲಿ ಮಾನ್ಯ ನ್ಯಾಯಾಲಯವು
ನೀಡಬಹುದಾದ ತೀರ್ಪಿಗೆ ಒಳಪಟ್ಟಿರುತ್ತದೆ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ
ಹೆಸರಿನಲ್ಲಿ

ಜಿ. ವರದರಾಜು
ಸರ್ಕಾರದ ಅಧೀನ ಕಾರ್ಯದರ್ಶಿ
(ಮಹಾನಗರಪಾಲಿಕೆ-2)
ನಗರಾಭಿವೃದ್ಧಿ ಇಲಾಖೆ



ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು

ಬಿಶೇಷ ರಾಜ್ಯ ಪತ್ರ

ಭಾಗ - IV	ಬೆಂಗಳೂರು, ಶುಕ್ರವಾರ, ಜೂನ್ ೨೭, ೨೦೧೪ (ಆಷಾಡ ೬, ಶಕ ವರ್ಷ ೧೯೩೬)	ನಂ. ೪೨೫
Part - IV	Bangalore, Friday, June 27, 2014 (Ashadha 6, Shaka Varsha 1936)	No. 425

ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಸಚಿವಾಲಯ

ಅಧಿಸೂಚನೆ

ಸಂಖ್ಯೆ ಸಿಆಸುಇ 05 ಚುವಿಪ 2014, ಬೆಂಗಳೂರು, ದಿನಾಂಕ: 27-06-2014.

ಪ್ರಜಾ ಪ್ರಾತಿನಿಧ್ಯ ಅಧಿನಿಯಮ, 1951 (ಅಧಿನಿಯಮ ಸಂಖ್ಯೆ. 43/1951) ರ ಕಲಂ 67 ರ ಅನುಸಾರ ಈ ಕೆಳಕಂಡ ಚುನಾವಣಾ ಫಲಿತಾಂಶಗಳ ಘೋಷಣೆಗಳನ್ನು ಸಾರ್ವಜನಿಕರ ಮಾಹಿತಿಗಾಗಿ ಪ್ರಕಟಿಸಲಾಗಿದೆ:-

ನಮೂನೆ-23

[ನಿಯಮ 84(1)(ಎ) ನೋಡಿ]

(ಸ್ಥಾನಕ್ಕೆ ಸ್ಪರ್ಧೆ ಇದ್ದಾಗ ದ್ವೈವಾರ್ಷಿಕ ಚುನಾವಣೆಯಲ್ಲಿ ಉಪಯೋಗಿಸುವುದಕ್ಕಾಗಿ)

ಪ್ರಜಾ ಪ್ರಾತಿನಿಧ್ಯ ಅಧಿನಿಯಮ, 1951 ರ ಪ್ರಕರಣ 66 ರ ಮೇರೆಗೆ ಚುನಾವಣಾ ಫಲಿತಾಂಶದ ಘೋಷಣೆ.

ಕರ್ನಾಟಕ ಪಶ್ಚಿಮ ಪದವೀಧರರ ಕ್ಷೇತ್ರದಿಂದ ಕರ್ನಾಟಕ ವಿಧಾನ ಪರಿಷತ್ತಿಗೆ ದ್ವೈವಾರ್ಷಿಕ ಚುನಾವಣೆ-2014

ಪ್ರಜಾ ಪ್ರಾತಿನಿಧ್ಯ ಅಧಿನಿಯಮ, 1951 ರ ಪ್ರಕರಣ 66 ಅನ್ನು ಚುನಾವಣೆಗಳನ್ನು ನಡೆಸುವ ನಿಯಮಾವಳಿಯ ನಿಯಮ 84 ಉಪ ನಿಯಮ (1)(ಎ) ರನ್ವಯ ಓದಿಕೊಂಡು ಭಾರತೀಯ ಜನತಾ ಪಾರ್ಟಿ ಪಕ್ಷದಿಂದ ಪ್ರಾಯೋಜಿತರಾದ-

ಎಸ್. ವಿ. ಸಂಕನೂರ

ವಕೀಲ ಚಾಳ, ಗದಗ

ಇವರು ಮೇಲಿನ ಚುನಾವಣಾ ಕ್ಷೇತ್ರದಿಂದ ಸದರಿ ವಿಧಾನ ಪರಿಷತ್ತಿನಲ್ಲಿನ ದಿನಾಂಕ: 30-06-2014 ರಂದು ಅವಧಿ ಮುಕ್ತಾಯವಾಗುವ ಒಂದು ಸದಸ್ಯರ ಸ್ಥಾನವನ್ನು ಭರ್ತಿ ಮಾಡಲು ವಿದ್ಯುಕ್ತವಾಗಿ ಚುನಾಯಿತರಾಗಿರುವರೆಂದು ನಾನು ಘೋಷಿಸಿದ್ದೇನೆ.

ಸ್ಥಳ : ಧಾರವಾಡ
ದಿನಾಂಕ: 24-06-2014

ವಿ.ಬಿ. ಪಾಟೀಲ

ಚುನಾವಣಾಧಿಕಾರಿ

ಕರ್ನಾಟಕ ಪಶ್ಚಿಮ ಪದವೀಧರರ ಕ್ಷೇತ್ರ
ಹಾಗೂ ಪ್ರಾದೇಶಿಕ ಆಯುಕ್ತರು
ಬೆಳಗಾವಿ ವಿಭಾಗ, ಬೆಳಗಾವಿ.

ನಮೂನೆ-23

[ನಿಯಮ 84(1)(ಎ) ನೋಡಿ]

(ಸ್ಥಾನಕ್ಕೆ ಸ್ಪರ್ಧೆ ಇದ್ದಾಗ ದ್ವೈವಾರ್ಷಿಕ ಚುನಾವಣೆಯಲ್ಲಿ ಉಪಯೋಗಿಸುವುದಕ್ಕಾಗಿ)

ಪ್ರಜಾ ಪ್ರಾತಿನಿಧ್ಯ ಅಧಿನಿಯಮ, 1951 ರ ಪ್ರಕರಣ 66 ರ ಮೇರೆಗೆ ಚುನಾವಣಾ ಫಲಿತಾಂಶದ ಘೋಷಣೆ.

ಕರ್ನಾಟಕ ಆಗ್ನೇಯ ಪದವೀಧರರ ಕ್ಷೇತ್ರದಿಂದ ಕರ್ನಾಟಕ ವಿಧಾನ ಪರಿಷತ್ತಿಗೆ ದ್ವೈವಾರ್ಷಿಕ ಚುನಾವಣೆ-2014

ಪ್ರಜಾ ಪ್ರಾತಿನಿಧ್ಯ ಅಧಿನಿಯಮ, 1951 ರ ಪ್ರಕರಣ 66 ಅನ್ನು ಚುನಾವಣೆಗಳನ್ನು ನಡೆಸುವ ನಿಯಮಾವಳಿಯ ನಿಯಮ 84 ಉಪ ನಿಯಮ (1)(ಎ) ರನ್ವಯ ಓದಿಕೊಂಡು ಜನತಾದಳ (ಜಾತ್ಯತೀತ) ಪಕ್ಷದಿಂದ ಪ್ರಾಯೋಜಿತರಾದ -

(೨೦೧೭)

ಆರ್.ಚೌಡರೆಡ್ಡಿ, ತೂಪಲ್ಲಿ,

ತೂಪಲ್ಲಿ ಗ್ರಾಮ, ಜಿ.ತಿಮ್ಮಸಂದ್ರ ಅಂಚೆ,

ಶ್ರೀನಿವಾಸಪುರ ತಾಲ್ಲೂಕು, ಕೋಲಾರ ಜಿಲ್ಲೆ.

ಇವರು ಮೇಲಿನ ಚುನಾವಣಾ ಕ್ಷೇತ್ರದಿಂದ ಸದರಿ ವಿಧಾನ ಪರಿಷತ್ತಿನಲ್ಲಿನ ದಿನಾಂಕ: 30-06-2014 ರಂದು ಅವಧಿ ಮುಕ್ತಾಯವಾಗುವ ಒಂದು ಸದಸ್ಯರ ಸ್ಥಾನವನ್ನು ಭರ್ತಿ ಮಾಡಲು ವಿದ್ಯುಕ್ತವಾಗಿ ಚುನಾಯಿತರಾಗಿರುವರೆಂದು ನಾನು ಘೋಷಿಸಿದ್ದೇನೆ.

ಸ್ಥಳ : ಬೆಂಗಳೂರು

ದಿನಾಂಕ : 24-06-2014

ಗೌರವ್ ಗುಪ್ತ

ಚುನಾವಣಾಧಿಕಾರಿ,

ಕರ್ನಾಟಕ ಆಗ್ನೇಯ ಪದವೀಧರರ ಕ್ಷೇತ್ರ

ಹಾಗೂ ಪ್ರಾದೇಶಿಕ ಆಯುಕ್ತರು

ಬೆಂಗಳೂರು ವಿಭಾಗ, ಬೆಂಗಳೂರು

ನಮೂನೆ-23

[ನಿಯಮ 84(1)(ಎ) ನೋಡಿ]

(ಸ್ಥಾನಕ್ಕೆ ಸ್ಪರ್ಧೆ ಇದ್ದಾಗ ದ್ವೈವಾರ್ಷಿಕ ಚುನಾವಣೆಯಲ್ಲಿ ಉಪಯೋಗಿಸುವುದಕ್ಕಾಗಿ)

ಪ್ರಜಾ ಪ್ರಾತಿನಿಧ್ಯ ಅಧಿನಿಯಮ, 1951 ರ ಪ್ರಕರಣ 66 ರ ಮೇರೆಗೆ ಚುನಾವಣಾ ಫಲಿತಾಂಶದ ಘೋಷಣೆ.

ಕರ್ನಾಟಕ ಈಶಾನ್ಯ ಶಿಕ್ಷಕರ ಕ್ಷೇತ್ರದಿಂದ ಕರ್ನಾಟಕ ವಿಧಾನ ಪರಿಷತ್ತಿಗೆ ದ್ವೈವಾರ್ಷಿಕ ಚುನಾವಣೆ-2014

ಪ್ರಜಾ ಪ್ರಾತಿನಿಧ್ಯ ಅಧಿನಿಯಮ, 1951 ರ ಪ್ರಕರಣ 66 ಅನ್ನು ಚುನಾವಣೆಗಳನ್ನು ನಡೆಸುವ ನಿಯಮಾವಳಿಯ ನಿಯಮ 84 ಉಪ ನಿಯಮ (1)(ಎ) ರ ಅನ್ವಯ ಓದಿಕೊಂಡು ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ಪಾರ್ಟಿಯಿಂದ ಪ್ರಾಯೋಜಿತರಾದ -

ಶರಣಪ್ಪ ಮಟ್ಟೂರ,

ಮೋ|| ಮಟ್ಟೂರ, ತಾ|| ಲಿಂಗಸೂಗೂರು

ಜಿ|| ರಾಯಚೂರು

ಇವರು ಮೇಲಿನ ಚುನಾವಣಾ ಕ್ಷೇತ್ರದಿಂದ ಸದರಿ ವಿಧಾನ ಪರಿಷತ್ತಿನಲ್ಲಿನ ದಿನಾಂಕ: 30-06-2014 ರಂದು ಅವಧಿ ಮುಕ್ತಾಯವಾಗುವ ಒಂದು ಸದಸ್ಯರ ಸ್ಥಾನವನ್ನು ಭರ್ತಿ ಮಾಡಲು ವಿದ್ಯುಕ್ತವಾಗಿ ಚುನಾಯಿತರಾಗಿರುವರೆಂದು ನಾನು ಘೋಷಿಸಿದ್ದೇನೆ.

ಸ್ಥಳ: ಗುಲಬರ್ಗಾ

ದಿನಾಂಕ: 24-06-2014

ಅಪ್ಪುನ್ ಆದಿತ್ಯ ಬಿಸ್ವಾಸ್

ಚುನಾವಣಾಧಿಕಾರಿ,

ಕರ್ನಾಟಕ ಈಶಾನ್ಯ ಶಿಕ್ಷಕರ ಕ್ಷೇತ್ರ ಹಾಗೂ ಪ್ರಾದೇಶಿಕ ಆಯುಕ್ತರು

ಗುಲಬರ್ಗಾ ವಿಭಾಗ, ಗುಲಬರ್ಗಾ.

ನಮೂನೆ-23

[ನಿಯಮ 84(1)(ಎ) ನೋಡಿ]

(ಸ್ಥಾನಕ್ಕೆ ಸ್ಪರ್ಧೆ ಇದ್ದಾಗ ದ್ವೈವಾರ್ಷಿಕ ಚುನಾವಣೆಯಲ್ಲಿ ಉಪಯೋಗಿಸುವುದಕ್ಕಾಗಿ)

ಪ್ರಜಾ ಪ್ರಾತಿನಿಧ್ಯ ಅಧಿನಿಯಮ, 1951 ರ ಪ್ರಕರಣ 66 ರ ಮೇರೆಗೆ ಚುನಾವಣಾ ಫಲಿತಾಂಶದ ಘೋಷಣೆ.

ಬೆಂಗಳೂರು ಶಿಕ್ಷಕರ ಕ್ಷೇತ್ರದಿಂದ ಕರ್ನಾಟಕ ವಿಧಾನ ಪರಿಷತ್ತಿಗೆ ದ್ವೈವಾರ್ಷಿಕ ಚುನಾವಣೆ-2014

ಪ್ರಜಾ ಪ್ರಾತಿನಿಧ್ಯ ಅಧಿನಿಯಮ, 1951 ರ ಪ್ರಕರಣ 66 ಅನ್ನು ಚುನಾವಣೆಗಳನ್ನು ನಡೆಸುವ ನಿಯಮಾವಳಿಯ ನಿಯಮ 84 ಉಪ ನಿಯಮ (1)(ಎ) ರ ಅನ್ವಯ ಓದಿಕೊಂಡು ಜನತಾದಳ (ಜಾತ್ಯತೀತ) ಪಕ್ಷದಿಂದ ಪ್ರಾಯೋಜಿತರಾದ-

ಮಟ್ಟಣ್ಣ

ನಂ.58, 5ನೇ ಅಡ್ಡರಸ್ತೆ, 3ನೇ ಮುಖ್ಯರಸ್ತೆ,

ಬಸವೇಶ್ವರ ಬಡಾವಣೆ, ವಿಜಯನಗರ,

ಬೆಂಗಳೂರು-40.

ಇವರು ಮೇಲಿನ ಚುನಾವಣಾ ಕ್ಷೇತ್ರದಿಂದ ಸದರಿ ವಿಧಾನ ಪರಿಷತ್ತಿನಲ್ಲಿನ ದಿನಾಂಕ: 30-06-2014 ರಂದು ಅವಧಿ ಮುಕ್ತಾಯವಾಗುವ ಒಂದು ಸದಸ್ಯರ ಸ್ಥಾನವನ್ನು ಭರ್ತಿ ಮಾಡಲು ವಿದ್ಯುಕ್ತವಾಗಿ ಚುನಾಯಿತರಾಗಿರುವರೆಂದು ನಾನು ಘೋಷಿಸಿದ್ದೇನೆ.

ಸ್ಥಳ : ಬೆಂಗಳೂರು

ದಿನಾಂಕ : 24-06-2014

ಗೌರವ್ ಗುಪ್ತ

ಚುನಾವಣಾಧಿಕಾರಿ

ಬೆಂಗಳೂರು ಶಿಕ್ಷಕರ ಕ್ಷೇತ್ರ ಹಾಗೂ ಪ್ರಾದೇಶಿಕ ಆಯುಕ್ತರು

ಬೆಂಗಳೂರು ವಿಭಾಗ, ಬೆಂಗಳೂರು.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ

ಪಿ.ಟಿ. ಕುಲಕರ್ಣಿ

ಜಂಟಿ ಮುಖ್ಯ ಚುನಾವಣಾಧಿಕಾರಿ ಹಾಗೂ

ಪದನಿಮಿತ್ತ ಸರ್ಕಾರದ ಜಂಟಿ ಕಾರ್ಯದರ್ಶಿ

ಸಿ.ಆ.ಸು.ಇ.(ಚುನಾವಣೆಗಳು)

**PERSONNEL AND ADMINISTRATIVE REFORMS SECRETARIAT
NOTIFICATION**

No. DPAR 05 CHUVIPA 2014, Bangalore, dated: 27-06-2014

In pursuance of the provisions of section 67 of the Representation of the People Act, 1951 (Act No. 43 of 1951), the following Declarations of the Results of Elections are published for general information:-

FORM-23

[See rule 84(1)(a)]

(For use in Biennial Elections when seat is contested)

Declaration of the result of Election under section 66 of the Representation of the People Act, 1951.

**Biennial Election to the Legislative Council of Karnataka from the
Karnataka West Graduates' Constituency-2014**

In pursuance of the provisions contained in section 66 of the Representation of the People Act, 1951, read with clause (a) of sub-rule (1) of rule 84 of the Conduct of Elections Rules, 1961, I declare that –

S.V. Sankanur

Vakil Chawl, Gadag

Sponsored by **Bharatiya Janata Party** has been duly elected to fill the seat in that House of a member retiring on 30-06-2014 on the expiration of his term of office.

Place: Dharwad
Date: 24-06-2014

V.B. Patil

Returning Officer
Karnataka West Graduates' Constituency
& Regional Commissioner
Belgaum Division, Belgaum

FORM-23

[See rule 84(1)(a)]

(For use in Biennial Elections when seat is contested)

Declaration of the result of Election under section 66 of the Representation of the People Act, 1951.

**Biennial Election to the Legislative Council of Karnataka from the
Karnataka South-East Graduates' Constituency-2014**

In pursuance of the provisions contained in section 66 of the Representation of the People Act, 1951, read with clause (a) of sub-rule (1) of rule 84 of the Conduct of Elections Rules, 1961, I declare that –

R.Chowda Reddy, Thoopalli

Thoopalli Village, J.Thimmasandra Post,
Srinivasapura Taluk, Kolar District.

Sponsored by **Janata Dal (Secular)** party has been duly elected to fill the seat in that House of a member retiring on 30-06-2014 on the expiration of his term of office.

Place : Bangalore
Date : 24-06-2014

Gaurav Gupta

Returning Officer
Karnataka South-East Graduates' Constituency
& Regional Commissioner
Bangalore Division, Bangalore

೨೦೧೪

ಕರ್ನಾಟಕ ರಾಜ್ಯಪತ್ರ, ಗುರುವಾರ, ಜುಲೈ ೧೦, ೨೦೧೪

ವಿಶೇಷ ರಾಜ್ಯ ಪತ್ರಿಕೆ

FORM-23

[See rule 84(1)(a)]

(For use in Biennial Elections when seat is contested)

Declaration of the result of Election under section 66 of the Representation of the People Act, 1951.

Biennial Election to the Legislative Council of Karnataka from the North-East Teachers' Constituency - 2014.

In pursuance of the provisions contained in section 66 of the Representation of the People Act, 1951, read with clause (a) of sub-rule (1) of rule 84 of the Conduct of Elections Rules, 1961, I declare that –

SHARANAPPA MATTUR

AT AND POST: MATTUR VILLAGE,
TALUKA LINGASUGUR, DISTRICT RAICHUR

Sponsored by Indian National Congress Party has been duly elected to fill the seat in that House of a member retiring on 30-06-2014 on the expiration of his term of office.

Place : Gulbarga
Date: 24-06-2014

Amlan Aditya Biswas
Returning officer
Karnataka North –East Teachers'
Constituency &
Regional Commissioner
Gulbarga Division, Gulbarga

FORM-23

[See rule 84(1)(a)]

(For use in Biennial Elections when seat is contested)

Declaration of the result of Election under section 66 of the Representation of the People Act, 1951.

Biennial Election to the Legislative Council of Karnataka from the Bangalore Teachers' Constituency - 2014.

In pursuance of the provisions contained in section 66 of the Representation of the People Act, 1951, read with clause (a) of sub-rule (1) of rule 84 of the Conduct of Elections Rules, 1961, I declare that –

Puttanna

No.58, 5th Cross, 3rd Main road,
Basaveshwara Layout, Vijayanagara,
Bangalore-560 040.

Sponsored by **Janata Dal (Secular)** Party has been duly elected to fill the seat in that House of a member retiring on 30-06-2014 on the expiration of his term of office.

Place : Bangalore
Date : 24-06-2014

Gaurav Gupta
Returning Officer
Bangalore Teachers' Constituency
& Regional Commissioner
Bangalore Division, Bangalore

By order and in the name of the Governor of Karnataka

P.T. KULKARNI

Joint Chief Electoral Officer &
Ex-officio Joint Secretary to Govt.,
DPAR (Elections)



ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು

ಬಿಶೇಷ ರಾಜ್ಯ ಪತ್ರ

ಭಾಗ - IV-A	ಬೆಂಗಳೂರು, ಗುರುವಾರ, ಜೂನ್ ೧೯, ೨೦೧೪ (ಜ್ಯೇಷ್ಠ ೨೯, ಶಕ ವರ್ಷ ೧೯೩೬)	ನಂ. ೩೮೫
Part - IV-A	Bangalore, Thursday, June 19, 2014 (Jyeshtha 29, Shaka Varsha 1936)	No. 385

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ಗ್ರಾಅಪ 19 ಜಿಪಸ 2014(1), ಬೆಂಗಳೂರು, ದಿನಾಂಕ: 18-06-2014

ಕರ್ನಾಟಕ ಪಂಚಾಯತ್ ರಾಜ್ (ತಾಲ್ಲೂಕು ಪಂಚಾಯತಿಗಳ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಹುದ್ದೆಗಳ ಮೀಸಲಾತಿ) ನಿಯಮಗಳು, 2005 ಮತ್ತು (ತಿದ್ದುಪಡಿ) ನಿಯಮಗಳು, 2010 ರಲ್ಲಿ ನಿಗದಿಪಡಿಸಿದಂತೆ ಹಾಗೂ ಕರ್ನಾಟಕ ಪಂಚಾಯತ್ ರಾಜ್ ಅಧಿನಿಯಮ, 1993 ಪ್ರಕರಣ 138(2)ರಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ಜನವರಿ/ಫೆಬ್ರವರಿ 2011ರಲ್ಲಿ ರಚಿತವಾಗಿರುವ ತಾಲ್ಲೂಕು ಪಂಚಾಯತಿಗಳ ಮೂರನೇ ಅವಧಿಗೆ ಅಧ್ಯಕ್ಷರ ಮತ್ತು ಉಪಾಧ್ಯಕ್ಷರ ಹುದ್ದೆಗಳಿಗೆ ಮೀಸಲಾತಿಯನ್ನು ನಿಗದಿಗೊಳಿಸಿ ಸರ್ಕಾರದ ಅಧಿಸೂಚನೆ ಸಂಖ್ಯೆ: ಗ್ರಾಅಪ 19 ಜಿಪಸ 2014, ದಿನಾಂಕ: 16.04.2014ರಂದು ಸಾರ್ವಜನಿಕರ ಮಾಹಿತಿಗಾಗಿ ಪ್ರಕಟಿಸಲಾಗಿತ್ತು.

ಸಾರ್ವಜನಿಕರಿಂದ ಸ್ವೀಕೃತವಾದ ಮನವಿಗಳನ್ನು ಸರ್ಕಾರ ಪರಿಶೀಲಿಸಿದೆ ಹಾಗೂ ಮಾನ್ಯ ಕರ್ನಾಟಕ ಉಚ್ಚ ನ್ಯಾಯಾಲಯವು, ಮೀಸಲಾತಿಗೆ ಸಂಬಂಧಿಸಿದಂತೆ ರಿಟ್ ಅರ್ಜಿ ಸಂಖ್ಯೆ: 5873/2011 ಹಾಗೂ ಇತರೆ ರಿಟ್ ಅರ್ಜಿಗಳಲ್ಲಿ ದಿನಾಂಕ: 14.02.2011ರಂದು ನೀಡಿರುವ ನಿರ್ದೇಶನಗಳನ್ವಯ, ತಾಲ್ಲೂಕು ಪಂಚಾಯತಿಗಳ ಅಧ್ಯಕ್ಷ ಮತ್ತು ಉಪಾಧ್ಯಕ್ಷರುಗಳ ಹುದ್ದೆಗಳ ಮೀಸಲಾತಿಯನ್ನು 11ನೇ ಆವರ್ತಕದಿಂದ ಹೊಸದಾಗಿ ಪ್ರಾರಂಭಿಸಿದ್ದು, ಇದರ ಆಧಾರದ ಮೇಲೆ 12ನೇ ಆವರ್ತಕದ (ಪ್ರಸ್ತುತ ತಾಲ್ಲೂಕು ಪಂಚಾಯತಿಗಳ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಹುದ್ದೆಗಳ ಮೂರನೇ ಅವಧಿಯ) ಮೀಸಲಾತಿಯನ್ನು ಅನುಸೂಚಿತ ಪಂಗಡ/ಅನುಸೂಚಿತ ಜಾತಿ/ ಹಿಂದುಳಿದ ವರ್ಗಗಳು ಮತ್ತು ಮಹಿಳೆಯರಿಗೆ ಹಾಗೂ ಅದರೊಂದಿಗೆ ಮೀಸಲಿರಿಸದವರಿಗೆ ಹಂಚಿಕೆಯಾದ ಹುದ್ದೆಗಳ ವಿವರಗಳನ್ನು “ಬಾಗಲಕೋಟೆ ಜಿಲ್ಲಾ ಪಂಚಾಯತಿ ವ್ಯಾಪ್ತಿಯ ತಾಲ್ಲೂಕು ಪಂಚಾಯತಿಗಳಿಗೆ” ಕೆಳಕಂಡಂತೆ ನಿರ್ದಿಷ್ಟಪಡಿಸಲಾಗಿದೆ.

ಕ್ರ.ಸಂ.	ಜಿಲ್ಲೆಯ ಹೆಸರು	ತಾಲ್ಲೂಕು ಪಂಚಾಯತಿ ಹೆಸರು	ಅಧ್ಯಕ್ಷ	ಉಪಾಧ್ಯಕ್ಷ
1	2	3	4	5
1	ಬಾಗಲಕೋಟೆ			
	a)	ಬಾಗಲಕೋಟೆ	ಸಾಮಾನ್ಯ	ಹಿಂದುಳಿದ ವರ್ಗ-ಅ (ಮ)
	b)	ಬಾದಾಮಿ	ಸಾಮಾನ್ಯ (ಮ)	ಸಾಮಾನ್ಯ
	c)	ಹುನಗುಂದ	ಸಾಮಾನ್ಯ	ಅನುಸೂಚಿತ ಜಾತಿ (ಮ)
	d)	ಬೀಳಗಿ	ಸಾಮಾನ್ಯ (ಮ)	ಅನುಸೂಚಿತ ಜಾತಿ
	e)	ಮುಧೋಳ	ಅನುಸೂಚಿತ ಜಾತಿ (ಮ)	ಸಾಮಾನ್ಯ (ಮ)
	g)	ಜಮಖಂಡಿ	ಅನುಸೂಚಿತ ಪಂಗಡ (ಮ)	ಹಿಂದುಳಿದ ವರ್ಗ-ಅ

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ

ಎಸ್.ಎಂ. ಜುಲೈಫಿಖಾನ್ ಉಲ್ಲಾ
ನಿರ್ದೇಶಕರು (ಪಂ.ರಾಜ್-2) ಮತ್ತು
ಪದನಿಮಿತ್ತ ಸರ್ಕಾರದ ಜಂಟಿ ಕಾರ್ಯದರ್ಶಿ
ಗ್ರಾಮೀಣಾಭಿವೃದ್ಧಿ ಮತ್ತು ಪಂ.ರಾಜ್ ಇಲಾಖೆ

(೨೦೨೦)

ಐಶೇಷ ರಾಜ್ಯ ಪತ್ರಿಕೆ

ಭಾಗ - IV-A	ಬೆಂಗಳೂರು, ಗುರುವಾರ, ಜೂನ್ ೧೯, ೨೦೧೪ (ಜ್ಯೇಷ್ಠ ೨೯, ಶಕ ವರ್ಷ ೧೯೩೬)	ನಂ. ೩೮೬
Part - IV-A	Bangalore, Thursday, June 19, 2014 (Jyeishta 29, Shaka Varsha 1936)	No. 386

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ಗ್ರಾಅಪ 19 ಜಿಪಸ 2014(2), ಬೆಂಗಳೂರು, ದಿನಾಂಕ: 18-06-2014

ಕರ್ನಾಟಕ ಪಂಚಾಯತ್ ರಾಜ್ (ತಾಲ್ಲೂಕು ಪಂಚಾಯತಿಗಳ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಹುದ್ದೆಗಳ ಮೀಸಲಾತಿ) ನಿಯಮಗಳು, 2005 ಮತ್ತು (ತಿದ್ದುಪಡಿ) ನಿಯಮಗಳು, 2010 ರಲ್ಲಿ ನಿಗದಿಪಡಿಸಿದಂತೆ ಹಾಗೂ ಕರ್ನಾಟಕ ಪಂಚಾಯತ್ ರಾಜ್ ಅಧಿನಿಯಮ, 1993 ಪ್ರಕರಣ 138(2)ರಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ಜನವರಿ/ಫೆಬ್ರವರಿ 2011ರಲ್ಲಿ ರಚಿತವಾಗಿರುವ ತಾಲ್ಲೂಕು ಪಂಚಾಯತಿಗಳ ಮೂರನೇ ಅವಧಿಗೆ ಅಧ್ಯಕ್ಷರ ಮತ್ತು ಉಪಾಧ್ಯಕ್ಷರ ಹುದ್ದೆಗಳಿಗೆ ಮೀಸಲಾತಿಯನ್ನು ನಿಗದಿಗೊಳಿಸಿ ಸರ್ಕಾರದ ಅಧಿಸೂಚನೆ ಸಂಖ್ಯೆ: ಗ್ರಾಅಪ 19 ಜಿಪಸ 2014, ದಿನಾಂಕ: 16.04.2014ರಂದು ಸಾರ್ವಜನಿಕರ ಮಾಹಿತಿಗಾಗಿ ಪ್ರಕಟಿಸಲಾಗಿತ್ತು.

ಸಾರ್ವಜನಿಕರಿಂದ ಸ್ವೀಕೃತವಾದ ಮನವಿಗಳನ್ನು ಸರ್ಕಾರ ಪರಿಶೀಲಿಸಿದೆ ಹಾಗೂ ಮಾನ್ಯ ಕರ್ನಾಟಕ ಉಚ್ಚ ನ್ಯಾಯಾಲಯವು, ಮೀಸಲಾತಿಗೆ ಸಂಬಂಧಿಸಿದಂತೆ ರಿಟ್ ಅರ್ಜಿ ಸಂಖ್ಯೆ: 5873/2011 ಹಾಗೂ ಇತರೆ ರಿಟ್ ಅರ್ಜಿಗಳಲ್ಲಿ ದಿನಾಂಕ: 14.02.2011ರಂದು ನೀಡಿರುವ ನಿರ್ದೇಶನಗಳನ್ವಯ, ತಾಲ್ಲೂಕು ಪಂಚಾಯತಿಗಳ ಅಧ್ಯಕ್ಷ ಮತ್ತು ಉಪಾಧ್ಯಕ್ಷರುಗಳ ಹುದ್ದೆಗಳ ಮೀಸಲಾತಿಯನ್ನು 11ನೇ ಆವರ್ತಕದಿಂದ ಹೊಸದಾಗಿ ಪ್ರಾರಂಭಿಸಿದ್ದು, ಇದರ ಆಧಾರದ ಮೇಲೆ 12ನೇ ಆವರ್ತಕದ (ಪ್ರಸ್ತುತ ತಾಲ್ಲೂಕು ಪಂಚಾಯತಿಗಳ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಹುದ್ದೆಗಳ ಮೂರನೇ ಅವಧಿಯ) ಮೀಸಲಾತಿಯನ್ನು ಅನುಸೂಚಿತ ಪಂಗಡ/ಅನುಸೂಚಿತ ಜಾತಿ/ ಹಿಂದುಳಿದ ವರ್ಗಗಳು ಮತ್ತು ಮಹಿಳೆಯರಿಗೆ ಹಾಗೂ ಅದರೊಂದಿಗೆ ಮೀಸಲಿರಿಸದವರಿಗೆ ಹಂಚಿಕೆಯಾದ ಹುದ್ದೆಗಳ ವಿವರಗಳನ್ನು “ಬೆಂಗಳೂರು ನಗರ ಜಿಲ್ಲಾ ಪಂಚಾಯತಿ ವ್ಯಾಪ್ತಿಯ ತಾಲ್ಲೂಕು ಪಂಚಾಯತಿಗಳಿಗೆ” ಕೆಳಕಂಡಂತೆ ನಿರ್ದಿಷ್ಟಪಡಿಸಲಾಗಿದೆ.

ಕ್ರ.ಸಂ.	ಜಿಲ್ಲೆಯ ಹೆಸರು	ತಾಲ್ಲೂಕು ಪಂಚಾಯತಿ ಹೆಸರು	ಅಧ್ಯಕ್ಷ	ಉಪಾಧ್ಯಕ್ಷ
1	2	3	4	5
2	ಬೆಂಗಳೂರು (ನಗರ)			
	a)	ಬೆಂಗಳೂರು ಉತ್ತರ	ಹಿಂದುಳಿದ ವರ್ಗ-ಬಿ (ಮ)	ಸಾಮಾನ್ಯ
	b)	ಬೆಂಗಳೂರು ದಕ್ಷಿಣ	ಹಿಂದುಳಿದ ವರ್ಗ-ಅ (ಮ)	ಸಾಮಾನ್ಯ
	c)	ಬೆಂಗಳೂರು ಪೂರ್ವ	ಹಿಂದುಳಿದ ವರ್ಗ-ಅ	ಅನುಸೂಚಿತ ಪಂಗಡ
	d)	ಆನೇಕಲ್	ಅನುಸೂಚಿತ ಜಾತಿ	ಸಾಮಾನ್ಯ

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ

ಎಸ್.ಎಂ. ಜುಲೈಫಿಖಾನ್ ಉಲ್ಲಾ
ನಿರ್ದೇಶಕರು (ಪಂ.ರಾಜ್-2) ಮತ್ತು
ಪದನಿಮಿತ್ತ ಸರ್ಕಾರದ ಜಂಟಿ ಕಾರ್ಯದರ್ಶಿ
ಗ್ರಾಮೀಣಾಭಿವೃದ್ಧಿ ಮತ್ತು ಪಂ.ರಾಜ್ ಇಲಾಖೆ

ಐಶೇಷ ರಾಜ್ಯ ಪತ್ರಿಕೆ

ಭಾಗ - IV-A	ಬೆಂಗಳೂರು, ಗುರುವಾರ, ಜೂನ್ ೧೯, ೨೦೧೪ (ಜ್ಯೇಷ್ಠ ೨೯, ಶಕ ವರ್ಷ ೧೯೩೬)	ನಂ. ೩೮೭
Part - IV-A	Bangalore, Thursday, June 19, 2014 (Jyeishta 29, Shaka Varsha 1936)	No. 387

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ಗ್ರಾಅಪ 19 ಜಿಪಸ 2014(3), ಬೆಂಗಳೂರು, ದಿನಾಂಕ: 18-06-2014

ಕರ್ನಾಟಕ ಪಂಚಾಯತ್ ರಾಜ್ (ತಾಲ್ಲೂಕು ಪಂಚಾಯತಿಗಳ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಹುದ್ದೆಗಳ ಮೀಸಲಾತಿ) ನಿಯಮಗಳು, 2005 ಮತ್ತು (ತಿದ್ದುಪಡಿ) ನಿಯಮಗಳು, 2010 ರಲ್ಲಿ ನಿಗದಿಪಡಿಸಿದಂತೆ ಹಾಗೂ ಕರ್ನಾಟಕ ಪಂಚಾಯತ್ ರಾಜ್ ಅಧಿನಿಯಮ, 1993 ಪ್ರಕರಣ 138(2)ರಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ಜನವರಿ/ಫೆಬ್ರವರಿ 2011ರಲ್ಲಿ ರಚಿತವಾಗಿರುವ ತಾಲ್ಲೂಕು ಪಂಚಾಯತಿಗಳ ಮೂರನೇ ಅವಧಿಗೆ ಅಧ್ಯಕ್ಷರ ಮತ್ತು ಉಪಾಧ್ಯಕ್ಷರ ಹುದ್ದೆಗಳಿಗೆ ಮೀಸಲಾತಿಯನ್ನು ನಿಗದಿಗೊಳಿಸಿ ಸರ್ಕಾರದ ಅಧಿಸೂಚನೆ ಸಂಖ್ಯೆ: ಗ್ರಾಅಪ 19 ಜಿಪಸ 2014, ದಿನಾಂಕ: 16.04.2014ರಂದು ಸಾರ್ವಜನಿಕರ ಮಾಹಿತಿಗಾಗಿ ಪ್ರಕಟಿಸಲಾಗಿತ್ತು.

ಸಾರ್ವಜನಿಕರಿಂದ ಸ್ವೀಕೃತವಾದ ಮನವಿಗಳನ್ನು ಸರ್ಕಾರ ಪರಿಶೀಲಿಸಿದೆ ಹಾಗೂ ಮಾನ್ಯ ಕರ್ನಾಟಕ ಉಚ್ಚ ನ್ಯಾಯಾಲಯವು, ಮೀಸಲಾತಿಗೆ ಸಂಬಂಧಿಸಿದಂತೆ ರಿಟ್ ಅರ್ಜಿ ಸಂಖ್ಯೆ: 5873/2011 ಹಾಗೂ ಇತರೆ ರಿಟ್ ಅರ್ಜಿಗಳಲ್ಲಿ ದಿನಾಂಕ: 14.02.2011ರಂದು ನೀಡಿರುವ ನಿರ್ದೇಶನಗಳನ್ವಯ, ತಾಲ್ಲೂಕು ಪಂಚಾಯತಿಗಳ ಅಧ್ಯಕ್ಷ ಮತ್ತು ಉಪಾಧ್ಯಕ್ಷರುಗಳ ಹುದ್ದೆಗಳ ಮೀಸಲಾತಿಯನ್ನು 11ನೇ ಆವರ್ತಕದಿಂದ ಹೊಸದಾಗಿ ಪ್ರಾರಂಭಿಸಿದ್ದು, ಇದರ ಆಧಾರದ ಮೇಲೆ 12ನೇ ಆವರ್ತಕದ (ಪ್ರಸ್ತುತ ತಾಲ್ಲೂಕು ಪಂಚಾಯತಿಗಳ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಹುದ್ದೆಗಳ ಮೂರನೇ ಅವಧಿಯ) ಮೀಸಲಾತಿಯನ್ನು ಅನುಸೂಚಿತ ಪಂಗಡ/ಅನುಸೂಚಿತ ಜಾತಿ/ ಹಿಂದುಳಿದ ವರ್ಗಗಳು ಮತ್ತು ಮಹಿಳೆಯರಿಗೆ ಹಾಗೂ ಅದರೊಂದಿಗೆ ಮೀಸಲಿರಿಸದವರಿಗೆ ಹಂಚಿಕೆಯಾದ ಹುದ್ದೆಗಳ ವಿವರಗಳನ್ನು “ಬೆಂಗಳೂರು (ಗ್ರಾ) ಜಿಲ್ಲಾ ಪಂಚಾಯತಿ ವ್ಯಾಪ್ತಿಯ ತಾಲ್ಲೂಕು ಪಂಚಾಯತಿಗಳಿಗೆ” ಕೆಳಕಂಡಂತೆ ನಿರ್ದಿಷ್ಟಪಡಿಸಲಾಗಿದೆ.

ಕ್ರ.ಸಂ.	ಜಿಲ್ಲೆಯ ಹೆಸರು	ತಾಲ್ಲೂಕು ಪಂಚಾಯತಿ ಹೆಸರು	ಅಧ್ಯಕ್ಷ	ಉಪಾಧ್ಯಕ್ಷ
1	2	3	4	5
3	ಬೆಂಗಳೂರು (ಗ್ರಾ)			
	a)	ದೊಡ್ಡಬಳ್ಳಾಪುರ	ಅನುಸೂಚಿತ ಜಾತಿ (ಮ)	ಸಾಮಾನ್ಯ (ಮ)
	b)	ದೇವನಹಳ್ಳಿ	ಅನುಸೂಚಿತ ಜಾತಿ (ಮ)	ಸಾಮಾನ್ಯ (ಮ)
	c)	ಹೊಸಕೋಟೆ	ಅನುಸೂಚಿತ ಜಾತಿ (ಮ)	ಹಿಂದುಳಿದ ವರ್ಗ-ಅ(ಮ)
	d)	ನೆಲಮಂಗಲ	ಸಾಮಾನ್ಯ (ಮ)	ಸಾಮಾನ್ಯ

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ

ಎಸ್.ಎಂ. ಜುಲೈಫಿಖಾನ್ ಉಲ್ಲಾ
ನಿರ್ದೇಶಕರು (ಪಂ.ರಾಜ್-2) ಮತ್ತು
ಪದನಿಮಿತ್ತ ಸರ್ಕಾರದ ಜಂಟಿ ಕಾರ್ಯದರ್ಶಿ
ಗ್ರಾಮೀಣಾಭಿವೃದ್ಧಿ ಮತ್ತು ಪಂ.ರಾಜ್ ಇಲಾಖೆ

ವಿಶೇಷ ರಾಜ್ಯ ಪತ್ರಿಕೆ

ಭಾಗ - IV-A	ಬೆಂಗಳೂರು, ಗುರುವಾರ, ಜೂನ್ ೧೯, ೨೦೧೪ (ಜೈಷ್ಠ ೨೯, ಶಕ ವರ್ಷ ೧೯೩೬)	ನಂ. ೩೮೮
Part - IV-A	Bangalore, Thursday, June 19, 2014 (Jyeshtha 29, Shaka Varsha 1936)	No. 388

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ಗ್ರಾಅಪ 19 ಜಿಪಸ 2014(4), ಬೆಂಗಳೂರು, ದಿನಾಂಕ: 18-06-2014

ಕರ್ನಾಟಕ ಪಂಚಾಯತ್ ರಾಜ್ (ತಾಲ್ಲೂಕು ಪಂಚಾಯತಿಗಳ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಹುದ್ದೆಗಳ ಮೀಸಲಾತಿ) ನಿಯಮಗಳು, 2005 ಮತ್ತು (ತಿದ್ದುಪಡಿ) ನಿಯಮಗಳು, 2010 ರಲ್ಲಿ ನಿಗದಿಪಡಿಸಿದಂತೆ ಹಾಗೂ ಕರ್ನಾಟಕ ಪಂಚಾಯತ್ ರಾಜ್ ಅಧಿನಿಯಮ, 1993 ಪ್ರಕರಣ 138(2)ರಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ಜನವರಿ/ಫೆಬ್ರವರಿ 2011ರಲ್ಲಿ ರಚಿತವಾಗಿರುವ ತಾಲ್ಲೂಕು ಪಂಚಾಯತಿಗಳ ಮೂರನೇ ಅವಧಿಗೆ ಅಧ್ಯಕ್ಷರ ಮತ್ತು ಉಪಾಧ್ಯಕ್ಷರ ಹುದ್ದೆಗಳಿಗೆ ಮೀಸಲಾತಿಯನ್ನು ನಿಗದಿಗೊಳಿಸಿ ಸರ್ಕಾರದ ಅಧಿಸೂಚನೆ ಸಂಖ್ಯೆ: ಗ್ರಾಅಪ 19 ಜಿಪಸ 2014, ದಿನಾಂಕ: 16.04.2014ರಂದು ಸಾರ್ವಜನಿಕರ ಮಾಹಿತಿಗಾಗಿ ಪ್ರಕಟಿಸಲಾಗಿತ್ತು.

ಸಾರ್ವಜನಿಕರಿಂದ ಸ್ವೀಕೃತವಾದ ಮನವಿಗಳನ್ನು ಸರ್ಕಾರ ಪರಿಶೀಲಿಸಿದೆ ಹಾಗೂ ಮಾನ್ಯ ಕರ್ನಾಟಕ ಉಚ್ಚ ನ್ಯಾಯಾಲಯವು, ಮೀಸಲಾತಿಗೆ ಸಂಬಂಧಿಸಿದಂತೆ ರಿಟ್ ಅರ್ಜಿ ಸಂಖ್ಯೆ: 5873/2011 ಹಾಗೂ ಇತರೆ ರಿಟ್ ಅರ್ಜಿಗಳಲ್ಲಿ ದಿನಾಂಕ: 14.02.2011ರಂದು ನೀಡಿರುವ ನಿರ್ದೇಶನಗಳನ್ವಯ, ತಾಲ್ಲೂಕು ಪಂಚಾಯತಿಗಳ ಅಧ್ಯಕ್ಷ ಮತ್ತು ಉಪಾಧ್ಯಕ್ಷರುಗಳ ಹುದ್ದೆಗಳ ಮೀಸಲಾತಿಯನ್ನು 11ನೇ ಆವರ್ತಕದಿಂದ ಹೊಸದಾಗಿ ಪ್ರಾರಂಭಿಸಿದ್ದು, ಇದರ ಆಧಾರದ ಮೇಲೆ 12ನೇ ಆವರ್ತಕದ (ಪ್ರಸ್ತುತ ತಾಲ್ಲೂಕು ಪಂಚಾಯತಿಗಳ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಹುದ್ದೆಗಳ ಮೂರನೇ ಅವಧಿಯ) ಮೀಸಲಾತಿಯನ್ನು ಅನುಸೂಚಿತ ಪಂಗಡ/ಅನುಸೂಚಿತ ಜಾತಿ/ ಹಿಂದುಳಿದ ವರ್ಗಗಳು ಮತ್ತು ಮಹಿಳೆಯರಿಗೆ ಹಾಗೂ ಅದರೊಂದಿಗೆ ಮೀಸಲಿರಿಸದವರಿಗೆ ಹಂಚಿಕೆಯಾದ ಹುದ್ದೆಗಳ ವಿವರಗಳನ್ನು “ಬೆಳಗಾವಿ ಜಿಲ್ಲಾ ಪಂಚಾಯತಿ ವ್ಯಾಪ್ತಿಯ ತಾಲ್ಲೂಕು ಪಂಚಾಯತಿಗಳಿಗೆ” ಕೆಳಕಂಡಂತೆ ನಿರ್ದಿಷ್ಟಪಡಿಸಲಾಗಿದೆ.

ಕ್ರ.ಸಂ.	ಜಿಲ್ಲೆಯ ಹೆಸರು	ತಾಲ್ಲೂಕು ಪಂಚಾಯತಿ ಹೆಸರು	ಅಧ್ಯಕ್ಷ	ಉಪಾಧ್ಯಕ್ಷ
4	ಬೆಳಗಾವಿ			
	a)	ಬೆಳಗಾವಿ	ಸಾಮಾನ್ಯ (ಮ)	ಸಾಮಾನ್ಯ
	b)	ಖಾನಾಪುರ	ಸಾಮಾನ್ಯ (ಮ)	ಹಿಂದುಳಿದ ವರ್ಗ-ಅ
	c)	ಹುಕ್ಕೇರಿ	ಅನುಸೂಚಿತ ಜಾತಿ (ಮ)	ಹಿಂದುಳಿದ ವರ್ಗ-ಬ (ಮ)
	d)	ರಾಮದುರ್ಗ	ಹಿಂದುಳಿದ ವರ್ಗ-ಅ	ಅನುಸೂಚಿತ ಜಾತಿ
	e)	ಬೈಲಹೊಂಗಲ	ಸಾಮಾನ್ಯ (ಮ)	ಹಿಂದುಳಿದ ವರ್ಗ-ಅ(ಮ)

ಕ್ರ.ಸಂ.	ಜಿಲ್ಲೆಯ ಹೆಸರು	ತಾಲ್ಲೂಕು ಪಂಚಾಯಿತಿ ಹೆಸರು	ಅಧ್ಯಕ್ಷ	ಉಪಾಧ್ಯಕ್ಷ
	f)	ಗೋಕಾಕ	ಸಾಮಾನ್ಯ (ಮ)	ಅನುಸೂಚಿತ ಜಾತಿ (ಮ)
	g)	ಸವದತ್ತಿ	ಸಾಮಾನ್ಯ (ಮ)	ಸಾಮಾನ್ಯ
	h)	ಅಥಣಿ	ಅನುಸೂಚಿತ ಜಾತಿ (ಮ)	ಸಾಮಾನ್ಯ
	i)	ರಾಯಬಾಗ	ಅನುಸೂಚಿತ ಜಾತಿ	ಸಾಮಾನ್ಯ (ಮ)
	j)	ಚಿಕ್ಕೋಡಿ	ಸಾಮಾನ್ಯ (ಮ)	ಸಾಮಾನ್ಯ

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ

ಎಸ್.ಎಂ. ಜುಲೈಫಿಖಾರ್ ಉಲ್ಲಾ
ನಿರ್ದೇಶಕರು (ಪಂ.ರಾಜ್-೨) ಮತ್ತು
ಪದನಿಮಿತ್ತ ಸರ್ಕಾರದ ಜಂಟಿ ಕಾರ್ಯದರ್ಶಿ
ಗ್ರಾಮೀಣಾಭಿವೃದ್ಧಿ ಮತ್ತು ಪಂ.ರಾಜ್ ಇಲಾಖೆ

ವಿಶೇಷ ರಾಜ್ಯ ಪತ್ರಿಕೆ

ಭಾಗ - IV-A	ಬೆಂಗಳೂರು, ಗುರುವಾರ, ಜೂನ್ ೧೯, ೨೦೧೪ (ಜೈಷ್ಠ ೨೯, ಶಕ ವರ್ಷ ೧೯೩೬)	ನಂ. ೩೮೯
Part - IV-A	Bangalore, Thursday, June 19, 2014 (Jyeshtha 29, Shaka Varsha 1936)	No. 389

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ಗ್ರಾಅಪ 19 ಜಿಪಸ 2014(5), ಬೆಂಗಳೂರು, ದಿನಾಂಕ: 18-06-2014

ಕರ್ನಾಟಕ ಪಂಚಾಯತ್ ರಾಜ್ (ತಾಲ್ಲೂಕು ಪಂಚಾಯಿತಿಗಳ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಹುದ್ದೆಗಳ ಮೀಸಲಾತಿ) ನಿಯಮಗಳು, 2005 ಮತ್ತು (ತಿದ್ದುಪಡಿ) ನಿಯಮಗಳು, 2010 ರಲ್ಲಿ ನಿಗದಿಪಡಿಸಿದಂತೆ ಹಾಗೂ ಕರ್ನಾಟಕ ಪಂಚಾಯತ್ ರಾಜ್ ಅಧಿನಿಯಮ, 1993 ಪ್ರಕರಣ 138(2)ರಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ಜನವರಿ/ಫೆಬ್ರವರಿ 2011ರಲ್ಲಿ ರಚಿತವಾಗಿರುವ ತಾಲ್ಲೂಕು ಪಂಚಾಯಿತಿಗಳ ಮೂರನೇ ಅವಧಿಗೆ ಅಧ್ಯಕ್ಷರ ಮತ್ತು ಉಪಾಧ್ಯಕ್ಷರ ಹುದ್ದೆಗಳಿಗೆ ಮೀಸಲಾತಿಯನ್ನು ನಿಗದಿಗೊಳಿಸಿ ಸರ್ಕಾರದ ಅಧಿಸೂಚನೆ ಸಂಖ್ಯೆ: ಗ್ರಾಅಪ 19 ಜಿಪಸ 2014, ದಿನಾಂಕ: 16.04.2014ರಂದು ಸಾರ್ವಜನಿಕರ ಮಾಹಿತಿಗಾಗಿ ಪ್ರಕಟಿಸಲಾಗಿತ್ತು.

ಸಾರ್ವಜನಿಕರಿಂದ ಸ್ವೀಕೃತವಾದ ಮನವಿಗಳನ್ನು ಸರ್ಕಾರ ಪರಿಶೀಲಿಸಿದೆ ಹಾಗೂ ಮಾನ್ಯ ಕರ್ನಾಟಕ ಉಚ್ಚ ನ್ಯಾಯಾಲಯವು, ಮೀಸಲಾತಿಗೆ ಸಂಬಂಧಿಸಿದಂತೆ ರಿಟ್ ಅರ್ಜಿ ಸಂಖ್ಯೆ: 5873/2011 ಹಾಗೂ ಇತರೆ ರಿಟ್ ಅರ್ಜಿಗಳಲ್ಲಿ ದಿನಾಂಕ: 14.02.2011ರಂದು ನೀಡಿರುವ ನಿರ್ದೇಶನಗಳನ್ವಯ, ತಾಲ್ಲೂಕು ಪಂಚಾಯಿತಿಗಳ ಅಧ್ಯಕ್ಷ ಮತ್ತು ಉಪಾಧ್ಯಕ್ಷರುಗಳ ಹುದ್ದೆಗಳ ಮೀಸಲಾತಿಯನ್ನು 11ನೇ ಆವರ್ತಕದಿಂದ ಹೊಸದಾಗಿ ಪ್ರಾರಂಭಿಸಿದ್ದು, ಇದರ ಆಧಾರದ ಮೇಲೆ 12ನೇ ಆವರ್ತಕದ (ಪ್ರಸ್ತುತ ತಾಲ್ಲೂಕು ಪಂಚಾಯಿತಿಗಳ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಹುದ್ದೆಗಳ ಮೂರನೇ ಅವಧಿಯ) ಮೀಸಲಾತಿಯನ್ನು ಅನುಸೂಚಿತ ಪಂಗಡ/ಅನುಸೂಚಿತ ಜಾತಿ/ ಹಿಂದುಳಿದ ವರ್ಗಗಳು ಮತ್ತು ಮಹಿಳೆಯರಿಗೆ ಹಾಗೂ ಅದರೊಂದಿಗೆ ಮೀಸಲಿರಿಸದವರಿಗೆ ಹಂಚಿಕೆಯಾದ ಹುದ್ದೆಗಳ ವಿವರಗಳನ್ನು “ಬಳ್ಳಾರಿ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ತಾಲ್ಲೂಕು ಪಂಚಾಯಿತಿಗಳಿಗೆ” ಕೆಳಕಂಡಂತೆ ನಿರ್ದಿಷ್ಟಪಡಿಸಲಾಗಿದೆ.

ಕ್ರ.ಸಂ.	ಜಿಲ್ಲೆಯ ಹೆಸರು	ತಾಲ್ಲೂಕು ಪಂಚಾಯಿತಿ ಹೆಸರು	ಅಧ್ಯಕ್ಷ	ಉಪಾಧ್ಯಕ್ಷ
5	ಬಳ್ಳಾರಿ			
	a)	ಬಳ್ಳಾರಿ	ಸಾಮಾನ್ಯ (ಮ)	ಸಾಮಾನ್ಯ
	b)	ಸಿರಗುಪ್ಪ	ಸಾಮಾನ್ಯ (ಮ)	ಅನುಸೂಚಿತ ಜಾತಿ (ಮ)
	c)	ಹೊಸಪೇಟೆ	ಹಿಂದುಳಿದ ವರ್ಗ-ಬ(ಮ)	ಅನುಸೂಚಿತ ಜಾತಿ
	d)	ಸಂಡೂರು	ಅನುಸೂಚಿತ ಪಂಗಡ	ಹಿಂದುಳಿದ ವರ್ಗ-ಅ (ಮ)
	e)	ಕೂಡ್ಲಿಗಿ	ಸಾಮಾನ್ಯ (ಮ)	ಅನುಸೂಚಿತ ಜಾತಿ (ಮ)
	f)	ಹಡಗಲಿ	ಸಾಮಾನ್ಯ	ಅನುಸೂಚಿತ ಜಾತಿ
	g)	ಹಗರಿಬೊಮ್ಮನಹಳ್ಳಿ	ಹಿಂದುಳಿದ ವರ್ಗ-ಅ(ಮ)	ಅನುಸೂಚಿತ ಜಾತಿ (ಮ)

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ

ಎಸ್.ಎಂ. ಜುಲೈಫಿಖಾರ್ ಉಲ್ಲಾ
ನಿರ್ದೇಶಕರು (ಪಂ.ರಾಜ್-೨) ಮತ್ತು
ಪದನಿಮಿತ್ತ ಸರ್ಕಾರದ ಜಂಟಿ ಕಾರ್ಯದರ್ಶಿ
ಗ್ರಾಮೀಣಾಭಿವೃದ್ಧಿ ಮತ್ತು ಪಂ.ರಾಜ್ ಇಲಾಖೆ

ವಿಶೇಷ ರಾಜ್ಯ ಪತ್ರಿಕೆ

ಭಾಗ - IV-A	ಬೆಂಗಳೂರು, ಗುರುವಾರ, ಜೂನ್ ೧೯, ೨೦೧೪ (ಜ್ಯೇಷ್ಠ ೨೯, ಶಕ ವರ್ಷ ೧೯೩೬)	ನಂ. ೩೯೦
Part - IV-A	Bangalore, Thursday, June 19, 2014 (Jyeishta 29, Shaka Varsha 1936)	No. 390

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ಗ್ರಾಅಪ 19 ಜಿಪಸ 2014(6), ಬೆಂಗಳೂರು, ದಿನಾಂಕ: 18-06-2014

ಕರ್ನಾಟಕ ಪಂಚಾಯತ್ ರಾಜ್ (ತಾಲ್ಲೂಕು ಪಂಚಾಯತಿಗಳ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಹುದ್ದೆಗಳ ಮೀಸಲಾತಿ) ನಿಯಮಗಳು, 2005 ಮತ್ತು (ತಿದ್ದುಪಡಿ) ನಿಯಮಗಳು, 2010 ರಲ್ಲಿ ನಿಗದಿಪಡಿಸಿದಂತೆ ಹಾಗೂ ಕರ್ನಾಟಕ ಪಂಚಾಯತ್ ರಾಜ್ ಅಧಿನಿಯಮ, 1993 ಪ್ರಕರಣ 138(2)ರಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ಜನವರಿ/ಫೆಬ್ರವರಿ 2011ರಲ್ಲಿ ರಚಿತವಾಗಿರುವ ತಾಲ್ಲೂಕು ಪಂಚಾಯತಿಗಳ ಮೂರನೇ ಅವಧಿಗೆ ಅಧ್ಯಕ್ಷರ ಮತ್ತು ಉಪಾಧ್ಯಕ್ಷರ ಹುದ್ದೆಗಳಿಗೆ ಮೀಸಲಾತಿಯನ್ನು ನಿಗದಿಗೊಳಿಸಿ ಸರ್ಕಾರದ ಅಧಿಸೂಚನೆ ಸಂಖ್ಯೆ: ಗ್ರಾಅಪ 19 ಜಿಪಸ 2014, ದಿನಾಂಕ: 16.04.2014ರಂದು ಸಾರ್ವಜನಿಕರ ಮಾಹಿತಿಗಾಗಿ ಪ್ರಕಟಿಸಲಾಗಿತ್ತು.

ಸಾರ್ವಜನಿಕರಿಂದ ಸ್ವೀಕೃತವಾದ ಮನವಿಗಳನ್ನು ಸರ್ಕಾರ ಪರಿಶೀಲಿಸಿದೆ ಹಾಗೂ ಮಾನ್ಯ ಕರ್ನಾಟಕ ಉಚ್ಚ ನ್ಯಾಯಾಲಯವು, ಮೀಸಲಾತಿಗೆ ಸಂಬಂಧಿಸಿದಂತೆ ರಿಟ್ ಅರ್ಜಿ ಸಂಖ್ಯೆ: 5873/2011 ಹಾಗೂ ಇತರೆ ರಿಟ್ ಅರ್ಜಿಗಳಲ್ಲಿ ದಿನಾಂಕ: 14.02.2011ರಂದು ನೀಡಿರುವ ನಿರ್ದೇಶನಗಳನ್ವಯ, ತಾಲ್ಲೂಕು ಪಂಚಾಯತಿಗಳ ಅಧ್ಯಕ್ಷ ಮತ್ತು ಉಪಾಧ್ಯಕ್ಷರುಗಳ ಹುದ್ದೆಗಳ ಮೀಸಲಾತಿಯನ್ನು 11ನೇ ಆವರ್ತಕದಿಂದ ಹೊಸದಾಗಿ ಪ್ರಾರಂಭಿಸಿದ್ದು, ಇದರ ಆಧಾರದ ಮೇಲೆ 12ನೇ ಆವರ್ತಕದ (ಪ್ರಸ್ತುತ ತಾಲ್ಲೂಕು ಪಂಚಾಯತಿಗಳ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಹುದ್ದೆಗಳ ಮೂರನೇ ಅವಧಿಯ) ಮೀಸಲಾತಿಯನ್ನು ಅನುಸೂಚಿತ ಪಂಗಡ/ಅನುಸೂಚಿತ ಜಾತಿ/ ಹಿಂದುಳಿದ ವರ್ಗಗಳು ಮತ್ತು ಮಹಿಳೆಯರಿಗೆ ಹಾಗೂ ಅದರೊಂದಿಗೆ ಮೀಸಲಿರಿಸದವರಿಗೆ ಹಂಚಿಕೆಯಾದ ಹುದ್ದೆಗಳ ವಿವರಗಳನ್ನು “ಬೀದರ ಜಿಲ್ಲಾ ಪಂಚಾಯತಿ ವ್ಯಾಪ್ತಿಯ ತಾಲ್ಲೂಕು ಪಂಚಾಯತಿಗಳಿಗೆ” ಕೆಳಕಂಡಂತೆ ನಿರ್ದಿಷ್ಟಪಡಿಸಲಾಗಿದೆ.

ಕ್ರ.ಸಂ.	ಜಿಲ್ಲೆಯ ಹೆಸರು	ತಾಲ್ಲೂಕು ಪಂಚಾಯತಿ ಹೆಸರು	ಅಧ್ಯಕ್ಷ	ಉಪಾಧ್ಯಕ್ಷ
6	ಬೀದರ			
	a)	ಭಾಲ್ಕಿ	ಸಾಮಾನ್ಯ	ಅನುಸೂಚಿತ ಜಾತಿ
	b)	ಬಸವಕಲ್ಯಾಣ	ಸಾಮಾನ್ಯ	ಅನುಸೂಚಿತ ಜಾತಿ
	c)	ಔರಾದ್	ಸಾಮಾನ್ಯ	ಅನುಸೂಚಿತ ಜಾತಿ (ಮ)
	d)	ಹುಮ್ಮಾಬಾದ್	ಸಾಮಾನ್ಯ	ಹಿಂದುಳಿದ ವರ್ಗ-ಅ
	e)	ಬೀದರ	ಸಾಮಾನ್ಯ (ಮ)	ಹಿಂದುಳಿದ ವರ್ಗ-ಅ(ಮ)

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ

ಎಸ್.ಎಂ. ಜುಲೈಫಿಖಾನ್ ಉಲ್ಲಾ
ನಿರ್ದೇಶಕರು (ಪಂ.ರಾಜ್-2) ಮತ್ತು
ಪದನಿಮಿತ್ತ ಸರ್ಕಾರದ ಜಂಟಿ ಕಾರ್ಯದರ್ಶಿ
ಗ್ರಾಮೀಣಾಭಿವೃದ್ಧಿ ಮತ್ತು ಪಂ.ರಾಜ್ ಇಲಾಖೆ

ವಿಶೇಷ ರಾಜ್ಯ ಪತ್ರಿಕೆ

ಭಾಗ - IV-A	ಬೆಂಗಳೂರು, ಗುರುವಾರ, ಜೂನ್ ೧೯, ೨೦೧೪ (ಜ್ಯೇಷ್ಠ ೨೯, ಶಕ ವರ್ಷ ೧೯೩೬)	ನಂ. ೩೯೧
Part - IV-A	Bangalore, Thursday, June 19, 2014 (Jyeishta 29, Shaka Varsha 1936)	No. 391

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ಗ್ರಾಅಪ 19 ಜಿಪಸ 2014(7), ಬೆಂಗಳೂರು, ದಿನಾಂಕ: 18-06-2014

ಕರ್ನಾಟಕ ಪಂಚಾಯತ್ ರಾಜ್ (ತಾಲ್ಲೂಕು ಪಂಚಾಯತಿಗಳ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಹುದ್ದೆಗಳ ಮೀಸಲಾತಿ) ನಿಯಮಗಳು, 2005 ಮತ್ತು (ತಿದ್ದುಪಡಿ) ನಿಯಮಗಳು, 2010 ರಲ್ಲಿ ನಿಗದಿಪಡಿಸಿದಂತೆ ಹಾಗೂ ಕರ್ನಾಟಕ ಪಂಚಾಯತ್ ರಾಜ್ ಅಧಿನಿಯಮ, 1993 ಪ್ರಕರಣ 138(2)ರಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ಜನವರಿ/ಫೆಬ್ರವರಿ 2011ರಲ್ಲಿ ರಚಿತವಾಗಿರುವ ತಾಲ್ಲೂಕು ಪಂಚಾಯತಿಗಳ ಮೂರನೇ ಅವಧಿಗೆ ಅಧ್ಯಕ್ಷರ ಮತ್ತು ಉಪಾಧ್ಯಕ್ಷರ ಹುದ್ದೆಗಳಿಗೆ ಮೀಸಲಾತಿಯನ್ನು ನಿಗದಿಗೊಳಿಸಿ ಸರ್ಕಾರದ ಅಧಿಸೂಚನೆ ಸಂಖ್ಯೆ: ಗ್ರಾಅಪ 19 ಜಿಪಸ 2014, ದಿನಾಂಕ: 16.04.2014ರಂದು ಸಾರ್ವಜನಿಕರ ಮಾಹಿತಿಗಾಗಿ ಪ್ರಕಟಿಸಲಾಗಿತ್ತು.

ಸಾರ್ವಜನಿಕರಿಂದ ಸ್ವೀಕೃತವಾದ ಮನವಿಗಳನ್ನು ಸರ್ಕಾರ ಪರಿಶೀಲಿಸಿದೆ ಹಾಗೂ ಮಾನ್ಯ ಕರ್ನಾಟಕ ಉಚ್ಚ ನ್ಯಾಯಾಲಯವು, ಮೀಸಲಾತಿಗೆ ಸಂಬಂಧಿಸಿದಂತೆ ರಿಟ್ ಅರ್ಜಿ ಸಂಖ್ಯೆ: 5873/2011 ಹಾಗೂ ಇತರೆ ರಿಟ್ ಅರ್ಜಿಗಳಲ್ಲಿ ದಿನಾಂಕ: 14.02.2011ರಂದು ನೀಡಿರುವ ನಿರ್ದೇಶನಗಳನ್ವಯ, ತಾಲ್ಲೂಕು ಪಂಚಾಯತಿಗಳ ಅಧ್ಯಕ್ಷ ಮತ್ತು ಉಪಾಧ್ಯಕ್ಷರುಗಳ ಹುದ್ದೆಗಳ ಮೀಸಲಾತಿಯನ್ನು 11ನೇ ಆವರ್ತಕದಿಂದ ಹೊಸದಾಗಿ ಪ್ರಾರಂಭಿಸಿದ್ದು, ಇದರ ಆಧಾರದ ಮೇಲೆ 12ನೇ ಆವರ್ತಕದ (ಪ್ರಸ್ತುತ ತಾಲ್ಲೂಕು ಪಂಚಾಯತಿಗಳ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಹುದ್ದೆಗಳ ಮೂರನೇ ಅವಧಿಯ) ಮೀಸಲಾತಿಯನ್ನು ಅನುಸೂಚಿತ ಪಂಗಡ/ಅನುಸೂಚಿತ ಜಾತಿ/ ಹಿಂದುಳಿದ ವರ್ಗಗಳು ಮತ್ತು ಮಹಿಳೆಯರಿಗೆ ಹಾಗೂ ಅದರೊಂದಿಗೆ ಮೀಸಲಿರಿಸದವರಿಗೆ ಹಂಚಿಕೆಯಾದ ಹುದ್ದೆಗಳ ವಿವರಗಳನ್ನು “ವಿಜಾಪುರ ಜಿಲ್ಲಾ ಪಂಚಾಯತಿ ವ್ಯಾಪ್ತಿಯ ತಾಲ್ಲೂಕು ಪಂಚಾಯತಿಗಳಿಗೆ” ಕೆಳಕಂಡಂತೆ ನಿರ್ದಿಷ್ಟಪಡಿಸಲಾಗಿದೆ.

ಕ್ರ.ಸಂ.	ಜಿಲ್ಲೆಯ ಹೆಸರು	ತಾಲ್ಲೂಕು ಪಂಚಾಯತಿ ಹೆಸರು	ಅಧ್ಯಕ್ಷ	ಉಪಾಧ್ಯಕ್ಷ
7	ವಿಜಾಪುರ			
	a)	ವಿಜಾಪುರ	ಸಾಮಾನ್ಯ	ಹಿಂದುಳಿದ ವರ್ಗ-ಅ
	b)	ಬಸವನಬಾಗೇವಾಡಿ	ಹಿಂದುಳಿದ ವರ್ಗ-ಅ	ಅನುಸೂಚಿತ ಜಾತಿ
	c)	ಮುದ್ದೇಬಿಹಾಳ	ಸಾಮಾನ್ಯ (ಮ)	ಹಿಂದುಳಿದ ವರ್ಗ-ಅ
	d)	ಇಂಡಿ	ಹಿಂದುಳಿದ ವರ್ಗ-ಅ	ಅನುಸೂಚಿತ ಜಾತಿ
	e)	ಸಿಂಧಗಿ	ಸಾಮಾನ್ಯ (ಮ)	ಹಿಂದುಳಿದ ವರ್ಗ-ಬ

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ

ಎಸ್.ಎಂ. ಜುಲೈಫಿಖಾರ್ ಉಲ್ಲಾ
ನಿರ್ದೇಶಕರು (ಪಂ.ರಾಜ್-2) ಮತ್ತು
ಪದನಿಮಿತ್ತ ಸರ್ಕಾರದ ಜಂಟಿ ಕಾರ್ಯದರ್ಶಿ
ಗ್ರಾಮೀಣಾಭಿವೃದ್ಧಿ ಮತ್ತು ಪಂ.ರಾಜ್ ಇಲಾಖೆ

ವಿಶೇಷ ರಾಜ್ಯ ಪತ್ರಿಕೆ

ಭಾಗ - IV-A	ಬೆಂಗಳೂರು, ಗುರುವಾರ, ಜೂನ್ ೧೯, ೨೦೧೪ (ಜೈಷ್ಠ ೨೯, ಶಕ ವರ್ಷ ೧೯೩೬)	ನಂ. ೩೯೨
Part - IV-A	Bangalore, Thursday, June 19, 2014 (Jyeshtha 29, Shaka Varsha 1936)	No. 392

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ಗ್ರಾಅಪ 19 ಜಿಪಸ 2014(8), ಬೆಂಗಳೂರು, ದಿನಾಂಕ: 18-06-2014

ಕರ್ನಾಟಕ ಪಂಚಾಯತ್ ರಾಜ್ (ತಾಲ್ಲೂಕು ಪಂಚಾಯತಿಗಳ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಹುದ್ದೆಗಳ ಮೀಸಲಾತಿ) ನಿಯಮಗಳು, 2005 ಮತ್ತು (ತಿದ್ದುಪಡಿ) ನಿಯಮಗಳು, 2010 ರಲ್ಲಿ ನಿಗದಿಪಡಿಸಿದಂತೆ ಹಾಗೂ ಕರ್ನಾಟಕ ಪಂಚಾಯತ್ ರಾಜ್ ಅಧಿನಿಯಮ, 1993 ಪ್ರಕರಣ 138(2)ರಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ಜನವರಿ/ಫೆಬ್ರವರಿ 2011ರಲ್ಲಿ ರಚಿತವಾಗಿರುವ ತಾಲ್ಲೂಕು ಪಂಚಾಯತಿಗಳ ಮೂರನೇ ಅವಧಿಗೆ ಅಧ್ಯಕ್ಷರ ಮತ್ತು ಉಪಾಧ್ಯಕ್ಷರ ಹುದ್ದೆಗಳಿಗೆ ಮೀಸಲಾತಿಯನ್ನು ನಿಗದಿಗೊಳಿಸಿ ಸರ್ಕಾರದ ಅಧಿಸೂಚನೆ ಸಂಖ್ಯೆ: ಗ್ರಾಅಪ 19 ಜಿಪಸ 2014, ದಿನಾಂಕ: 16.04.2014ರಂದು ಸಾರ್ವಜನಿಕರ ಮಾಹಿತಿಗಾಗಿ ಪ್ರಕಟಿಸಲಾಗಿತ್ತು.

ಸಾರ್ವಜನಿಕರಿಂದ ಸ್ವೀಕೃತವಾದ ಮನವಿಗಳನ್ನು ಸರ್ಕಾರ ಪರಿಶೀಲಿಸಿದೆ ಹಾಗೂ ಮಾನ್ಯ ಕರ್ನಾಟಕ ಉಚ್ಚ ನ್ಯಾಯಾಲಯವು, ಮೀಸಲಾತಿಗೆ ಸಂಬಂಧಿಸಿದಂತೆ ರಿಟ್ ಅರ್ಜಿ ಸಂಖ್ಯೆ: 5873/2011 ಹಾಗೂ ಇತರೆ ರಿಟ್ ಅರ್ಜಿಗಳಲ್ಲಿ ದಿನಾಂಕ: 14.02.2011ರಂದು ನೀಡಿರುವ ನಿರ್ದೇಶನಗಳನ್ವಯ, ತಾಲ್ಲೂಕು ಪಂಚಾಯತಿಗಳ ಅಧ್ಯಕ್ಷ ಮತ್ತು ಉಪಾಧ್ಯಕ್ಷರುಗಳ ಹುದ್ದೆಗಳ ಮೀಸಲಾತಿಯನ್ನು 11ನೇ ಆವರ್ತಕದಿಂದ ಹೊಸದಾಗಿ ಪ್ರಾರಂಭಿಸಿದ್ದು, ಇದರ ಆಧಾರದ ಮೇಲೆ 12ನೇ ಆವರ್ತಕದ (ಪ್ರಸ್ತುತ ತಾಲ್ಲೂಕು ಪಂಚಾಯತಿಗಳ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಹುದ್ದೆಗಳ ಮೂರನೇ ಅವಧಿಯ) ಮೀಸಲಾತಿಯನ್ನು ಅನುಸೂಚಿತ ಪಂಗಡ/ಅನುಸೂಚಿತ ಜಾತಿ/ ಹಿಂದುಳಿದ ವರ್ಗಗಳು ಮತ್ತು ಮಹಿಳೆಯರಿಗೆ ಹಾಗೂ ಅದರೊಂದಿಗೆ ಮೀಸಲಿರಿಸದವರಿಗೆ ಹಂಚಿಕೆಯಾದ ಹುದ್ದೆಗಳ ವಿವರಗಳನ್ನು “ಚಾಮರಾಜನಗರ ಜಿಲ್ಲಾ ಪಂಚಾಯತಿ ವ್ಯಾಪ್ತಿಯ ತಾಲ್ಲೂಕು ಪಂಚಾಯತಿಗಳಿಗೆ” ಕೆಳಕಂಡಂತೆ ನಿರ್ದಿಷ್ಟಪಡಿಸಲಾಗಿದೆ.

ಕ್ರ.ಸಂ.	ಜಿಲ್ಲೆಯ ಹೆಸರು	ತಾಲ್ಲೂಕು ಪಂಚಾಯತಿ ಹೆಸರು	ಅಧ್ಯಕ್ಷ	ಉಪಾಧ್ಯಕ್ಷ
8	ಚಾಮರಾಜನಗರ			
	a)	ಚಾಮರಾಜನಗರ	ಸಾಮಾನ್ಯ (ಮ)	ಅನುಸೂಚಿತ ಜಾತಿ (ಮ)
	b)	ಗುಂಡ್ಲುಪೇಟೆ	ಸಾಮಾನ್ಯ	ಅನುಸೂಚಿತ ಪಂಗಡ

ಕ್ರ.ಸಂ.	ಜಿಲ್ಲೆಯ ಹೆಸರು	ತಾಲ್ಲೂಕು ಪಂಚಾಯಿತಿ ಹೆಸರು	ಅಧ್ಯಕ್ಷ	ಉಪಾಧ್ಯಕ್ಷ
	c)	ಯಳಂದೂರು	ಸಾಮಾನ್ಯ	ಅನುಸೂಚಿತ ಪಂಗಡ
	d)	ಕೊಳ್ಳೇಗಾಲ	ಹಿಂದುಳಿದ ವರ್ಗ-ಬ	ಸಾಮಾನ್ಯ (ಮ)

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ

ಎಸ್.ಎಂ. ಜುಲೈಫಿಖಾರ್ ಉಲ್ಲಾ
ನಿರ್ದೇಶಕರು (ಪಂ.ರಾಜ್-೨) ಮತ್ತು
ಪದನಿಮಿತ್ತ ಸರ್ಕಾರದ ಜಂಟಿ ಕಾರ್ಯದರ್ಶಿ
ಗ್ರಾಮೀಣಾಭಿವೃದ್ಧಿ ಮತ್ತು ಪಂ.ರಾಜ್ ಇಲಾಖೆ

ವಿಶೇಷ ರಾಜ್ಯ ಪತ್ರ

ಭಾಗ - IV-A	ಬೆಂಗಳೂರು, ಗುರುವಾರ, ಜೂನ್ ೧೯, ೨೦೧೪ (ಜೈಷ್ಠ ೨೯, ಶಕ ವರ್ಷ ೧೯೩೬)	ನಂ. ೩೯೩
Part - IV-A	Bangalore, Thursday, June 19, 2014 (Jyeshtha 29, Shaka Varsha 1936)	No. 393

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ಗ್ರಾಅಪ 19 ಜಿಪಸ 2014(9), ಬೆಂಗಳೂರು, ದಿನಾಂಕ: 18-06-2014

ಕರ್ನಾಟಕ ಪಂಚಾಯತ್ ರಾಜ್ (ತಾಲ್ಲೂಕು ಪಂಚಾಯಿತಿಗಳ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಹುದ್ದೆಗಳ ಮೀಸಲಾತಿ) ನಿಯಮಗಳು, 2005 ಮತ್ತು (ತಿದ್ದುಪಡಿ) ನಿಯಮಗಳು, 2010 ರಲ್ಲಿ ನಿಗದಿಪಡಿಸಿದಂತೆ ಹಾಗೂ ಕರ್ನಾಟಕ ಪಂಚಾಯತ್ ರಾಜ್ ಅಧಿನಿಯಮ, 1993 ಪ್ರಕರಣ 138(2)ರಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ಜನವರಿ/ಫೆಬ್ರವರಿ 2011ರಲ್ಲಿ ರಚಿತವಾಗಿರುವ ತಾಲ್ಲೂಕು ಪಂಚಾಯಿತಿಗಳ ಮೂರನೇ ಅವಧಿಗೆ ಅಧ್ಯಕ್ಷರ ಮತ್ತು ಉಪಾಧ್ಯಕ್ಷರ ಹುದ್ದೆಗಳಿಗೆ ಮೀಸಲಾತಿಯನ್ನು ನಿಗದಿಗೊಳಿಸಿ ಸರ್ಕಾರದ ಅಧಿಸೂಚನೆ ಸಂಖ್ಯೆ: ಗ್ರಾಅಪ 19 ಜಿಪಸ 2014, ದಿನಾಂಕ: 16.04.2014ರಂದು ಸಾರ್ವಜನಿಕರ ಮಾಹಿತಿಗಾಗಿ ಪ್ರಕಟಿಸಲಾಗಿತ್ತು.

ಸಾರ್ವಜನಿಕರಿಂದ ಸ್ವೀಕೃತವಾದ ಮನವಿಗಳನ್ನು ಸರ್ಕಾರ ಪರಿಶೀಲಿಸಿದೆ ಹಾಗೂ ಮಾನ್ಯ ಕರ್ನಾಟಕ ಉಚ್ಚ ನ್ಯಾಯಾಲಯವು, ಮೀಸಲಾತಿಗೆ ಸಂಬಂಧಿಸಿದಂತೆ ರಿಟ್ ಅರ್ಜಿ ಸಂಖ್ಯೆ: 5873/2011 ಹಾಗೂ ಇತರೆ ರಿಟ್ ಅರ್ಜಿಗಳಲ್ಲಿ ದಿನಾಂಕ: 14.02.2011ರಂದು ನೀಡಿರುವ ನಿರ್ದೇಶನಗಳನ್ವಯ, ತಾಲ್ಲೂಕು ಪಂಚಾಯಿತಿಗಳ ಅಧ್ಯಕ್ಷ ಮತ್ತು ಉಪಾಧ್ಯಕ್ಷರುಗಳ ಹುದ್ದೆಗಳ ಮೀಸಲಾತಿಯನ್ನು 11ನೇ ಆವರ್ತಕದಿಂದ ಹೊಸದಾಗಿ ಪ್ರಾರಂಭಿಸಿದ್ದು, ಇದರ ಆಧಾರದ ಮೇಲೆ 12ನೇ ಆವರ್ತಕದ (ಪ್ರಸ್ತುತ ತಾಲ್ಲೂಕು ಪಂಚಾಯಿತಿಗಳ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಹುದ್ದೆಗಳ ಮೂರನೇ ಅವಧಿಯ) ಮೀಸಲಾತಿಯನ್ನು ಅನುಸೂಚಿತ ಪಂಗಡ/ಅನುಸೂಚಿತ ಜಾತಿ/ ಹಿಂದುಳಿದ ವರ್ಗಗಳು ಮತ್ತು ಮಹಿಳೆಯರಿಗೆ ಹಾಗೂ ಅದರೊಂದಿಗೆ ಮೀಸಲಿರಿಸದವರಿಗೆ ಹಂಚಿಕೆಯಾದ ಹುದ್ದೆಗಳ ವಿವರಗಳನ್ನು “ಚಿಕ್ಕಬಳ್ಳಾಪುರ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ತಾಲ್ಲೂಕು ಪಂಚಾಯಿತಿಗಳಿಗೆ” ಕೆಳಕಂಡಂತೆ ನಿರ್ದಿಷ್ಟಪಡಿಸಲಾಗಿದೆ.

ಕ್ರ.ಸಂ.	ಜಿಲ್ಲೆಯ ಹೆಸರು	ತಾಲ್ಲೂಕು ಪಂಚಾಯಿತಿ ಹೆಸರು	ಅಧ್ಯಕ್ಷ	ಉಪಾಧ್ಯಕ್ಷ
9	ಚಿಕ್ಕಬಳ್ಳಾಪುರ			
	a)	ಗೌರಿಬಿದನೂರು	ಸಾಮಾನ್ಯ	ಸಾಮಾನ್ಯ (ಮ)
	b)	ಚಿಂತಾಮಣಿ	ಸಾಮಾನ್ಯ	ಸಾಮಾನ್ಯ
	c)	ಬಾಗೇಪಲ್ಲಿ	ಸಾಮಾನ್ಯ (ಮ)	ಹಿಂದುಳಿದ ವರ್ಗ-ಅ (ಮ)
	d)	ಚಿಕ್ಕಬಳ್ಳಾಪುರ	ಸಾಮಾನ್ಯ	ಅನುಸೂಚಿತ ಪಂಗಡ
	e)	ಶಿಡ್ಲಘಟ್ಟ	ಸಾಮಾನ್ಯ (ಮ)	ಸಾಮಾನ್ಯ
	f)	ಗುಡಿಬಂಡೆ	ಸಾಮಾನ್ಯ (ಮ)	ಅನುಸೂಚಿತ ಜಾತಿ (ಮ)

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ

ಎಸ್.ಎಂ. ಜುಲೈಫಿಖಾರ್ ಉಲ್ಲಾ
ನಿರ್ದೇಶಕರು (ಪಂ.ರಾಜ್-೨) ಮತ್ತು
ಪದನಿಮಿತ್ತ ಸರ್ಕಾರದ ಜಂಟಿ ಕಾರ್ಯದರ್ಶಿ
ಗ್ರಾಮೀಣಾಭಿವೃದ್ಧಿ ಮತ್ತು ಪಂ.ರಾಜ್ ಇಲಾಖೆ

ವಿಶೇಷ ರಾಜ್ಯ ಪತ್ರಿಕೆ

ಭಾಗ - IV-A	ಬೆಂಗಳೂರು, ಗುರುವಾರ, ಜೂನ್ ೧೯, ೨೦೧೪ (ಜೈಷ್ಠ ೨೯, ಶಕ ವರ್ಷ ೧೯೩೬)	ನಂ. ೩೯೪
Part - IV-A	Bangalore, Thursday, June 19, 2014 (Jyeishta 29, Shaka Varsha 1936)	No. 394

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ಗ್ರಾಅಪ 19 ಜಿಪಸ 2014(10), ಬೆಂಗಳೂರು, ದಿನಾಂಕ: 18-06-2014

ಕರ್ನಾಟಕ ಪಂಚಾಯತ್ ರಾಜ್ (ತಾಲ್ಲೂಕು ಪಂಚಾಯತಿಗಳ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಹುದ್ದೆಗಳ ಮೀಸಲಾತಿ) ನಿಯಮಗಳು, 2005 ಮತ್ತು (ತಿದ್ದುಪಡಿ) ನಿಯಮಗಳು, 2010 ರಲ್ಲಿ ನಿಗದಿಪಡಿಸಿದಂತೆ ಹಾಗೂ ಕರ್ನಾಟಕ ಪಂಚಾಯತ್ ರಾಜ್ ಅಧಿನಿಯಮ, 1993 ಪ್ರಕರಣ 138(2)ರಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ಜನವರಿ/ಫೆಬ್ರವರಿ 2011ರಲ್ಲಿ ರಚಿತವಾಗಿರುವ ತಾಲ್ಲೂಕು ಪಂಚಾಯತಿಗಳ ಮೂರನೇ ಅವಧಿಗೆ ಅಧ್ಯಕ್ಷರ ಮತ್ತು ಉಪಾಧ್ಯಕ್ಷರ ಹುದ್ದೆಗಳಿಗೆ ಮೀಸಲಾತಿಯನ್ನು ನಿಗದಿಗೊಳಿಸಿ ಸರ್ಕಾರದ ಅಧಿಸೂಚನೆ ಸಂಖ್ಯೆ: ಗ್ರಾಅಪ 19 ಜಿಪಸ 2014, ದಿನಾಂಕ: 16.04.2014ರಂದು ಸಾರ್ವಜನಿಕರ ಮಾಹಿತಿಗಾಗಿ ಪ್ರಕಟಿಸಲಾಗಿತ್ತು.

ಸಾರ್ವಜನಿಕರಿಂದ ಸ್ವೀಕೃತವಾದ ಮನವಿಗಳನ್ನು ಸರ್ಕಾರ ಪರಿಶೀಲಿಸಿದೆ ಹಾಗೂ ಮಾನ್ಯ ಕರ್ನಾಟಕ ಉಚ್ಚ ನ್ಯಾಯಾಲಯವು, ಮೀಸಲಾತಿಗೆ ಸಂಬಂಧಿಸಿದಂತೆ ರಿಟ್ ಅರ್ಜಿ ಸಂಖ್ಯೆ: 5873/2011 ಹಾಗೂ ಇತರೆ ರಿಟ್ ಅರ್ಜಿಗಳಲ್ಲಿ ದಿನಾಂಕ: 14.02.2011ರಂದು ನೀಡಿರುವ ನಿರ್ದೇಶನಗಳನ್ವಯ, ತಾಲ್ಲೂಕು ಪಂಚಾಯತಿಗಳ ಅಧ್ಯಕ್ಷ ಮತ್ತು ಉಪಾಧ್ಯಕ್ಷರುಗಳ ಹುದ್ದೆಗಳ ಮೀಸಲಾತಿಯನ್ನು 11ನೇ ಆವರ್ತಕದಿಂದ ಹೊಸದಾಗಿ ಪ್ರಾರಂಭಿಸಿದ್ದು, ಇದರ ಆಧಾರದ ಮೇಲೆ 12ನೇ ಆವರ್ತಕದ (ಪ್ರಸ್ತುತ ತಾಲ್ಲೂಕು ಪಂಚಾಯತಿಗಳ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಹುದ್ದೆಗಳ ಮೂರನೇ ಅವಧಿಯ) ಮೀಸಲಾತಿಯನ್ನು ಅನುಸೂಚಿತ ಪಂಗಡ/ಅನುಸೂಚಿತ ಜಾತಿ/ ಹಿಂದುಳಿದ ವರ್ಗಗಳು ಮತ್ತು ಮಹಿಳೆಯರಿಗೆ ಹಾಗೂ ಅದರೊಂದಿಗೆ ಮೀಸಲಿರಿಸದವರಿಗೆ ಹಂಚಿಕೆಯಾದ ಹುದ್ದೆಗಳ ವಿವರಗಳನ್ನು “ಚಿಕ್ಕಮಗಳೂರು ಜಿಲ್ಲಾ ಪಂಚಾಯತಿ ವ್ಯಾಪ್ತಿಯ ತಾಲ್ಲೂಕು ಪಂಚಾಯತಿಗಳಿಗೆ” ಕೆಳಕಂಡಂತೆ ನಿರ್ದಿಷ್ಟಪಡಿಸಲಾಗಿದೆ.

ಕ್ರ.ಸಂ.	ಜಿಲ್ಲೆಯ ಹೆಸರು	ತಾಲ್ಲೂಕು ಪಂಚಾಯತಿ ಹೆಸರು	ಅಧ್ಯಕ್ಷ	ಉಪಾಧ್ಯಕ್ಷ
10	ಚಿಕ್ಕಮಗಳೂರು			
	a)	ಚಿಕ್ಕಮಗಳೂರು	ಅನುಸೂಚಿತ ಜಾತಿ (ಮ)	ಸಾಮಾನ್ಯ
	b)	ಕಡೂರು	ಸಾಮಾನ್ಯ	ಸಾಮಾನ್ಯ (ಮ)
	c)	ತರೀಕೆರೆ	ಅನುಸೂಚಿತ ಜಾತಿ	ಹಿಂದುಳಿದ ವರ್ಗ-ಅ
	d)	ಕೊಪ್ಪ	ಸಾಮಾನ್ಯ (ಮ)	ಹಿಂದುಳಿದ ವರ್ಗ -ಅ (ಮ)
	e)	ನರಸಿಂಹರಾಜಪುರ	ಅನುಸೂಚಿತ ಪಂಗಡ (ಮ)	ಹಿಂದುಳಿದ ವರ್ಗ-ಬ (ಮ)
	f)	ಮೂಡಿಗೆರೆ	ಸಾಮಾನ್ಯ	ಹಿಂದುಳಿದ ವರ್ಗ-ಅ(ಮ)
	g)	ಶೃಂಗೇರಿ	ಅನುಸೂಚಿತ ಪಂಗಡ	ಹಿಂದುಳಿದ ವರ್ಗ-ಬ (ಮ)

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ

ಎಸ್.ಎಂ. ಜುಲೈಷಾಹ್ ಉಲ್ಲಾ
ನಿರ್ದೇಶಕರು (ಪಂ.ರಾಜ್-2) ಮತ್ತು
ಪದನಿಮಿತ್ತ ಸರ್ಕಾರದ ಜಂಟಿ ಕಾರ್ಯದರ್ಶಿ
ಗ್ರಾಮೀಣಾಭಿವೃದ್ಧಿ ಮತ್ತು ಪಂ.ರಾಜ್ ಇಲಾಖೆ

ವಿಶೇಷ ರಾಜ್ಯ ಪತ್ರಿಕೆ

ಭಾಗ - IV-A	ಬೆಂಗಳೂರು, ಗುರುವಾರ, ಜೂನ್ ೧೯, ೨೦೧೪ (ಜೈಷ್ಠ ೨೯, ಶಕ ವರ್ಷ ೧೯೩೬)	ನಂ. ೩೯೫
Part - IV-A	Bangalore, Thursday, June 19, 2014 (Jyeishta 29, Shaka Varsha 1936)	No. 395

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ಗ್ರಾಅಪ 19 ಜಿಪಸ 2014(11), ಬೆಂಗಳೂರು, ದಿನಾಂಕ: 18-06-2014

ಕರ್ನಾಟಕ ಪಂಚಾಯತ್ ರಾಜ್ (ತಾಲ್ಲೂಕು ಪಂಚಾಯತಿಗಳ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಹುದ್ದೆಗಳ ಮೀಸಲಾತಿ) ನಿಯಮಗಳು, 2005 ಮತ್ತು (ತಿದ್ದುಪಡಿ) ನಿಯಮಗಳು, 2010 ರಲ್ಲಿ ನಿಗದಿಪಡಿಸಿದಂತೆ ಹಾಗೂ ಕರ್ನಾಟಕ ಪಂಚಾಯತ್ ರಾಜ್ ಅಧಿನಿಯಮ, 1993 ಪ್ರಕರಣ 138(2)ರಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ಜನವರಿ/ಫೆಬ್ರವರಿ 2011ರಲ್ಲಿ ರಚಿತವಾಗಿರುವ ತಾಲ್ಲೂಕು ಪಂಚಾಯತಿಗಳ ಮೂರನೇ ಅವಧಿಗೆ ಅಧ್ಯಕ್ಷರ ಮತ್ತು ಉಪಾಧ್ಯಕ್ಷರ ಹುದ್ದೆಗಳಿಗೆ ಮೀಸಲಾತಿಯನ್ನು ನಿಗದಿಗೊಳಿಸಿ ಸರ್ಕಾರದ ಅಧಿಸೂಚನೆ ಸಂಖ್ಯೆ: ಗ್ರಾಅಪ 19 ಜಿಪಸ 2014, ದಿನಾಂಕ: 16.04.2014ರಂದು ಸಾರ್ವಜನಿಕರ ಮಾಹಿತಿಗಾಗಿ ಪ್ರಕಟಿಸಲಾಗಿತ್ತು.

ಉಪಾಧ್ಯಕ್ಷರ ಹುದ್ದೆಗಳಿಗೆ ಮೀಸಲಾತಿಯನ್ನು ನಿಗದಿಗೊಳಿಸಿ ಸರ್ಕಾರದ ಅಧಿಸೂಚನೆ ಸಂಖ್ಯೆ: ಗ್ರಾಅಪ 19 ಜಿಪಸ 2014, ದಿನಾಂಕ: 16.04.2014ರಂದು ಸಾರ್ವಜನಿಕರ ಮಾಹಿತಿಗಾಗಿ ಪ್ರಕಟಿಸಲಾಗಿತ್ತು.

ಸಾರ್ವಜನಿಕರಿಂದ ಸ್ವೀಕೃತವಾದ ಮನವಿಗಳನ್ನು ಸರ್ಕಾರ ಪರಿಶೀಲಿಸಿದೆ ಹಾಗೂ ಮಾನ್ಯ ಕರ್ನಾಟಕ ಉಚ್ಚ ನ್ಯಾಯಾಲಯವು, ಮೀಸಲಾತಿಗೆ ಸಂಬಂಧಿಸಿದಂತೆ ರಿಟ್ ಅರ್ಜಿ ಸಂಖ್ಯೆ: 5873/2011 ಹಾಗೂ ಇತರೆ ರಿಟ್ ಅರ್ಜಿಗಳಲ್ಲಿ ದಿನಾಂಕ: 14.02.2011ರಂದು ನೀಡಿರುವ ನಿರ್ದೇಶನಗಳನ್ವಯ, ತಾಲ್ಲೂಕು ಪಂಚಾಯಿತಿಗಳ ಅಧ್ಯಕ್ಷ ಮತ್ತು ಉಪಾಧ್ಯಕ್ಷರುಗಳ ಹುದ್ದೆಗಳ ಮೀಸಲಾತಿಯನ್ನು 11ನೇ ಆವರ್ತಕದಿಂದ ಹೊಸದಾಗಿ ಪ್ರಾರಂಭಿಸಿದ್ದು, ಇದರ ಆಧಾರದ ಮೇಲೆ 12ನೇ ಆವರ್ತಕದ (ಪ್ರಸ್ತುತ ತಾಲ್ಲೂಕು ಪಂಚಾಯಿತಿಗಳ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಹುದ್ದೆಗಳ ಮೂರನೇ ಅವಧಿಯ) ಮೀಸಲಾತಿಯನ್ನು ಅನುಸೂಚಿತ ಪಂಗಡ/ಅನುಸೂಚಿತ ಜಾತಿ/ ಹಿಂದುಳಿದ ವರ್ಗಗಳು ಮತ್ತು ಮಹಿಳೆಯರಿಗೆ ಹಾಗೂ ಅದರೊಂದಿಗೆ ಮೀಸಲಿರಿಸದವರಿಗೆ ಹಂಚಿಕೆಯಾದ ಹುದ್ದೆಗಳ ವಿವರಗಳನ್ನು “ಚಿತ್ರದುರ್ಗ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ತಾಲ್ಲೂಕು ಪಂಚಾಯಿತಿಗಳಿಗೆ” ಕೆಳಕಂಡಂತೆ ನಿರ್ದಿಷ್ಟಪಡಿಸಲಾಗಿದೆ.

ಕ್ರ.ಸಂ.	ಜಿಲ್ಲೆಯ ಹೆಸರು	ತಾಲ್ಲೂಕು ಪಂಚಾಯಿತಿ ಹೆಸರು	ಅಧ್ಯಕ್ಷ	ಉಪಾಧ್ಯಕ್ಷ
11	ಚಿತ್ರದುರ್ಗ			
	a)	ಚಿತ್ರದುರ್ಗ	ಸಾಮಾನ್ಯ	ಅನುಸೂಚಿತ ಪಂಗಡ (ಮ)
	b)	ಹಿರಿಯೂರು	ಸಾಮಾನ್ಯ (ಮ)	ಹಿಂದುಳಿದ ವರ್ಗ-ಅ(ಮ)
	c)	ಚಳ್ಳಕೆರೆ	ಹಿಂದುಳಿದ ವರ್ಗ-ಅ(ಮ)	ಅನುಸೂಚಿತ ಪಂಗಡ (ಮ)
	d)	ಹೊಸದುರ್ಗ	ಸಾಮಾನ್ಯ	ಸಾಮಾನ್ಯ (ಮ)
	e)	ಹೊಳಲ್ಕೆರೆ	ಹಿಂದುಳಿದ ವರ್ಗ-ಅ(ಮ)	ಸಾಮಾನ್ಯ
	f)	ಮೊಳಕಾಲ್ಮೂರು	ಅನುಸೂಚಿತ ಜಾತಿ	ಸಾಮಾನ್ಯ (ಮ)

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ

ಎಸ್.ಎಂ. ಜುಲೈಖಾನ್ ಉಲ್ಲಾ
ನಿರ್ದೇಶಕರು (ಪಂ.ರಾಜ್-2) ಮತ್ತು
ಪದನಿಮಿತ್ತ ಸರ್ಕಾರದ ಜಂಟಿ ಕಾರ್ಯದರ್ಶಿ
ಗ್ರಾಮೀಣಾಭಿವೃದ್ಧಿ ಮತ್ತು ಪಂ.ರಾಜ್ ಇಲಾಖೆ

ವಿಶೇಷ ರಾಜ್ಯ ಪತ್ರಿಕೆ

ಭಾಗ - IV-A	ಬೆಂಗಳೂರು, ಗುರುವಾರ, ಜೂನ್ ೧೯, ೨೦೧೪ (ಜೈಷ್ಠ ೨೯, ಶಕ ವರ್ಷ ೧೯೩೬)	ನಂ. ೩೯೬
Part - IV-A	Bangalore, Thursday, June 19, 2014 (Jyeishta 29, Shaka Varsha 1936)	No. 396

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ಗ್ರಾಅಪ 19 ಜಿಪಸ 2014(12), ಬೆಂಗಳೂರು, ದಿನಾಂಕ: 18-06-2014

ಕರ್ನಾಟಕ ಪಂಚಾಯತ್ ರಾಜ್ (ತಾಲ್ಲೂಕು ಪಂಚಾಯಿತಿಗಳ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಹುದ್ದೆಗಳ ಮೀಸಲಾತಿ) ನಿಯಮಗಳು, 2005 ಮತ್ತು (ತಿದ್ದುಪಡಿ) ನಿಯಮಗಳು, 2010 ರಲ್ಲಿ ನಿಗದಿಪಡಿಸಿದಂತೆ ಹಾಗೂ ಕರ್ನಾಟಕ ಪಂಚಾಯತ್ ರಾಜ್ ಅಧಿನಿಯಮ, 1993 ಪ್ರಕರಣ 138(2)ರಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ಜನವರಿ/ಫೆಬ್ರವರಿ 2011ರಲ್ಲಿ ರಚಿತವಾಗಿರುವ ತಾಲ್ಲೂಕು ಪಂಚಾಯಿತಿಗಳ ಮೂರನೇ ಅವಧಿಗೆ ಅಧ್ಯಕ್ಷರ ಮತ್ತು ಉಪಾಧ್ಯಕ್ಷರ ಹುದ್ದೆಗಳಿಗೆ ಮೀಸಲಾತಿಯನ್ನು ನಿಗದಿಗೊಳಿಸಿ ಸರ್ಕಾರದ ಅಧಿಸೂಚನೆ ಸಂಖ್ಯೆ: ಗ್ರಾಅಪ 19 ಜಿಪಸ 2014, ದಿನಾಂಕ: 16.04.2014ರಂದು ಸಾರ್ವಜನಿಕರ ಮಾಹಿತಿಗಾಗಿ ಪ್ರಕಟಿಸಲಾಗಿತ್ತು.

ಸಾರ್ವಜನಿಕರಿಂದ ಸ್ವೀಕೃತವಾದ ಮನವಿಗಳನ್ನು ಸರ್ಕಾರ ಪರಿಶೀಲಿಸಿದೆ ಹಾಗೂ ಮಾನ್ಯ ಕರ್ನಾಟಕ ಉಚ್ಚ ನ್ಯಾಯಾಲಯವು, ಮೀಸಲಾತಿಗೆ ಸಂಬಂಧಿಸಿದಂತೆ ರಿಟ್ ಅರ್ಜಿ ಸಂಖ್ಯೆ: 5873/2011 ಹಾಗೂ ಇತರೆ ರಿಟ್ ಅರ್ಜಿಗಳಲ್ಲಿ ದಿನಾಂಕ: 14.02.2011ರಂದು ನೀಡಿರುವ ನಿರ್ದೇಶನಗಳನ್ವಯ, ತಾಲ್ಲೂಕು ಪಂಚಾಯಿತಿಗಳ ಅಧ್ಯಕ್ಷ ಮತ್ತು ಉಪಾಧ್ಯಕ್ಷರುಗಳ ಹುದ್ದೆಗಳ ಮೀಸಲಾತಿಯನ್ನು 11ನೇ ಆವರ್ತಕದಿಂದ ಹೊಸದಾಗಿ ಪ್ರಾರಂಭಿಸಿದ್ದು, ಇದರ ಆಧಾರದ ಮೇಲೆ 12ನೇ ಆವರ್ತಕದ (ಪ್ರಸ್ತುತ ತಾಲ್ಲೂಕು ಪಂಚಾಯಿತಿಗಳ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಹುದ್ದೆಗಳ ಮೂರನೇ ಅವಧಿಯ) ಮೀಸಲಾತಿಯನ್ನು ಅನುಸೂಚಿತ ಪಂಗಡ/ಅನುಸೂಚಿತ ಜಾತಿ/ ಹಿಂದುಳಿದ ವರ್ಗಗಳು ಮತ್ತು ಮಹಿಳೆಯರಿಗೆ ಹಾಗೂ ಅದರೊಂದಿಗೆ ಮೀಸಲಿರಿಸದವರಿಗೆ ಹಂಚಿಕೆಯಾದ ಹುದ್ದೆಗಳ ವಿವರಗಳನ್ನು “ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ತಾಲ್ಲೂಕು ಪಂಚಾಯಿತಿಗಳಿಗೆ” ಕೆಳಕಂಡಂತೆ ನಿರ್ದಿಷ್ಟಪಡಿಸಲಾಗಿದೆ.

ಕ್ರ.ಸಂ.	ಜಿಲ್ಲೆಯ ಹೆಸರು	ತಾಲ್ಲೂಕು ಪಂಚಾಯಿತಿ ಹೆಸರು	ಅಧ್ಯಕ್ಷ	ಉಪಾಧ್ಯಕ್ಷ
12	ದಕ್ಷಿಣ ಕನ್ನಡ			
	a)	ಮಂಗಳೂರು	ಅನುಸೂಚಿತ ಜಾತಿ (ಮ)	ಹಿಂದುಳಿದ ವರ್ಗ-ಅ
	b)	ಬಂಟ್ವಾಳ	ಹಿಂದುಳಿದ ವರ್ಗ-ಅ (ಮ)	ಸಾಮಾನ್ಯ (ಮ)
	c)	ಪುತ್ತೂರು	ಸಾಮಾನ್ಯ (ಮ)	ಸಾಮಾನ್ಯ
	d)	ಸುಳ್ಯ	ಸಾಮಾನ್ಯ	ಹಿಂದುಳಿದ ವರ್ಗ-ಅ(ಮ)
	e)	ಬೆಳ್ತಂಗಡಿ	ಹಿಂದುಳಿದ ವರ್ಗ-ಅ(ಮ)	ಸಾಮಾನ್ಯ

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ

ಎಸ್.ಎಂ. ಜುಲೈಫಾರ್ ಉಲ್ಲಾ
ನಿರ್ದೇಶಕರು (ಪಂ.ರಾಜ್-೨) ಮತ್ತು
ಪದನಿಮಿತ್ತ ಸರ್ಕಾರದ ಜಂಟಿ ಕಾರ್ಯದರ್ಶಿ
ಗ್ರಾಮೀಣಾಭಿವೃದ್ಧಿ ಮತ್ತು ಪಂ.ರಾಜ್ ಇಲಾಖೆ

ವಿಶೇಷ ರಾಜ್ಯ ಪತ್ರಿಕೆ

ಭಾಗ - IV-A	ಬೆಂಗಳೂರು, ಗುರುವಾರ, ಜೂನ್ ೧೯, ೨೦೧೪ (ಜೈಷ್ಠ ೨೯, ಶಕ ವರ್ಷ ೧೯೩೬)	ನಂ. ೩೯೨
Part - IV-A	Bangalore, Thursday, June 19, 2014 (Jyeishta 29, Shaka Varsha 1936)	No. 397

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ಗ್ರಾಅಪ 19 ಜಿಪಸ 2014(13), ಬೆಂಗಳೂರು, ದಿನಾಂಕ: 18-06-2014

ಕರ್ನಾಟಕ ಪಂಚಾಯತ್ ರಾಜ್ (ತಾಲ್ಲೂಕು ಪಂಚಾಯಿತಿಗಳ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಹುದ್ದೆಗಳ ಮೀಸಲಾತಿ) ನಿಯಮಗಳು, 2005 ಮತ್ತು (ತಿದ್ದುಪಡಿ) ನಿಯಮಗಳು, 2010 ರಲ್ಲಿ ನಿಗದಿಪಡಿಸಿದಂತೆ ಹಾಗೂ ಕರ್ನಾಟಕ ಪಂಚಾಯತ್ ರಾಜ್ ಅಧಿನಿಯಮ, 1993 ಪ್ರಕರಣ 138(2)ರಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ಜನವರಿ/ಫೆಬ್ರವರಿ 2011ರಲ್ಲಿ ರಚಿತವಾಗಿರುವ ತಾಲ್ಲೂಕು ಪಂಚಾಯಿತಿಗಳ ಮೂರನೇ ಅವಧಿಗೆ ಅಧ್ಯಕ್ಷರ ಮತ್ತು ಉಪಾಧ್ಯಕ್ಷರ ಹುದ್ದೆಗಳಿಗೆ ಮೀಸಲಾತಿಯನ್ನು ನಿಗದಿಗೊಳಿಸಿ ಸರ್ಕಾರದ ಅಧಿಸೂಚನೆ ಸಂಖ್ಯೆ: ಗ್ರಾಅಪ 19 ಜಿಪಸ 2014, ದಿನಾಂಕ: 16.04.2014ರಂದು ಸಾರ್ವಜನಿಕರ ಮಾಹಿತಿಗಾಗಿ ಪ್ರಕಟಿಸಲಾಗಿತ್ತು.

ಸಾರ್ವಜನಿಕರಿಂದ ಸ್ವೀಕೃತವಾದ ಮನವಿಗಳನ್ನು ಸರ್ಕಾರ ಪರಿಶೀಲಿಸಿದೆ ಹಾಗೂ ಮಾನ್ಯ ಕರ್ನಾಟಕ ಉಚ್ಚ ನ್ಯಾಯಾಲಯವು, ಮೀಸಲಾತಿಗೆ ಸಂಬಂಧಿಸಿದಂತೆ ರಿಟ್ ಅರ್ಜಿ ಸಂಖ್ಯೆ: 5873/2011 ಹಾಗೂ ಇತರೆ ರಿಟ್ ಅರ್ಜಿಗಳಲ್ಲಿ ದಿನಾಂಕ: 14.02.2011ರಂದು ನೀಡಿರುವ ನಿರ್ದೇಶನಗಳನ್ವಯ, ತಾಲ್ಲೂಕು ಪಂಚಾಯಿತಿಗಳ ಅಧ್ಯಕ್ಷ ಮತ್ತು ಉಪಾಧ್ಯಕ್ಷರುಗಳ ಹುದ್ದೆಗಳ ಮೀಸಲಾತಿಯನ್ನು 11ನೇ ಆವರ್ತಕದಿಂದ ಹೊಸದಾಗಿ ಪ್ರಾರಂಭಿಸಿದ್ದು, ಇದರ ಆಧಾರದ ಮೇಲೆ 12ನೇ ಆವರ್ತಕದ (ಪ್ರಸ್ತುತ ತಾಲ್ಲೂಕು ಪಂಚಾಯಿತಿಗಳ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಹುದ್ದೆಗಳ ಮೂರನೇ ಅವಧಿಯ) ಮೀಸಲಾತಿಯನ್ನು ಅನುಸೂಚಿತ ಪಂಗಡ/ಅನುಸೂಚಿತ ಜಾತಿ/ ಹಿಂದುಳಿದ ವರ್ಗಗಳು ಮತ್ತು ಮಹಿಳೆಯರಿಗೆ ಹಾಗೂ ಅದರೊಂದಿಗೆ ಮೀಸಲಿರಿಸದವರಿಗೆ ಹಂಚಿಕೆಯಾದ ಹುದ್ದೆಗಳ ವಿವರಗಳನ್ನು “ದಾವಣಗೆರೆ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ತಾಲ್ಲೂಕು ಪಂಚಾಯಿತಿಗಳಿಗೆ” ಕೆಳಕಂಡಂತೆ ನಿರ್ದಿಷ್ಟಪಡಿಸಲಾಗಿದೆ.

ಕ್ರ.ಸಂ.	ಜಿಲ್ಲೆಯ ಹೆಸರು	ತಾಲ್ಲೂಕು ಪಂಚಾಯಿತಿ ಹೆಸರು	ಅಧ್ಯಕ್ಷ	ಉಪಾಧ್ಯಕ್ಷ
13	ದಾವಣಗೆರೆ			
	a)	ದಾವಣಗೆರೆ	ಹಿಂದುಳಿದ ವರ್ಗ-ಅ (ಮ)	ಅನುಸೂಚಿತ ಜಾತಿ
	b)	ಹರಿಹರ	ಹಿಂದುಳಿದ ವರ್ಗ-ಅ	ಅನುಸೂಚಿತ ಪಂಗಡ(ಮ)
	c)	ಜಗಳೂರು	ಸಾಮಾನ್ಯ (ಮ)	ಅನುಸೂಚಿತ ಪಂಗಡ (ಮ)
	d)	ಚನ್ನಗಿರಿ	ಅನುಸೂಚಿತ ಜಾತಿ (ಮ)	ಸಾಮಾನ್ಯ (ಮ)
	e)	ಹೊನ್ನಾಳಿ	ಸಾಮಾನ್ಯ	ಅನುಸೂಚಿತ ಪಂಗಡ
	f)	ಹರಪನಹಳ್ಳಿ	ಅನುಸೂಚಿತ ಪಂಗಡ	ಸಾಮಾನ್ಯ

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ

ಎಸ್.ಎಂ. ಜುಲೈಫಾರ್ ಉಲ್ಲಾ
ನಿರ್ದೇಶಕರು (ಪಂ.ರಾಜ್-೨) ಮತ್ತು
ಪದನಿಮಿತ್ತ ಸರ್ಕಾರದ ಜಂಟಿ ಕಾರ್ಯದರ್ಶಿ
ಗ್ರಾಮೀಣಾಭಿವೃದ್ಧಿ ಮತ್ತು ಪಂ.ರಾಜ್ ಇಲಾಖೆ

ವಿಶೇಷ ರಾಜ್ಯ ಪತ್ರಿಕೆ

ಭಾಗ - IV-A	ಬೆಂಗಳೂರು, ಗುರುವಾರ, ಜೂನ್ ೧೯, ೨೦೧೪ (ಜೈಷ್ಠ ೨೯, ಶಕ ವರ್ಷ ೧೯೩೬)	ನಂ. ೩೯೮
Part - IV-A	Bangalore, Thursday, June 19, 2014 (Jyeishta 29, Shaka Varsha 1936)	No. 398

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ಗ್ರಾಅಪ 19 ಜಿಪಸ 2014(14), ಬೆಂಗಳೂರು, ದಿನಾಂಕ: 18-06-2014

ಕರ್ನಾಟಕ ಪಂಚಾಯತ್ ರಾಜ್ (ತಾಲ್ಲೂಕು ಪಂಚಾಯತಿಗಳ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಹುದ್ದೆಗಳ ಮೀಸಲಾತಿ) ನಿಯಮಗಳು, 2005 ಮತ್ತು (ತಿದ್ದುಪಡಿ) ನಿಯಮಗಳು, 2010 ರಲ್ಲಿ ನಿಗದಿಪಡಿಸಿದಂತೆ ಹಾಗೂ ಕರ್ನಾಟಕ ಪಂಚಾಯತ್ ರಾಜ್ ಅಧಿನಿಯಮ, 1993 ಪ್ರಕರಣ 138(2)ರಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ಜನವರಿ/ಫೆಬ್ರವರಿ 2011ರಲ್ಲಿ ರಚಿತವಾಗಿರುವ ತಾಲ್ಲೂಕು ಪಂಚಾಯತಿಗಳ ಮೂರನೇ ಅವಧಿಗೆ ಅಧ್ಯಕ್ಷರ ಮತ್ತು ಉಪಾಧ್ಯಕ್ಷರ ಹುದ್ದೆಗಳಿಗೆ ಮೀಸಲಾತಿಯನ್ನು ನಿಗದಿಗೊಳಿಸಿ ಸರ್ಕಾರದ ಅಧಿಸೂಚನೆ ಸಂಖ್ಯೆ: ಗ್ರಾಅಪ 19 ಜಿಪಸ 2014, ದಿನಾಂಕ: 16.04.2014ರಂದು ಸಾರ್ವಜನಿಕರ ಮಾಹಿತಿಗಾಗಿ ಪ್ರಕಟಿಸಲಾಗಿತ್ತು.

ಸಾರ್ವಜನಿಕರಿಂದ ಸ್ವೀಕೃತವಾದ ಮನವಿಗಳನ್ನು ಸರ್ಕಾರ ಪರಿಶೀಲಿಸಿದೆ ಹಾಗೂ ಮಾನ್ಯ ಕರ್ನಾಟಕ ಉಚ್ಚ ನ್ಯಾಯಾಲಯವು, ಮೀಸಲಾತಿಗೆ ಸಂಬಂಧಿಸಿದಂತೆ ರಿಟ್ ಅರ್ಜಿ ಸಂಖ್ಯೆ: 5873/2011 ಹಾಗೂ ಇತರೆ ರಿಟ್ ಅರ್ಜಿಗಳಲ್ಲಿ ದಿನಾಂಕ: 14.02.2011ರಂದು ನೀಡಿರುವ ನಿರ್ದೇಶನಗಳನ್ವಯ, ತಾಲ್ಲೂಕು ಪಂಚಾಯತಿಗಳ ಅಧ್ಯಕ್ಷ ಮತ್ತು ಉಪಾಧ್ಯಕ್ಷರುಗಳ ಹುದ್ದೆಗಳ ಮೀಸಲಾತಿಯನ್ನು 11ನೇ ಆವರ್ತಕದಿಂದ ಹೊಸದಾಗಿ ಪ್ರಾರಂಭಿಸಿದ್ದು, ಇದರ ಆಧಾರದ ಮೇಲೆ 12ನೇ ಆವರ್ತಕದ (ಪ್ರಸ್ತುತ ತಾಲ್ಲೂಕು ಪಂಚಾಯತಿಗಳ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಹುದ್ದೆಗಳ ಮೂರನೇ ಅವಧಿಯ) ಮೀಸಲಾತಿಯನ್ನು ಅನುಸೂಚಿತ ಪಂಗಡ/ಅನುಸೂಚಿತ ಜಾತಿ/ ಹಿಂದುಳಿದ ವರ್ಗಗಳು ಮತ್ತು ಮಹಿಳೆಯರಿಗೆ ಹಾಗೂ ಅದರೊಂದಿಗೆ ಮೀಸಲಿರಿಸದವರಿಗೆ ಹಂಚಿಕೆಯಾದ ಹುದ್ದೆಗಳ ವಿವರಗಳನ್ನು “ಧಾರವಾಡ ಜಿಲ್ಲಾ ಪಂಚಾಯತಿ ವ್ಯಾಪ್ತಿಯ ತಾಲ್ಲೂಕು ಪಂಚಾಯತಿಗಳಿಗೆ” ಕೆಳಕಂಡಂತೆ ನಿರ್ದಿಷ್ಟಪಡಿಸಲಾಗಿದೆ.

ಕ್ರ.ಸಂ.	ಜಿಲ್ಲೆಯ ಹೆಸರು	ತಾಲ್ಲೂಕು ಪಂಚಾಯತಿ ಹೆಸರು	ಅಧ್ಯಕ್ಷ	ಉಪಾಧ್ಯಕ್ಷ
14	ಧಾರವಾಡ			
	a)	ಧಾರವಾಡ	ಅನುಸೂಚಿತ ಜಾತಿ (ಮ)	ಹಿಂದುಳಿದ ವರ್ಗ-ಅ
	b)	ಹುಬ್ಬಳ್ಳಿ	ಸಾಮಾನ್ಯ (ಮ)	ಅನುಸೂಚಿತ ಜಾತಿ
	c)	ಕಲಘಟಗಿ	ಅನುಸೂಚಿತ ಜಾತಿ (ಮ)	ಸಾಮಾನ್ಯ
	d)	ಕುಂದಗೋಳ	ಅನುಸೂಚಿತ ಜಾತಿ	ಹಿಂದುಳಿದ ವರ್ಗ-ಅ
	e)	ನವಲಗುಂದ	ಹಿಂದುಳಿದ ವರ್ಗ-ಅ	ಸಾಮಾನ್ಯ (ಮ)

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ

ಎಸ್.ಎಂ. ಜುಲೈಖಾನ್ ಉಲ್ಲಾ
ನಿರ್ದೇಶಕರು (ಪಂ.ರಾಜ್-2) ಮತ್ತು
ಪದನಿಮಿತ್ತ ಸರ್ಕಾರದ ಜಂಟಿ ಕಾರ್ಯದರ್ಶಿ
ಗ್ರಾಮೀಣಾಭಿವೃದ್ಧಿ ಮತ್ತು ಪಂ.ರಾಜ್ ಇಲಾಖೆ

ವಿಶೇಷ ರಾಜ್ಯ ಪತ್ರಿಕೆ

ಭಾಗ - IV-A	ಬೆಂಗಳೂರು, ಗುರುವಾರ, ಜೂನ್ ೧೯, ೨೦೧೪ (ಜೈಷ್ಠ ೨೯, ಶಕ ವರ್ಷ ೧೯೩೬)	ನಂ. ೩೯೯
Part - IV-A	Bangalore, Thursday, June 19, 2014 (Jyeishta 29, Shaka Varsha 1936)	No. 399

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ಗ್ರಾಅಪ 19 ಜಿಪಸ 2014(15), ಬೆಂಗಳೂರು, ದಿನಾಂಕ: 18-06-2014

ಕರ್ನಾಟಕ ಪಂಚಾಯತ್ ರಾಜ್ (ತಾಲ್ಲೂಕು ಪಂಚಾಯತಿಗಳ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಹುದ್ದೆಗಳ ಮೀಸಲಾತಿ) ನಿಯಮಗಳು, 2005 ಮತ್ತು (ತಿದ್ದುಪಡಿ) ನಿಯಮಗಳು, 2010 ರಲ್ಲಿ ನಿಗದಿಪಡಿಸಿದಂತೆ ಹಾಗೂ ಕರ್ನಾಟಕ ಪಂಚಾಯತ್ ರಾಜ್ ಅಧಿನಿಯಮ, 1993 ಪ್ರಕರಣ 138(2)ರಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ಜನವರಿ/ಫೆಬ್ರವರಿ 2011ರಲ್ಲಿ ರಚಿತವಾಗಿರುವ ತಾಲ್ಲೂಕು ಪಂಚಾಯತಿಗಳ ಮೂರನೇ ಅವಧಿಗೆ ಅಧ್ಯಕ್ಷರ ಮತ್ತು ಉಪಾಧ್ಯಕ್ಷರ ಹುದ್ದೆಗಳಿಗೆ ಮೀಸಲಾತಿಯನ್ನು ನಿಗದಿಗೊಳಿಸಿ ಸರ್ಕಾರದ ಅಧಿಸೂಚನೆ ಸಂಖ್ಯೆ: ಗ್ರಾಅಪ 19 ಜಿಪಸ 2014, ದಿನಾಂಕ: 16.04.2014ರಂದು ಸಾರ್ವಜನಿಕರ ಮಾಹಿತಿಗಾಗಿ ಪ್ರಕಟಿಸಲಾಗಿತ್ತು.

ಸಾರ್ವಜನಿಕರಿಂದ ಸ್ವೀಕೃತವಾದ ಮನವಿಗಳನ್ನು ಸರ್ಕಾರ ಪರಿಶೀಲಿಸಿದೆ ಹಾಗೂ ಮಾನ್ಯ ಕರ್ನಾಟಕ ಉಚ್ಚ ನ್ಯಾಯಾಲಯವು, ಮೀಸಲಾತಿಗೆ ಸಂಬಂಧಿಸಿದಂತೆ ರಿಟ್ ಅರ್ಜಿ ಸಂಖ್ಯೆ: 5873/2011 ಹಾಗೂ ಇತರೆ ರಿಟ್ ಅರ್ಜಿಗಳಲ್ಲಿ ದಿನಾಂಕ: 14.02.2011ರಂದು ನೀಡಿರುವ ನಿರ್ದೇಶನಗಳನ್ವಯ, ತಾಲ್ಲೂಕು ಪಂಚಾಯತಿಗಳ ಅಧ್ಯಕ್ಷ ಮತ್ತು ಉಪಾಧ್ಯಕ್ಷರುಗಳ ಹುದ್ದೆಗಳ ಮೀಸಲಾತಿಯನ್ನು 11ನೇ ಆವರ್ತಕದಿಂದ ಹೊಸದಾಗಿ ಪ್ರಾರಂಭಿಸಿದ್ದು, ಇದರ ಆಧಾರದ ಮೇಲೆ 12ನೇ ಆವರ್ತಕದ (ಪ್ರಸ್ತುತ ತಾಲ್ಲೂಕು ಪಂಚಾಯತಿಗಳ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಹುದ್ದೆಗಳ ಮೂರನೇ ಅವಧಿಯ) ಮೀಸಲಾತಿಯನ್ನು ಅನುಸೂಚಿತ ಪಂಗಡ/ಅನುಸೂಚಿತ ಜಾತಿ/ ಹಿಂದುಳಿದ ವರ್ಗಗಳು ಮತ್ತು ಮಹಿಳೆಯರಿಗೆ ಹಾಗೂ ಅದರೊಂದಿಗೆ ಮೀಸಲಿರಿಸದವರಿಗೆ ಹಂಚಿಕೆಯಾದ ಹುದ್ದೆಗಳ ವಿವರಗಳನ್ನು “ಗದಗ ಜಿಲ್ಲಾ ಪಂಚಾಯತಿ ವ್ಯಾಪ್ತಿಯ ತಾಲ್ಲೂಕು ಪಂಚಾಯತಿಗಳಿಗೆ” ಕೆಳಕಂಡಂತೆ ನಿರ್ದಿಷ್ಟಪಡಿಸಲಾಗಿದೆ.

ಕ್ರ.ಸಂ.	ಜಿಲ್ಲೆಯ ಹೆಸರು	ತಾಲ್ಲೂಕು ಪಂಚಾಯತಿ ಹೆಸರು	ಅಧ್ಯಕ್ಷ	ಉಪಾಧ್ಯಕ್ಷ
15	ಗದಗ			
	a)	ಗದಗ	ಹಿಂದುಳಿದ ವರ್ಗ-ಅ(ಮ)	ಅನುಸೂಚಿತ ಜಾತಿ
	b)	ಶಿರಹಟ್ಟಿ	ಹಿಂದುಳಿದ ವರ್ಗ-ಬ(ಮ)	ಸಾಮಾನ್ಯ (ಮ)
	c)	ನರಗುಂದ	ಅನುಸೂಚಿತ ಜಾತಿ (ಮ)	ಹಿಂದುಳಿದ ವರ್ಗ-ಅ(ಮ)
	d)	ರೋಣ	ಸಾಮಾನ್ಯ	ಹಿಂದುಳಿದ ವರ್ಗ-ಅ
	e)	ಮುಂಡರಗಿ	ಹಿಂದುಳಿದ ವರ್ಗ-ಬ(ಮ)	ಸಾಮಾನ್ಯ

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ

ಎಸ್.ಎಂ. ಜುಲೈಫಾರ್ ಉಲ್ಲಾ
ನಿರ್ದೇಶಕರು (ಪಂ.ರಾಜ್-2) ಮತ್ತು
ಪದನಿಮಿತ್ತ ಸರ್ಕಾರದ ಜಂಟಿ ಕಾರ್ಯದರ್ಶಿ
ಗ್ರಾಮೀಣಾಭಿವೃದ್ಧಿ ಮತ್ತು ಪಂ.ರಾಜ್ ಇಲಾಖೆ

ವಿಶೇಷ ರಾಜ್ಯ ಪತ್ರಿಕೆ

ಭಾಗ - IV-A	ಬೆಂಗಳೂರು, ಗುರುವಾರ, ಜೂನ್ ೧೯, ೨೦೧೪ (ಜೈಷ್ಠ ೨೯, ಶಕ ವರ್ಷ ೧೯೩೬)	ನಂ. ೪೦೦
Part - IV-A	Bangalore, Thursday, June 19, 2014 (Jyeishta 29, Shaka Varsha 1936)	No. 400

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ಗ್ರಾಅಪ 19 ಜಿಪಸ 2014(16), ಬೆಂಗಳೂರು, ದಿನಾಂಕ: 18-06-2014

ಕರ್ನಾಟಕ ಪಂಚಾಯತ್ ರಾಜ್ (ತಾಲ್ಲೂಕು ಪಂಚಾಯತಿಗಳ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಹುದ್ದೆಗಳ ಮೀಸಲಾತಿ) ನಿಯಮಗಳು, 2005 ಮತ್ತು (ತಿದ್ದುಪಡಿ) ನಿಯಮಗಳು, 2010 ರಲ್ಲಿ ನಿಗದಿಪಡಿಸಿದಂತೆ ಹಾಗೂ ಕರ್ನಾಟಕ ಪಂಚಾಯತ್ ರಾಜ್ ಅಧಿನಿಯಮ, 1993 ಪ್ರಕರಣ 138(2)ರಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ಜನವರಿ/ಫೆಬ್ರವರಿ 2011ರಲ್ಲಿ ರಚಿತವಾಗಿರುವ ತಾಲ್ಲೂಕು ಪಂಚಾಯತಿಗಳ ಮೂರನೇ ಅವಧಿಗೆ ಅಧ್ಯಕ್ಷರ ಮತ್ತು ಉಪಾಧ್ಯಕ್ಷರ ಹುದ್ದೆಗಳಿಗೆ ಮೀಸಲಾತಿಯನ್ನು ನಿಗದಿಗೊಳಿಸಿ ಸರ್ಕಾರದ ಅಧಿಸೂಚನೆ ಸಂಖ್ಯೆ: ಗ್ರಾಅಪ 19 ಜಿಪಸ 2014, ದಿನಾಂಕ: 16.04.2014ರಂದು ಸಾರ್ವಜನಿಕರ ಮಾಹಿತಿಗಾಗಿ ಪ್ರಕಟಿಸಲಾಗಿತ್ತು.

ಸಾರ್ವಜನಿಕರಿಂದ ಸ್ವೀಕೃತವಾದ ಮನವಿಗಳನ್ನು ಸರ್ಕಾರ ಪರಿಶೀಲಿಸಿದೆ ಹಾಗೂ ಮಾನ್ಯ ಕರ್ನಾಟಕ ಉಚ್ಚ ನ್ಯಾಯಾಲಯವು, ಮೀಸಲಾತಿಗೆ ಸಂಬಂಧಿಸಿದಂತೆ ರಿಟ್ ಅರ್ಜಿ ಸಂಖ್ಯೆ: 5873/2011 ಹಾಗೂ ಇತರೆ ರಿಟ್ ಅರ್ಜಿಗಳಲ್ಲಿ ದಿನಾಂಕ: 14.02.2011ರಂದು ನೀಡಿರುವ ನಿರ್ದೇಶನಗಳನ್ವಯ, ತಾಲ್ಲೂಕು ಪಂಚಾಯತಿಗಳ ಅಧ್ಯಕ್ಷ ಮತ್ತು ಉಪಾಧ್ಯಕ್ಷರುಗಳ ಹುದ್ದೆಗಳ ಮೀಸಲಾತಿಯನ್ನು 11ನೇ ಆವರ್ತಕದಿಂದ ಹೊಸದಾಗಿ ಪ್ರಾರಂಭಿಸಿದ್ದು, ಇದರ ಆಧಾರದ ಮೇಲೆ 12ನೇ ಆವರ್ತಕದ (ಪ್ರಸ್ತುತ ತಾಲ್ಲೂಕು ಪಂಚಾಯತಿಗಳ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಹುದ್ದೆಗಳ ಮೂರನೇ ಅವಧಿಯ) ಮೀಸಲಾತಿಯನ್ನು ಅನುಸೂಚಿತ ಪಂಗಡ/ಅನುಸೂಚಿತ ಜಾತಿ/ ಹಿಂದುಳಿದ ವರ್ಗಗಳು ಮತ್ತು ಮಹಿಳೆಯರಿಗೆ ಹಾಗೂ ಅದರೊಂದಿಗೆ ಮೀಸಲಿರಿಸದವರಿಗೆ ಹಂಚಿಕೆಯಾದ ಹುದ್ದೆಗಳ ವಿವರಗಳನ್ನು “ಗುಲ್ಬರ್ಗಾ ಜಿಲ್ಲಾ ಪಂಚಾಯತಿ ವ್ಯಾಪ್ತಿಯ ತಾಲ್ಲೂಕು ಪಂಚಾಯತಿಗಳಿಗೆ” ಕೆಳಕಂಡಂತೆ ನಿರ್ದಿಷ್ಟಪಡಿಸಲಾಗಿದೆ.

ಕ್ರ.ಸಂ.	ಜಿಲ್ಲೆಯ ಹೆಸರು	ತಾಲ್ಲೂಕು ಪಂಚಾಯತಿ ಹೆಸರು	ಅಧ್ಯಕ್ಷ	ಉಪಾಧ್ಯಕ್ಷ
16	ಗುಲ್ಬರ್ಗಾ			
	a)	ಆಳಂದ	ಅನುಸೂಚಿತ ಪಂಗಡ	ಹಿಂದುಳಿದ ವರ್ಗ-ಅ (ಮ)
	b)	ಅಫಜಲ್ಪುರ	ಸಾಮಾನ್ಯ	ಹಿಂದುಳಿದ ವರ್ಗ-ಅ
	c)	ಗುಲ್ಬರ್ಗಾ	ಅನುಸೂಚಿತ ಜಾತಿ	ಸಾಮಾನ್ಯ

ಕ್ರ.ಸಂ.	ಜಿಲ್ಲೆಯ ಹೆಸರು	ತಾಲ್ಲೂಕು ಪಂಚಾಯಿತಿ ಹೆಸರು	ಅಧ್ಯಕ್ಷ	ಉಪಾಧ್ಯಕ್ಷ
	d)	ಚಿಂಚೋಳಿ	ಅನುಸೂಚಿತ ಪಂಗಡ (ಮ)	ಹಿಂದುಳಿದ ವರ್ಗ-ಅ
	e)	ಸೇಡಂ	ಹಿಂದುಳಿದ ವರ್ಗ-ಅ (ಮ)	ಸಾಮಾನ್ಯ
	f)	ಚಿತ್ತಾಪುರ	ಅನುಸೂಚಿತ ಜಾತಿ (ಮ)	ಹಿಂದುಳಿದ ವರ್ಗ-ಅ
	g)	ಜೇವರ್ಗಿ	ಹಿಂದುಳಿದ ವರ್ಗ-ಅ	ಸಾಮಾನ್ಯ (ಮ)

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ

ಎಸ್.ಎಂ. ಜುಲೈಫಾರ್ ಉಲ್ಲಾ
ನಿರ್ದೇಶಕರು (ಪಂ.ರಾಜ್-೨) ಮತ್ತು
ಪದನಿಮಿತ್ತ ಸರ್ಕಾರದ ಜಂಟಿ ಕಾರ್ಯದರ್ಶಿ
ಗ್ರಾಮೀಣಾಭಿವೃದ್ಧಿ ಮತ್ತು ಪಂ.ರಾಜ್ ಇಲಾಖೆ

ವಿಶೇಷ ರಾಜ್ಯ ಪತ್ರಿಕೆ

ಭಾಗ - IV-A	ಬೆಂಗಳೂರು, ಗುರುವಾರ, ಜೂನ್ ೧೯, ೨೦೧೪ (ಜ್ಯೇಷ್ಠ ೨೯, ಶಕ ವರ್ಷ ೧೯೩೬)	ನಂ. ೪೦೧
Part - IV-A	Bangalore, Thursday, June 19, 2014 (Jyeshtha 29, Shaka Varsha 1936)	No. 401

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ಗ್ರಾಅಪ 19 ಜೆಪಸ 2014(17), ಬೆಂಗಳೂರು, ದಿನಾಂಕ: 18-06-2014

ಕರ್ನಾಟಕ ಪಂಚಾಯತ್ ರಾಜ್ (ತಾಲ್ಲೂಕು ಪಂಚಾಯಿತಿಗಳ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಹುದ್ದೆಗಳ ಮೀಸಲಾತಿ) ನಿಯಮಗಳು, 2005 ಮತ್ತು (ತಿದ್ದುಪಡಿ) ನಿಯಮಗಳು, 2010 ರಲ್ಲಿ ನಿಗದಿಪಡಿಸಿದಂತೆ ಹಾಗೂ ಕರ್ನಾಟಕ ಪಂಚಾಯತ್ ರಾಜ್ ಅಧಿನಿಯಮ, 1993 ಪ್ರಕರಣ 138(2)ರಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ಜನವರಿ/ಫೆಬ್ರವರಿ 2011ರಲ್ಲಿ ರಚಿತವಾಗಿರುವ ತಾಲ್ಲೂಕು ಪಂಚಾಯಿತಿಗಳ ಮೂರನೇ ಅವಧಿಗೆ ಅಧ್ಯಕ್ಷರ ಮತ್ತು ಉಪಾಧ್ಯಕ್ಷರ ಹುದ್ದೆಗಳಿಗೆ ಮೀಸಲಾತಿಯನ್ನು ನಿಗದಿಗೊಳಿಸಿ ಸರ್ಕಾರದ ಅಧಿಸೂಚನೆ ಸಂಖ್ಯೆ: ಗ್ರಾಅಪ 19 ಜೆಪಸ 2014, ದಿನಾಂಕ: 16.04.2014ರಂದು ಸಾರ್ವಜನಿಕರ ಮಾಹಿತಿಗಾಗಿ ಪ್ರಕಟಿಸಲಾಗಿತ್ತು.

ಸಾರ್ವಜನಿಕರಿಂದ ಸ್ವೀಕೃತವಾದ ಮನವಿಗಳನ್ನು ಸರ್ಕಾರ ಪರಿಶೀಲಿಸಿದೆ ಹಾಗೂ ಮಾನ್ಯ ಕರ್ನಾಟಕ ಉಚ್ಚ ನ್ಯಾಯಾಲಯವು, ಮೀಸಲಾತಿಗೆ ಸಂಬಂಧಿಸಿದಂತೆ ರಿಟ್ ಅರ್ಜಿ ಸಂಖ್ಯೆ: 5873/2011 ಹಾಗೂ ಇತರೆ ರಿಟ್ ಅರ್ಜಿಗಳಲ್ಲಿ ದಿನಾಂಕ: 14.02.2011ರಂದು ನೀಡಿರುವ ನಿರ್ದೇಶನಗಳನ್ವಯ, ತಾಲ್ಲೂಕು ಪಂಚಾಯಿತಿಗಳ ಅಧ್ಯಕ್ಷ ಮತ್ತು ಉಪಾಧ್ಯಕ್ಷರುಗಳ ಹುದ್ದೆಗಳ ಮೀಸಲಾತಿಯನ್ನು 11ನೇ ಆವರ್ತಕದಿಂದ ಹೊಸದಾಗಿ ಪ್ರಾರಂಭಿಸಿದ್ದು, ಇದರ ಆಧಾರದ ಮೇಲೆ 12ನೇ ಆವರ್ತಕದ (ಪ್ರಸ್ತುತ ತಾಲ್ಲೂಕು ಪಂಚಾಯಿತಿಗಳ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಹುದ್ದೆಗಳ ಮೂರನೇ ಅವಧಿಯ) ಮೀಸಲಾತಿಯನ್ನು ಅನುಸೂಚಿತ ಪಂಗಡ/ಅನುಸೂಚಿತ ಜಾತಿ/ ಹಿಂದುಳಿದ ವರ್ಗಗಳು ಮತ್ತು ಮಹಿಳೆಯರಿಗೆ ಹಾಗೂ ಅದರೊಂದಿಗೆ ಮೀಸಲಿರಿಸದವರಿಗೆ ಹಂಚಿಕೆಯಾದ ಹುದ್ದೆಗಳ ವಿವರಗಳನ್ನು “ಹಾಸನ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ತಾಲ್ಲೂಕು ಪಂಚಾಯಿತಿಗಳಿಗೆ” ಕೆಳಕಂಡಂತೆ ನಿರ್ದಿಷ್ಟಪಡಿಸಲಾಗಿದೆ.

ಕ್ರ.ಸಂ.	ಜಿಲ್ಲೆಯ ಹೆಸರು	ತಾಲ್ಲೂಕು ಪಂಚಾಯಿತಿ ಹೆಸರು	ಅಧ್ಯಕ್ಷ	ಉಪಾಧ್ಯಕ್ಷ
17	ಹಾಸನ			
	a)	ಹಾಸನ	ಸಾಮಾನ್ಯ	ಸಾಮಾನ್ಯ (ಮ)
	b)	ಬೇಲೂರು	ಹಿಂದುಳಿದ ವರ್ಗ-ಅ	ಸಾಮಾನ್ಯ (ಮ)
	c)	ಚನ್ನರಾಯಪಟ್ಟಣ	ಸಾಮಾನ್ಯ (ಮ)	ಅನುಸೂಚಿತ ಪಂಗಡ (ಮ)
	d)	ಅರಕಲಗೂಡು	ಸಾಮಾನ್ಯ	ಹಿಂದುಳಿದ ವರ್ಗ-ಅ(ಮ)
	e)	ಆಲೂರು	ಸಾಮಾನ್ಯ (ಮ)	ಹಿಂದುಳಿದ ವರ್ಗ-ಅ(ಮ)
	f)	ಅರಸೀಕೆರೆ	ಹಿಂದುಳಿದ ವರ್ಗ-ಅ	ಅನುಸೂಚಿತ ಜಾತಿ (ಮ)
	g)	ಹೊಳೆನರಸೀಪುರ	ಅನುಸೂಚಿತ ಜಾತಿ	ಸಾಮಾನ್ಯ (ಮ)
	h)	ಸಕಲೇಶಪುರ	ಸಾಮಾನ್ಯ	ಅನುಸೂಚಿತ ಜಾತಿ (ಮ)

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ

ಎಸ್.ಎಂ. ಜುಲೈಫಾರ್ ಉಲ್ಲಾ
ನಿರ್ದೇಶಕರು (ಪಂ.ರಾಜ್-೨) ಮತ್ತು
ಪದನಿಮಿತ್ತ ಸರ್ಕಾರದ ಜಂಟಿ ಕಾರ್ಯದರ್ಶಿ
ಗ್ರಾಮೀಣಾಭಿವೃದ್ಧಿ ಮತ್ತು ಪಂ.ರಾಜ್ ಇಲಾಖೆ

ವಿಶೇಷ ರಾಜ್ಯ ಪತ್ರಿಕೆ

ಭಾಗ - IV-A	ಬೆಂಗಳೂರು, ಗುರುವಾರ, ಜೂನ್ ೧೯, ೨೦೧೪ (ಜೈಷ್ಠ ೨೯, ಶಕ ವರ್ಷ ೧೯೩೬)	ನಂ. ೪೦೨
Part - IV-A	Bangalore, Thursday, June 19, 2014 (Jyeishta 29, Shaka Varsha 1936)	No. 402

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ಗ್ರಾಅಪ 19 ಜಿಪಸ 2014(18), ಬೆಂಗಳೂರು, ದಿನಾಂಕ: 18-06-2014

ಕರ್ನಾಟಕ ಪಂಚಾಯತ್ ರಾಜ್ (ತಾಲ್ಲೂಕು ಪಂಚಾಯತಿಗಳ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಹುದ್ದೆಗಳ ಮೀಸಲಾತಿ) ನಿಯಮಗಳು, 2005 ಮತ್ತು (ತಿದ್ದುಪಡಿ) ನಿಯಮಗಳು, 2010 ರಲ್ಲಿ ನಿಗದಿಪಡಿಸಿದಂತೆ ಹಾಗೂ ಕರ್ನಾಟಕ ಪಂಚಾಯತ್ ರಾಜ್ ಅಧಿನಿಯಮ, 1993 ಪ್ರಕರಣ 138(2)ರಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ಜನವರಿ/ಫೆಬ್ರವರಿ 2011ರಲ್ಲಿ ರಚಿತವಾಗಿರುವ ತಾಲ್ಲೂಕು ಪಂಚಾಯತಿಗಳ ಮೂರನೇ ಅವಧಿಗೆ ಅಧ್ಯಕ್ಷರ ಮತ್ತು ಉಪಾಧ್ಯಕ್ಷರ ಹುದ್ದೆಗಳಿಗೆ ಮೀಸಲಾತಿಯನ್ನು ನಿಗದಿಗೊಳಿಸಿ ಸರ್ಕಾರದ ಅಧಿಸೂಚನೆ ಸಂಖ್ಯೆ: ಗ್ರಾಅಪ 19 ಜಿಪಸ 2014, ದಿನಾಂಕ: 16.04.2014ರಂದು ಸಾರ್ವಜನಿಕರ ಮಾಹಿತಿಗಾಗಿ ಪ್ರಕಟಿಸಲಾಗಿತ್ತು.

ಸಾರ್ವಜನಿಕರಿಂದ ಸ್ವೀಕೃತವಾದ ಮನವಿಗಳನ್ನು ಸರ್ಕಾರ ಪರಿಶೀಲಿಸಿದೆ ಹಾಗೂ ಮಾನ್ಯ ಕರ್ನಾಟಕ ಉಚ್ಚ ನ್ಯಾಯಾಲಯವು, ಮೀಸಲಾತಿಗೆ ಸಂಬಂಧಿಸಿದಂತೆ ರಿಟ್ ಅರ್ಜಿ ಸಂಖ್ಯೆ: 5873/2011 ಹಾಗೂ ಇತರೆ ರಿಟ್ ಅರ್ಜಿಗಳಲ್ಲಿ ದಿನಾಂಕ: 14.02.2011ರಂದು ನೀಡಿರುವ ನಿರ್ದೇಶನಗಳನ್ವಯ, ತಾಲ್ಲೂಕು ಪಂಚಾಯತಿಗಳ ಅಧ್ಯಕ್ಷ ಮತ್ತು ಉಪಾಧ್ಯಕ್ಷರುಗಳ ಹುದ್ದೆಗಳ ಮೀಸಲಾತಿಯನ್ನು 11ನೇ ಆವರ್ತಕದಿಂದ ಹೊಸದಾಗಿ ಪ್ರಾರಂಭಿಸಿದ್ದು, ಇದರ ಆಧಾರದ ಮೇಲೆ 12ನೇ ಆವರ್ತಕದ (ಪ್ರಸ್ತುತ ತಾಲ್ಲೂಕು ಪಂಚಾಯತಿಗಳ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಹುದ್ದೆಗಳ ಮೂರನೇ ಅವಧಿಯ) ಮೀಸಲಾತಿಯನ್ನು ಅನುಸೂಚಿತ ಪಂಗಡ/ಅನುಸೂಚಿತ ಜಾತಿ/ ಹಿಂದುಳಿದ ವರ್ಗಗಳು ಮತ್ತು ಮಹಿಳೆಯರಿಗೆ ಹಾಗೂ ಅದರೊಂದಿಗೆ ಮೀಸಲಿರಿಸದವರಿಗೆ ಹಂಚಿಕೆಯಾದ ಹುದ್ದೆಗಳ ವಿವರಗಳನ್ನು “ಹಾವೇರಿ ಜಿಲ್ಲಾ ಪಂಚಾಯತಿ ವ್ಯಾಪ್ತಿಯ ತಾಲ್ಲೂಕು ಪಂಚಾಯತಿಗಳಿಗೆ” ಕೆಳಕಂಡಂತೆ ನಿರ್ದಿಷ್ಟಪಡಿಸಲಾಗಿದೆ.

ಕ್ರ.ಸಂ.	ಜಿಲ್ಲೆಯ ಹೆಸರು	ತಾಲ್ಲೂಕು ಪಂಚಾಯತಿ ಹೆಸರು	ಅಧ್ಯಕ್ಷ	ಉಪಾಧ್ಯಕ್ಷ
18	ಹಾವೇರಿ			
	a)	ಹಾವೇರಿ	ಅನುಸೂಚಿತ ಪಂಗಡ (ಮ)	ಸಾಮಾನ್ಯ (ಮ)
	b)	ರಾಣಬೆನ್ನೂರು	ಸಾಮಾನ್ಯ	ಹಿಂದುಳಿದ ವರ್ಗ (ಬ) (ಮ)
	c)	ಬ್ಯಾಡಗಿ	ಹಿಂದುಳಿದ ವರ್ಗ-ಅ	ಸಾಮಾನ್ಯ (ಮ)
	d)	ಹಿರೇಕೆರೂರು	ಸಾಮಾನ್ಯ (ಮ)	ಸಾಮಾನ್ಯ
	e)	ಹಾನಗಲ್	ಹಿಂದುಳಿದ ವರ್ಗ-ಅ	ಸಾಮಾನ್ಯ (ಮ)
	f)	ಶಿಗ್ಗಾವ್	ಸಾಮಾನ್ಯ	ಅನುಸೂಚಿತ ಜಾತಿ (ಮ)
	g)	ಸವಣೂರು	ಹಿಂದುಳಿದ ವರ್ಗ-ಅ	ಅನುಸೂಚಿತ ಜಾತಿ

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ

ಎಸ್.ಎಂ. ಜುಲೈಖಾನ್ ಉಲ್ಲಾ
ನಿರ್ದೇಶಕರು (ಪಂ.ರಾಜ್-2) ಮತ್ತು
ಪದನಿಮಿತ್ತ ಸರ್ಕಾರದ ಜಂಟಿ ಕಾರ್ಯದರ್ಶಿ
ಗ್ರಾಮೀಣಾಭಿವೃದ್ಧಿ ಮತ್ತು ಪಂ.ರಾಜ್ ಇಲಾಖೆ

ವಿಶೇಷ ರಾಜ್ಯ ಪತ್ರಿಕೆ

ಭಾಗ - IV-A	ಬೆಂಗಳೂರು, ಗುರುವಾರ, ಜೂನ್ ೧೯, ೨೦೧೪ (ಜೈಷ್ಠ ೨೯, ಶಕ ವರ್ಷ ೧೯೩೬)	ನಂ. ೪೦೩
Part - IV-A	Bangalore, Thursday, June 19, 2014 (Jyeishta 29, Shaka Varsha 1936)	No. 403

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ಗ್ರಾಅಪ 19 ಜಿಪಸ 2014(19), ಬೆಂಗಳೂರು, ದಿನಾಂಕ: 18-06-2014

ಕರ್ನಾಟಕ ಪಂಚಾಯತ್ ರಾಜ್ (ತಾಲ್ಲೂಕು ಪಂಚಾಯತಿಗಳ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಹುದ್ದೆಗಳ ಮೀಸಲಾತಿ) ನಿಯಮಗಳು, 2005 ಮತ್ತು (ತಿದ್ದುಪಡಿ) ನಿಯಮಗಳು, 2010 ರಲ್ಲಿ ನಿಗದಿಪಡಿಸಿದಂತೆ ಹಾಗೂ ಕರ್ನಾಟಕ ಪಂಚಾಯತ್ ರಾಜ್ ಅಧಿನಿಯಮ, 1993 ಪ್ರಕರಣ 138(2)ರಲ್ಲಿ

ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ಜನವರಿ/ಫೆಬ್ರವರಿ 2011ರಲ್ಲಿ ರಚಿತವಾಗಿರುವ ತಾಲ್ಲೂಕು ಪಂಚಾಯತಿಗಳ ಮೂರನೇ ಅವಧಿಗೆ ಅಧ್ಯಕ್ಷರ ಮತ್ತು ಉಪಾಧ್ಯಕ್ಷರ ಹುದ್ದೆಗಳಿಗೆ ಮೀಸಲಾತಿಯನ್ನು ನಿಗದಿಗೊಳಿಸಿ ಸರ್ಕಾರದ ಅಧಿಸೂಚನೆ ಸಂಖ್ಯೆ: ಗ್ರಾಅಪ 19 ಜಿಪಸ 2014, ದಿನಾಂಕ: 16.04.2014ರಂದು ಸಾರ್ವಜನಿಕರ ಮಾಹಿತಿಗಾಗಿ ಪ್ರಕಟಿಸಲಾಗಿತ್ತು.

ಸಾರ್ವಜನಿಕರಿಂದ ಸ್ವೀಕೃತವಾದ ಮನವಿಗಳನ್ನು ಸರ್ಕಾರ ಪರಿಶೀಲಿಸಿದೆ ಹಾಗೂ ಮಾನ್ಯ ಕರ್ನಾಟಕ ಉಚ್ಚ ನ್ಯಾಯಾಲಯವು, ಮೀಸಲಾತಿಗೆ ಸಂಬಂಧಿಸಿದಂತೆ ರಿಟ್ ಅರ್ಜಿ ಸಂಖ್ಯೆ: 5873/2011 ಹಾಗೂ ಇತರೆ ರಿಟ್ ಅರ್ಜಿಗಳಲ್ಲಿ ದಿನಾಂಕ: 14.02.2011ರಂದು ನೀಡಿರುವ ನಿರ್ದೇಶನಗಳನ್ವಯ, ತಾಲ್ಲೂಕು ಪಂಚಾಯತಿಗಳ ಅಧ್ಯಕ್ಷ ಮತ್ತು ಉಪಾಧ್ಯಕ್ಷರುಗಳ ಹುದ್ದೆಗಳ ಮೀಸಲಾತಿಯನ್ನು 11ನೇ ಆವರ್ತಕದಿಂದ ಹೊಸದಾಗಿ ಪ್ರಾರಂಭಿಸಿದ್ದು, ಇದರ ಆಧಾರದ ಮೇಲೆ 12ನೇ ಆವರ್ತಕದ (ಪ್ರಸ್ತುತ ತಾಲ್ಲೂಕು ಪಂಚಾಯತಿಗಳ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಹುದ್ದೆಗಳ ಮೂರನೇ ಅವಧಿಯ) ಮೀಸಲಾತಿಯನ್ನು ಅನುಸೂಚಿತ ಪಂಗಡ/ಅನುಸೂಚಿತ ಜಾತಿ/ ಹಿಂದುಳಿದ ವರ್ಗಗಳು ಮತ್ತು ಮಹಿಳೆಯರಿಗೆ ಹಾಗೂ ಅದರೊಂದಿಗೆ ಮೀಸಲಿರಿಸದವರಿಗೆ ಹಂಚಿಕೆಯಾದ ಹುದ್ದೆಗಳ ವಿವರಗಳನ್ನು “ಕೋಡಗು ಜಿಲ್ಲಾ ಪಂಚಾಯತಿ ವ್ಯಾಪ್ತಿಯ ತಾಲ್ಲೂಕು ಪಂಚಾಯತಿಗಳಿಗೆ” ಕೆಳಕಂಡಂತೆ ನಿರ್ದಿಷ್ಟಪಡಿಸಲಾಗಿದೆ.

ಕ್ರ.ಸಂ.	ಜಿಲ್ಲೆಯ ಹೆಸರು	ತಾಲ್ಲೂಕು ಪಂಚಾಯತಿ ಹೆಸರು	ಅಧ್ಯಕ್ಷ	ಉಪಾಧ್ಯಕ್ಷ
19	ಕೋಡಗು			
	a)	ಸೋಮವಾರಪೇಟೆ	ಅನುಸೂಚಿತ ಜಾತಿ	ಸಾಮಾನ್ಯ
	b)	ಮಡಿಕೇರಿ	ಸಾಮಾನ್ಯ	ಅನುಸೂಚಿತ ಜಾತಿ (ಮ)
	c)	ವಿರಾಜಪೇಟೆ	ಹಿಂದುಳಿದ ವರ್ಗ-ಅ (ಮ)	ಅನುಸೂಚಿತ ಪಂಗಡ

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ

ಎಸ್.ಎಂ. ಜುಲೈಫಾರ್ ಉಲ್ಲಾ
ನಿರ್ದೇಶಕರು (ಪಂ.ರಾಜ್-2) ಮತ್ತು
ಪದನಿಮಿತ್ತ ಸರ್ಕಾರದ ಜಂಟಿ ಕಾರ್ಯದರ್ಶಿ
ಗ್ರಾಮೀಣಾಭಿವೃದ್ಧಿ ಮತ್ತು ಪಂ.ರಾಜ್ ಇಲಾಖೆ

ವಿಶೇಷ ರಾಜ್ಯ ಪತ್ರಿಕೆ

ಭಾಗ - IV-A	ಬೆಂಗಳೂರು, ಗುರುವಾರ, ಜೂನ್ ೧೯, ೨೦೧೪ (ಜ್ಯೇಷ್ಠ ೨೯, ಶಕ ವರ್ಷ ೧೯೩೬)	ನಂ. ೪೦೪
Part - IV-A	Bangalore, Thursday, June 19, 2014 (Jyeshtha 29, Shaka Varsha 1936)	No. 404

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ಗ್ರಾಅಪ 19 ಜಿಪಸ 2014(20), ಬೆಂಗಳೂರು, ದಿನಾಂಕ: 18-06-2014

ಕರ್ನಾಟಕ ಪಂಚಾಯತ್ ರಾಜ್ (ತಾಲ್ಲೂಕು ಪಂಚಾಯತಿಗಳ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಹುದ್ದೆಗಳ ಮೀಸಲಾತಿ) ನಿಯಮಗಳು, 2005 ಮತ್ತು (ತಿದ್ದುಪಡಿ) ನಿಯಮಗಳು, 2010 ರಲ್ಲಿ ನಿಗದಿಪಡಿಸಿದಂತೆ ಹಾಗೂ ಕರ್ನಾಟಕ ಪಂಚಾಯತ್ ರಾಜ್ ಅಧಿನಿಯಮ, 1993 ಪ್ರಕರಣ 138(2)ರಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ಜನವರಿ/ಫೆಬ್ರವರಿ 2011ರಲ್ಲಿ ರಚಿತವಾಗಿರುವ ತಾಲ್ಲೂಕು ಪಂಚಾಯತಿಗಳ ಮೂರನೇ ಅವಧಿಗೆ ಅಧ್ಯಕ್ಷರ ಮತ್ತು ಉಪಾಧ್ಯಕ್ಷರ ಹುದ್ದೆಗಳಿಗೆ ಮೀಸಲಾತಿಯನ್ನು ನಿಗದಿಗೊಳಿಸಿ ಸರ್ಕಾರದ ಅಧಿಸೂಚನೆ ಸಂಖ್ಯೆ: ಗ್ರಾಅಪ 19 ಜಿಪಸ 2014, ದಿನಾಂಕ: 16.04.2014ರಂದು ಸಾರ್ವಜನಿಕರ ಮಾಹಿತಿಗಾಗಿ ಪ್ರಕಟಿಸಲಾಗಿತ್ತು.

ಸಾರ್ವಜನಿಕರಿಂದ ಸ್ವೀಕೃತವಾದ ಮನವಿಗಳನ್ನು ಸರ್ಕಾರ ಪರಿಶೀಲಿಸಿದೆ ಹಾಗೂ ಮಾನ್ಯ ಕರ್ನಾಟಕ ಉಚ್ಚ ನ್ಯಾಯಾಲಯವು, ಮೀಸಲಾತಿಗೆ ಸಂಬಂಧಿಸಿದಂತೆ ರಿಟ್ ಅರ್ಜಿ ಸಂಖ್ಯೆ: 5873/2011 ಹಾಗೂ ಇತರೆ ರಿಟ್ ಅರ್ಜಿಗಳಲ್ಲಿ ದಿನಾಂಕ: 14.02.2011ರಂದು ನೀಡಿರುವ ನಿರ್ದೇಶನಗಳನ್ವಯ, ತಾಲ್ಲೂಕು ಪಂಚಾಯತಿಗಳ ಅಧ್ಯಕ್ಷ ಮತ್ತು ಉಪಾಧ್ಯಕ್ಷರುಗಳ ಹುದ್ದೆಗಳ ಮೀಸಲಾತಿಯನ್ನು 11ನೇ ಆವರ್ತಕದಿಂದ ಹೊಸದಾಗಿ ಪ್ರಾರಂಭಿಸಿದ್ದು, ಇದರ ಆಧಾರದ ಮೇಲೆ 12ನೇ ಆವರ್ತಕದ (ಪ್ರಸ್ತುತ ತಾಲ್ಲೂಕು ಪಂಚಾಯತಿಗಳ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಹುದ್ದೆಗಳ ಮೂರನೇ ಅವಧಿಯ) ಮೀಸಲಾತಿಯನ್ನು ಅನುಸೂಚಿತ ಪಂಗಡ/ಅನುಸೂಚಿತ ಜಾತಿ/ ಹಿಂದುಳಿದ ವರ್ಗಗಳು ಮತ್ತು ಮಹಿಳೆಯರಿಗೆ ಹಾಗೂ ಅದರೊಂದಿಗೆ ಮೀಸಲಿರಿಸದವರಿಗೆ ಹಂಚಿಕೆಯಾದ ಹುದ್ದೆಗಳ ವಿವರಗಳನ್ನು “ಕೋಲಾರ ಜಿಲ್ಲಾ ಪಂಚಾಯತಿ ವ್ಯಾಪ್ತಿಯ ತಾಲ್ಲೂಕು ಪಂಚಾಯತಿಗಳಿಗೆ” ಕೆಳಕಂಡಂತೆ ನಿರ್ದಿಷ್ಟಪಡಿಸಲಾಗಿದೆ.

ಕ್ರ.ಸಂ.	ಜಿಲ್ಲೆಯ ಹೆಸರು	ತಾಲ್ಲೂಕು ಪಂಚಾಯಿತಿ ಹೆಸರು	ಅಧ್ಯಕ್ಷ	ಉಪಾಧ್ಯಕ್ಷ
20	ಕೋಲಾರ			
	a)	ಶ್ರೀನಿವಾಸಪುರ	ಅನುಸೂಚಿತ ಜಾತಿ	ಸಾಮಾನ್ಯ
	b)	ಕೋಲಾರ	ಸಾಮಾನ್ಯ	ಅನುಸೂಚಿತ ಜಾತಿ (ಮ)
	c)	ಮಾಲೂರು	ಅನುಸೂಚಿತ ಪಂಗಡ (ಮ)	ಸಾಮಾನ್ಯ
	d)	ಬಂಗಾರಪೇಟೆ	ಅನುಸೂಚಿತ ಪಂಗಡ (ಮ)	ಸಾಮಾನ್ಯ (ಮ)
	e)	ಮುಳಬಾಗಿಲು	ಸಾಮಾನ್ಯ (ಮ)	ಸಾಮಾನ್ಯ

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ

ಎಸ್.ಎಂ. ಜುಲೈಖಾನ್ ಉಲ್ಲಾ
ನಿರ್ದೇಶಕರು (ಪಂ.ರಾಜ್-2) ಮತ್ತು
ಪದನಿಮಿತ್ತ ಸರ್ಕಾರದ ಜಂಟಿ ಕಾರ್ಯದರ್ಶಿ
ಗ್ರಾಮೀಣಾಭಿವೃದ್ಧಿ ಮತ್ತು ಪಂ.ರಾಜ್ ಇಲಾಖೆ

ವಿಶೇಷ ರಾಜ್ಯ ಪತ್ರಿಕೆ

ಭಾಗ - IV-A	ಬೆಂಗಳೂರು, ಗುರುವಾರ, ಜೂನ್ ೧೯, ೨೦೧೪ (ಜೈಷ್ಠ ೨೯, ಶಕ ವರ್ಷ ೧೯೩೬)	ನಂ. ೪೦೫
Part - IV-A	Bangalore, Thursday, June 19, 2014 (Jyeshtha 29, Shaka Varsha 1936)	No. 405

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ಗ್ರಾಅಪ 19 ಜಿಪಸ 2014(21), ಬೆಂಗಳೂರು, ದಿನಾಂಕ: 18-06-2014

ಕರ್ನಾಟಕ ಪಂಚಾಯತ್ ರಾಜ್ (ತಾಲ್ಲೂಕು ಪಂಚಾಯಿತಿಗಳ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಹುದ್ದೆಗಳ ಮೀಸಲಾತಿ) ನಿಯಮಗಳು, 2005 ಮತ್ತು (ತಿದ್ದುಪಡಿ) ನಿಯಮಗಳು, 2010 ರಲ್ಲಿ ನಿಗದಿಪಡಿಸಿದಂತೆ ಹಾಗೂ ಕರ್ನಾಟಕ ಪಂಚಾಯತ್ ರಾಜ್ ಅಧಿನಿಯಮ, 1993 ಪ್ರಕರಣ 138(2)ರಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ಜನವರಿ/ಫೆಬ್ರವರಿ 2011ರಲ್ಲಿ ರಚಿತವಾಗಿರುವ ತಾಲ್ಲೂಕು ಪಂಚಾಯಿತಿಗಳ ಮೂರನೇ ಅವಧಿಗೆ ಅಧ್ಯಕ್ಷರ ಮತ್ತು ಉಪಾಧ್ಯಕ್ಷರ ಹುದ್ದೆಗಳಿಗೆ ಮೀಸಲಾತಿಯನ್ನು ನಿಗದಿಗೊಳಿಸಿ ಸರ್ಕಾರದ ಅಧಿಸೂಚನೆ ಸಂಖ್ಯೆ: ಗ್ರಾಅಪ 19 ಜಿಪಸ 2014, ದಿನಾಂಕ: 16.04.2014ರಂದು ಸಾರ್ವಜನಿಕರ ಮಾಹಿತಿಗಾಗಿ ಪ್ರಕಟಿಸಲಾಗಿತ್ತು.

ಸಾರ್ವಜನಿಕರಿಂದ ಸ್ವೀಕೃತವಾದ ಮನವಿಗಳನ್ನು ಸರ್ಕಾರ ಪರಿಶೀಲಿಸಿದೆ ಹಾಗೂ ಮಾನ್ಯ ಕರ್ನಾಟಕ ಉಚ್ಚ ನ್ಯಾಯಾಲಯವು, ಮೀಸಲಾತಿಗೆ ಸಂಬಂಧಿಸಿದಂತೆ ರಿಟ್ ಅರ್ಜಿ ಸಂಖ್ಯೆ: 5873/2011 ಹಾಗೂ ಇತರೆ ರಿಟ್ ಅರ್ಜಿಗಳಲ್ಲಿ ದಿನಾಂಕ: 14.02.2011ರಂದು ನೀಡಿರುವ ನಿರ್ದೇಶನಗಳನ್ವಯ, ತಾಲ್ಲೂಕು ಪಂಚಾಯಿತಿಗಳ ಅಧ್ಯಕ್ಷ ಮತ್ತು ಉಪಾಧ್ಯಕ್ಷರುಗಳ ಹುದ್ದೆಗಳ ಮೀಸಲಾತಿಯನ್ನು 11ನೇ ಆವರ್ತಕದಿಂದ ಹೊಸದಾಗಿ ಪ್ರಾರಂಭಿಸಿದ್ದು, ಇದರ ಆಧಾರದ ಮೇಲೆ 12ನೇ ಆವರ್ತಕದ (ಪ್ರಸ್ತುತ ತಾಲ್ಲೂಕು ಪಂಚಾಯಿತಿಗಳ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಹುದ್ದೆಗಳ ಮೂರನೇ ಅವಧಿಯ) ಮೀಸಲಾತಿಯನ್ನು ಅನುಸೂಚಿತ ಪಂಗಡ/ಅನುಸೂಚಿತ ಜಾತಿ/ ಹಿಂದುಳಿದ ವರ್ಗಗಳು ಮತ್ತು ಮಹಿಳೆಯರಿಗೆ ಹಾಗೂ ಅದರೊಂದಿಗೆ ಮೀಸಲಿರಿಸದವರಿಗೆ ಹಂಚಿಕೆಯಾದ ಹುದ್ದೆಗಳ ವಿವರಗಳನ್ನು “ಕೊಪ್ಪಳ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ತಾಲ್ಲೂಕು ಪಂಚಾಯಿತಿಗಳಿಗೆ” ಕೆಳಕಂಡಂತೆ ನಿರ್ದಿಷ್ಟಪಡಿಸಲಾಗಿದೆ.

ಕ್ರ.ಸಂ.	ಜಿಲ್ಲೆಯ ಹೆಸರು	ತಾಲ್ಲೂಕು ಪಂಚಾಯಿತಿ ಹೆಸರು	ಅಧ್ಯಕ್ಷ	ಉಪಾಧ್ಯಕ್ಷ
21	ಕೊಪ್ಪಳ			
	a)	ಕೊಪ್ಪಳ	ಸಾಮಾನ್ಯ (ಮ)	ಹಿಂದುಳಿದ ವರ್ಗ-ಅ
	b)	ಗಂಗಾವತಿ	ಹಿಂದುಳಿದ ವರ್ಗ-ಅ (ಮ)	ಸಾಮಾನ್ಯ
	c)	ಯಲಬುರ್ಗಾ	ಹಿಂದುಳಿದ ವರ್ಗ-ಅ (ಮ)	ಸಾಮಾನ್ಯ
	d)	ಕುಷ್ಟಗಿ	ಸಾಮಾನ್ಯ (ಮ)	ಹಿಂದುಳಿದ ವರ್ಗ-ಬ

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ

ಎಸ್.ಎಂ. ಜುಲೈಖಾನ್ ಉಲ್ಲಾ
ನಿರ್ದೇಶಕರು (ಪಂ.ರಾಜ್-2) ಮತ್ತು
ಪದನಿಮಿತ್ತ ಸರ್ಕಾರದ ಜಂಟಿ ಕಾರ್ಯದರ್ಶಿ
ಗ್ರಾಮೀಣಾಭಿವೃದ್ಧಿ ಮತ್ತು ಪಂ.ರಾಜ್ ಇಲಾಖೆ

ವಿಶೇಷ ರಾಜ್ಯ ಪತ್ರಿಕೆ

ಭಾಗ - IV-A	ಬೆಂಗಳೂರು, ಗುರುವಾರ, ಜೂನ್ ೧೯, ೨೦೧೪ (ಜ್ಯೇಷ್ಠ ೨೯, ಶಕ ವರ್ಷ ೧೯೩೬)	ನಂ. ೪೦೬
Part - IV-A	Bangalore, Thursday, June 19, 2014 (Jyeshtha 29, Shaka Varsha 1936)	No. 406

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ಗ್ರಾಅಪ 19 ಜಿಪಸ 2014(22), ಬೆಂಗಳೂರು, ದಿನಾಂಕ: 18-06-2014

ಕರ್ನಾಟಕ ಪಂಚಾಯತ್ ರಾಜ್ (ತಾಲ್ಲೂಕು ಪಂಚಾಯತಿಗಳ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಹುದ್ದೆಗಳ ಮೀಸಲಾತಿ) ನಿಯಮಗಳು, 2005 ಮತ್ತು (ತಿದ್ದುಪಡಿ) ನಿಯಮಗಳು, 2010 ರಲ್ಲಿ ನಿಗದಿಪಡಿಸಿದಂತೆ ಹಾಗೂ ಕರ್ನಾಟಕ ಪಂಚಾಯತ್ ರಾಜ್ ಅಧಿನಿಯಮ, 1993 ಪ್ರಕರಣ 138(2)ರಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ಜನವರಿ/ಫೆಬ್ರವರಿ 2011ರಲ್ಲಿ ರಚಿತವಾಗಿರುವ ತಾಲ್ಲೂಕು ಪಂಚಾಯತಿಗಳ ಮೂರನೇ ಅವಧಿಗೆ ಅಧ್ಯಕ್ಷರ ಮತ್ತು ಉಪಾಧ್ಯಕ್ಷರ ಹುದ್ದೆಗಳಿಗೆ ಮೀಸಲಾತಿಯನ್ನು ನಿಗದಿಗೊಳಿಸಿ ಸರ್ಕಾರದ ಅಧಿಸೂಚನೆ ಸಂಖ್ಯೆ: ಗ್ರಾಅಪ 19 ಜಿಪಸ 2014, ದಿನಾಂಕ: 16.04.2014ರಂದು ಸಾರ್ವಜನಿಕರ ಮಾಹಿತಿಗಾಗಿ ಪ್ರಕಟಿಸಲಾಗಿತ್ತು.

ಸಾರ್ವಜನಿಕರಿಂದ ಸ್ವೀಕೃತವಾದ ಮನವಿಗಳನ್ನು ಸರ್ಕಾರ ಪರಿಶೀಲಿಸಿದೆ ಹಾಗೂ ಮಾನ್ಯ ಕರ್ನಾಟಕ ಉಚ್ಚ ನ್ಯಾಯಾಲಯವು, ಮೀಸಲಾತಿಗೆ ಸಂಬಂಧಿಸಿದಂತೆ ರಿಟ್ ಅರ್ಜಿ ಸಂಖ್ಯೆ: 5873/2011 ಹಾಗೂ ಇತರೆ ರಿಟ್ ಅರ್ಜಿಗಳಲ್ಲಿ ದಿನಾಂಕ: 14.02.2011ರಂದು ನೀಡಿರುವ ನಿರ್ದೇಶನಗಳನ್ವಯ, ತಾಲ್ಲೂಕು ಪಂಚಾಯತಿಗಳ ಅಧ್ಯಕ್ಷ ಮತ್ತು ಉಪಾಧ್ಯಕ್ಷರುಗಳ ಹುದ್ದೆಗಳ ಮೀಸಲಾತಿಯನ್ನು 11ನೇ ಆವರ್ತಕದಿಂದ ಹೊಸದಾಗಿ ಪ್ರಾರಂಭಿಸಿದ್ದು, ಇದರ ಆಧಾರದ ಮೇಲೆ 12ನೇ ಆವರ್ತಕದ (ಪ್ರಸ್ತುತ ತಾಲ್ಲೂಕು ಪಂಚಾಯತಿಗಳ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಹುದ್ದೆಗಳ ಮೂರನೇ ಅವಧಿಯ) ಮೀಸಲಾತಿಯನ್ನು ಅನುಸೂಚಿತ ಪಂಗಡ/ಅನುಸೂಚಿತ ಜಾತಿ/ ಹಿಂದುಳಿದ ವರ್ಗಗಳು ಮತ್ತು ಮಹಿಳೆಯರಿಗೆ ಹಾಗೂ ಅದರೊಂದಿಗೆ ಮೀಸಲಿರಿಸದವರಿಗೆ ಹಂಚಿಕೆಯಾದ ಹುದ್ದೆಗಳ ವಿವರಗಳನ್ನು “ಮಂಡ್ಯ ಜಿಲ್ಲಾ ಪಂಚಾಯತಿ ವ್ಯಾಪ್ತಿಯ ತಾಲ್ಲೂಕು ಪಂಚಾಯತಿಗಳಿಗೆ” ಕೆಳಕಂಡಂತೆ ನಿರ್ದಿಷ್ಟಪಡಿಸಲಾಗಿದೆ.

ಕ್ರ.ಸಂ.	ಜಿಲ್ಲೆಯ ಹೆಸರು	ತಾಲ್ಲೂಕು ಪಂಚಾಯತಿ ಹೆಸರು	ಅಧ್ಯಕ್ಷ	ಉಪಾಧ್ಯಕ್ಷ
22	ಮಂಡ್ಯ			
	a)	ಕೆ.ಆರ್.ಪೇಟೆ	ಸಾಮಾನ್ಯ (ಮ)	ಹಿಂದುಳಿದ ವರ್ಗ-ಅ (ಮ)
	b)	ಮದ್ದೂರು	ಸಾಮಾನ್ಯ	ಸಾಮಾನ್ಯ (ಮ)
	c)	ಮಳವಳ್ಳಿ	ಹಿಂದುಳಿದ ವರ್ಗ-ಅ	ಸಾಮಾನ್ಯ
	d)	ಮಂಡ್ಯ	ಸಾಮಾನ್ಯ	ಸಾಮಾನ್ಯ (ಮ)
	e)	ನಾಗಮಂಗಲ	ಸಾಮಾನ್ಯ	ಅನುಸೂಚಿತ ಜಾತಿ (ಮ)
	f)	ಶ್ರೀರಂಗಪಟ್ಟಣ	ಸಾಮಾನ್ಯ (ಮ)	ಸಾಮಾನ್ಯ
	g)	ಪಾಂಡವಪುರ	ಅನುಸೂಚಿತ ಪಂಗಡ	ಸಾಮಾನ್ಯ

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ

ಎಸ್.ಎಂ. ಜುಲೈಖಾರ್ ಉಲ್ಲಾ
ನಿರ್ದೇಶಕರು (ಪಂ.ರಾಜ್-2) ಮತ್ತು
ಪದನಿಮಿತ್ತ ಸರ್ಕಾರದ ಜಂಟಿ ಕಾರ್ಯದರ್ಶಿ
ಗ್ರಾಮೀಣಾಭಿವೃದ್ಧಿ ಮತ್ತು ಪಂ.ರಾಜ್ ಇಲಾಖೆ

ವಿಶೇಷ ರಾಜ್ಯ ಪತ್ರಿಕೆ

ಭಾಗ - IV-A	ಬೆಂಗಳೂರು, ಗುರುವಾರ, ಜೂನ್ ೧೯, ೨೦೧೪ (ಜ್ಯೇಷ್ಠ ೨೯, ಶಕ ವರ್ಷ ೧೯೩೬)	ನಂ. ೪೦೭
Part - IV-A	Bangalore, Thursday, June 19, 2014 (Jyeshtha 29, Shaka Varsha 1936)	No. 407

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ಗ್ರಾಅಪ 19 ಜಿಪಸ 2014(23), ಬೆಂಗಳೂರು, ದಿನಾಂಕ: 18-06-2014

ಕರ್ನಾಟಕ ಪಂಚಾಯತ್ ರಾಜ್ (ತಾಲ್ಲೂಕು ಪಂಚಾಯತಿಗಳ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಹುದ್ದೆಗಳ ಮೀಸಲಾತಿ) ನಿಯಮಗಳು, 2005 ಮತ್ತು (ತಿದ್ದುಪಡಿ) ನಿಯಮಗಳು, 2010 ರಲ್ಲಿ ನಿಗದಿಪಡಿಸಿದಂತೆ ಹಾಗೂ ಕರ್ನಾಟಕ ಪಂಚಾಯತ್ ರಾಜ್ ಅಧಿನಿಯಮ, 1993 ಪ್ರಕರಣ 138(2)ರಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ಜನವರಿ/ಫೆಬ್ರವರಿ 2011ರಲ್ಲಿ ರಚಿತವಾಗಿರುವ ತಾಲ್ಲೂಕು ಪಂಚಾಯತಿಗಳ ಮೂರನೇ ಅವಧಿಗೆ ಅಧ್ಯಕ್ಷರ ಮತ್ತು ಉಪಾಧ್ಯಕ್ಷರ ಹುದ್ದೆಗಳಿಗೆ ಮೀಸಲಾತಿಯನ್ನು ನಿಗದಿಗೊಳಿಸಿ ಸರ್ಕಾರದ ಅಧಿಸೂಚನೆ ಸಂಖ್ಯೆ: ಗ್ರಾಅಪ 19 ಜಿಪಸ 2014, ದಿನಾಂಕ: 16.04.2014ರಂದು ಸಾರ್ವಜನಿಕರ ಮಾಹಿತಿಗಾಗಿ ಪ್ರಕಟಿಸಲಾಗಿತ್ತು.

ಉಪಾಧ್ಯಕ್ಷರ ಹುದ್ದೆಗಳಿಗೆ ಮೀಸಲಾತಿಯನ್ನು ನಿಗದಿಗೊಳಿಸಿ ಸರ್ಕಾರದ ಅಧಿಸೂಚನೆ ಸಂಖ್ಯೆ: ಗ್ರಾಅಪ 19 ಜಿಪಸ 2014, ದಿನಾಂಕ: 16.04.2014ರಂದು ಸಾರ್ವಜನಿಕರ ಮಾಹಿತಿಗಾಗಿ ಪ್ರಕಟಿಸಲಾಗಿತ್ತು.

ಸಾರ್ವಜನಿಕರಿಂದ ಸ್ವೀಕೃತವಾದ ಮನವಿಗಳನ್ನು ಸರ್ಕಾರ ಪರಿಶೀಲಿಸಿದೆ ಹಾಗೂ ಮಾನ್ಯ ಕರ್ನಾಟಕ ಉಚ್ಚ ನ್ಯಾಯಾಲಯವು, ಮೀಸಲಾತಿಗೆ ಸಂಬಂಧಿಸಿದಂತೆ ರಿಟ್ ಅರ್ಜಿ ಸಂಖ್ಯೆ: 5873/2011 ಹಾಗೂ ಇತರೆ ರಿಟ್ ಅರ್ಜಿಗಳಲ್ಲಿ ದಿನಾಂಕ: 14.02.2011ರಂದು ನೀಡಿರುವ ನಿರ್ದೇಶನಗಳನ್ವಯ, ತಾಲ್ಲೂಕು ಪಂಚಾಯಿತಿಗಳ ಅಧ್ಯಕ್ಷ ಮತ್ತು ಉಪಾಧ್ಯಕ್ಷರುಗಳ ಹುದ್ದೆಗಳ ಮೀಸಲಾತಿಯನ್ನು 11ನೇ ಆವರ್ತಕದಿಂದ ಹೊಸದಾಗಿ ಪ್ರಾರಂಭಿಸಿದ್ದು, ಇದರ ಆಧಾರದ ಮೇಲೆ 12ನೇ ಆವರ್ತಕದ (ಪ್ರಸ್ತುತ ತಾಲ್ಲೂಕು ಪಂಚಾಯಿತಿಗಳ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಹುದ್ದೆಗಳ ಮೂರನೇ ಅವಧಿಯ) ಮೀಸಲಾತಿಯನ್ನು ಅನುಸೂಚಿತ ಪಂಗಡ/ಅನುಸೂಚಿತ ಜಾತಿ/ ಹಿಂದುಳಿದ ವರ್ಗಗಳು ಮತ್ತು ಮಹಿಳೆಯರಿಗೆ ಹಾಗೂ ಅದರೊಂದಿಗೆ ಮೀಸಲಿರಿಸದವರಿಗೆ ಹಂಚಿಕೆಯಾದ ಹುದ್ದೆಗಳ ವಿವರಗಳನ್ನು “ಮೈಸೂರು ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ತಾಲ್ಲೂಕು ಪಂಚಾಯಿತಿಗಳಿಗೆ” ಕೆಳಕಂಡಂತೆ ನಿರ್ದಿಷ್ಟಪಡಿಸಲಾಗಿದೆ.

ಕ್ರ.ಸಂ.	ಜಿಲ್ಲೆಯ ಹೆಸರು	ತಾಲ್ಲೂಕು ಪಂಚಾಯಿತಿ ಹೆಸರು	ಅಧ್ಯಕ್ಷ	ಉಪಾಧ್ಯಕ್ಷ
23	ಮೈಸೂರು			
	a)	ಮೈಸೂರು	ಸಾಮಾನ್ಯ	ಸಾಮಾನ್ಯ (ಮ)
	b)	ಟಿ.ನರಸೀಪುರ	ಅನುಸೂಚಿತ ಪಂಗಡ (ಮ)	ಸಾಮಾನ್ಯ
	c)	ನಂಜನಗೂಡು	ಸಾಮಾನ್ಯ (ಮ)	ಸಾಮಾನ್ಯ (ಮ)
	d)	ಕೆ.ಆರ್.ನಗರ	ಸಾಮಾನ್ಯ	ಸಾಮಾನ್ಯ (ಮ)
	e)	ಪಿರಿಯಾಪಟ್ಟಣ	ಹಿಂದುಳಿದ ವರ್ಗ-ಅ (ಮ)	ಅನುಸೂಚಿತ ಜಾತಿ
	f)	ಹೆಚ್.ಡಿ.ಕೋಟೆ	ಸಾಮಾನ್ಯ (ಮ)	ಸಾಮಾನ್ಯ
	g)	ಹುಣಸೂರು	ಸಾಮಾನ್ಯ	ಸಾಮಾನ್ಯ (ಮ)

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ

ಎಸ್.ಎಂ. ಜುಲೈಖಾನ್ ಉಲ್ಲಾ
ನಿರ್ದೇಶಕರು (ಪಂ.ರಾಜ್-2) ಮತ್ತು
ಪದನಿಮಿತ್ತ ಸರ್ಕಾರದ ಜಂಟಿ ಕಾರ್ಯದರ್ಶಿ
ಗ್ರಾಮೀಣಾಭಿವೃದ್ಧಿ ಮತ್ತು ಪಂ.ರಾಜ್ ಇಲಾಖೆ

ವಿಶೇಷ ರಾಜ್ಯ ಪತ್ರಿಕೆ

ಭಾಗ - IV-A	ಬೆಂಗಳೂರು, ಗುರುವಾರ, ಜೂನ್ ೧೯, ೨೦೧೪ (ಜೈಷ್ಠ ೨೯, ಶಕ ವರ್ಷ ೧೯೩೬)	ನಂ. ೪೦೮
Part - IV-A	Bangalore, Thursday, June 19, 2014 (Jyeshtha 29, Shaka Varsha 1936)	No. 408

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ಗ್ರಾಅಪ 19 ಜಿಪಸ 2014(24), ಬೆಂಗಳೂರು, ದಿನಾಂಕ: 18-06-2014

ಕರ್ನಾಟಕ ಪಂಚಾಯತ್ ರಾಜ್ (ತಾಲ್ಲೂಕು ಪಂಚಾಯಿತಿಗಳ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಹುದ್ದೆಗಳ ಮೀಸಲಾತಿ) ನಿಯಮಗಳು, 2005 ಮತ್ತು (ತಿದ್ದುಪಡಿ) ನಿಯಮಗಳು, 2010 ರಲ್ಲಿ ನಿಗದಿಪಡಿಸಿದಂತೆ ಹಾಗೂ ಕರ್ನಾಟಕ ಪಂಚಾಯತ್ ರಾಜ್ ಅಧಿನಿಯಮ, 1993 ಪ್ರಕರಣ 138(2)ರಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ಜನವರಿ/ಫೆಬ್ರವರಿ 2011ರಲ್ಲಿ ರಚಿತವಾಗಿರುವ ತಾಲ್ಲೂಕು ಪಂಚಾಯಿತಿಗಳ ಮೂರನೇ ಅವಧಿಗೆ ಅಧ್ಯಕ್ಷರ ಮತ್ತು ಉಪಾಧ್ಯಕ್ಷರ ಹುದ್ದೆಗಳಿಗೆ ಮೀಸಲಾತಿಯನ್ನು ನಿಗದಿಗೊಳಿಸಿ ಸರ್ಕಾರದ ಅಧಿಸೂಚನೆ ಸಂಖ್ಯೆ: ಗ್ರಾಅಪ 19 ಜಿಪಸ 2014, ದಿನಾಂಕ: 16.04.2014ರಂದು ಸಾರ್ವಜನಿಕರ ಮಾಹಿತಿಗಾಗಿ ಪ್ರಕಟಿಸಲಾಗಿತ್ತು.

ಸಾರ್ವಜನಿಕರಿಂದ ಸ್ವೀಕೃತವಾದ ಮನವಿಗಳನ್ನು ಸರ್ಕಾರ ಪರಿಶೀಲಿಸಿದೆ ಹಾಗೂ ಮಾನ್ಯ ಕರ್ನಾಟಕ ಉಚ್ಚ ನ್ಯಾಯಾಲಯವು, ಮೀಸಲಾತಿಗೆ ಸಂಬಂಧಿಸಿದಂತೆ ರಿಟ್ ಅರ್ಜಿ ಸಂಖ್ಯೆ: 5873/2011 ಹಾಗೂ ಇತರೆ ರಿಟ್ ಅರ್ಜಿಗಳಲ್ಲಿ ದಿನಾಂಕ: 14.02.2011ರಂದು ನೀಡಿರುವ ನಿರ್ದೇಶನಗಳನ್ವಯ, ತಾಲ್ಲೂಕು ಪಂಚಾಯಿತಿಗಳ ಅಧ್ಯಕ್ಷ ಮತ್ತು ಉಪಾಧ್ಯಕ್ಷರುಗಳ ಹುದ್ದೆಗಳ ಮೀಸಲಾತಿಯನ್ನು 11ನೇ ಆವರ್ತಕದಿಂದ ಹೊಸದಾಗಿ ಪ್ರಾರಂಭಿಸಿದ್ದು, ಇದರ ಆಧಾರದ ಮೇಲೆ 12ನೇ ಆವರ್ತಕದ (ಪ್ರಸ್ತುತ ತಾಲ್ಲೂಕು ಪಂಚಾಯಿತಿಗಳ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಹುದ್ದೆಗಳ ಮೂರನೇ ಅವಧಿಯ) ಮೀಸಲಾತಿಯನ್ನು ಅನುಸೂಚಿತ ಪಂಗಡ/ಅನುಸೂಚಿತ ಜಾತಿ/ ಹಿಂದುಳಿದ ವರ್ಗಗಳು ಮತ್ತು ಮಹಿಳೆಯರಿಗೆ ಹಾಗೂ ಅದರೊಂದಿಗೆ ಮೀಸಲಿರಿಸದವರಿಗೆ ಹಂಚಿಕೆಯಾದ ಹುದ್ದೆಗಳ ವಿವರಗಳನ್ನು “ರಾಯಚೂರು ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ತಾಲ್ಲೂಕು ಪಂಚಾಯಿತಿಗಳಿಗೆ” ಕೆಳಕಂಡಂತೆ ನಿರ್ದಿಷ್ಟಪಡಿಸಲಾಗಿದೆ.

ಕ್ರ.ಸಂ.	ಜಿಲ್ಲೆಯ ಹೆಸರು	ತಾಲ್ಲೂಕು ಪಂಚಾಯಿತಿ ಹೆಸರು	ಅಧ್ಯಕ್ಷ	ಉಪಾಧ್ಯಕ್ಷ
24	ರಾಯಚೂರು			
	a)	ಸಿಂಧನೂರು	ಅನುಸೂಚಿತ ಪಂಗಡ	ಸಾಮಾನ್ಯ (ಮ)
	b)	ದೇವದುರ್ಗ	ಹಿಂದುಳಿದ ವರ್ಗ-ಅ (ಮ)	ಸಾಮಾನ್ಯ (ಮ)
	c)	ಲಿಂಗಸುಗೂರು	ಹಿಂದುಳಿದ ವರ್ಗ-ಅ	ಸಾಮಾನ್ಯ
	d)	ಮಾನ್ವಿ	ಸಾಮಾನ್ಯ	ಅನುಸೂಚಿತ ಪಂಗಡ (ಮ)
	e)	ರಾಯಚೂರು	ಸಾಮಾನ್ಯ	ಅನುಸೂಚಿತ ಪಂಗಡ

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ

ಎಸ್.ಎಂ. ಜುಲೈಫಿಖಾರ್ ಉಲ್ಲಾ
ನಿರ್ದೇಶಕರು (ಪಂ.ರಾಜ್-೨) ಮತ್ತು
ಪದನಿಮಿತ್ತ ಸರ್ಕಾರದ ಜಂಟಿ ಕಾರ್ಯದರ್ಶಿ
ಗ್ರಾಮೀಣಾಭಿವೃದ್ಧಿ ಮತ್ತು ಪಂ.ರಾಜ್ ಇಲಾಖೆ

ವಿಶೇಷ ರಾಜ್ಯ ಪತ್ರಿಕೆ

ಭಾಗ - IV-A	ಬೆಂಗಳೂರು, ಗುರುವಾರ, ಜೂನ್ ೧೯, ೨೦೧೪ (ಜೈಷ್ಠ ೨೯, ಶಕ ವರ್ಷ ೧೯೩೬)	ನಂ. ೪೦೯
Part - IV-A	Bangalore, Thursday, June 19, 2014 (Jyeishta 29, Shaka Varsha 1936)	No. 409

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ಗ್ರಾಅಪ 19 ಜಿಪಸ 2014(25), ಬೆಂಗಳೂರು, ದಿನಾಂಕ: 18-06-2014

ಕರ್ನಾಟಕ ಪಂಚಾಯತ್ ರಾಜ್ (ತಾಲ್ಲೂಕು ಪಂಚಾಯಿತಿಗಳ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಹುದ್ದೆಗಳ ಮೀಸಲಾತಿ) ನಿಯಮಗಳು, 2005 ಮತ್ತು (ತಿದ್ದುಪಡಿ) ನಿಯಮಗಳು, 2010 ರಲ್ಲಿ ನಿಗದಿಪಡಿಸಿದಂತೆ ಹಾಗೂ ಕರ್ನಾಟಕ ಪಂಚಾಯತ್ ರಾಜ್ ಅಧಿನಿಯಮ, 1993 ಪ್ರಕರಣ 138(2)ರಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ಜನವರಿ/ಫೆಬ್ರವರಿ 2011ರಲ್ಲಿ ರಚಿತವಾಗಿರುವ ತಾಲ್ಲೂಕು ಪಂಚಾಯಿತಿಗಳ ಮೂರನೇ ಅವಧಿಗೆ ಅಧ್ಯಕ್ಷರ ಮತ್ತು ಉಪಾಧ್ಯಕ್ಷರ ಹುದ್ದೆಗಳಿಗೆ ಮೀಸಲಾತಿಯನ್ನು ನಿಗದಿಗೊಳಿಸಿ ಸರ್ಕಾರದ ಅಧಿಸೂಚನೆ ಸಂಖ್ಯೆ: ಗ್ರಾಅಪ 19 ಜಿಪಸ 2014, ದಿನಾಂಕ: 16.04.2014ರಂದು ಸಾರ್ವಜನಿಕರ ಮಾಹಿತಿಗಾಗಿ ಪ್ರಕಟಿಸಲಾಗಿತ್ತು.

ಸಾರ್ವಜನಿಕರಿಂದ ಸ್ವೀಕೃತವಾದ ಮನವಿಗಳನ್ನು ಸರ್ಕಾರ ಪರಿಶೀಲಿಸಿದೆ ಹಾಗೂ ಮಾನ್ಯ ಕರ್ನಾಟಕ ಉಚ್ಚ ನ್ಯಾಯಾಲಯವು, ಮೀಸಲಾತಿಗೆ ಸಂಬಂಧಿಸಿದಂತೆ ರಿಟ್ ಅರ್ಜಿ ಸಂಖ್ಯೆ: 5873/2011 ಹಾಗೂ ಇತರೆ ರಿಟ್ ಅರ್ಜಿಗಳಲ್ಲಿ ದಿನಾಂಕ: 14.02.2011ರಂದು ನೀಡಿರುವ ನಿರ್ದೇಶನಗಳನ್ವಯ, ತಾಲ್ಲೂಕು ಪಂಚಾಯಿತಿಗಳ ಅಧ್ಯಕ್ಷ ಮತ್ತು ಉಪಾಧ್ಯಕ್ಷರುಗಳ ಹುದ್ದೆಗಳ ಮೀಸಲಾತಿಯನ್ನು 11ನೇ ಆವರ್ತಕದಿಂದ ಹೊಸದಾಗಿ ಪ್ರಾರಂಭಿಸಿದ್ದು, ಇದರ ಆಧಾರದ ಮೇಲೆ 12ನೇ ಆವರ್ತಕದ (ಪ್ರಸ್ತುತ ತಾಲ್ಲೂಕು ಪಂಚಾಯಿತಿಗಳ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಹುದ್ದೆಗಳ ಮೂರನೇ ಅವಧಿಯ) ಮೀಸಲಾತಿಯನ್ನು ಅನುಸೂಚಿತ ಪಂಗಡ/ಅನುಸೂಚಿತ ಜಾತಿ/ ಹಿಂದುಳಿದ ವರ್ಗಗಳು ಮತ್ತು ಮಹಿಳೆಯರಿಗೆ ಹಾಗೂ ಅದರೊಂದಿಗೆ ಮೀಸಲಿರಿಸದವರಿಗೆ ಹಂಚಿಕೆಯಾದ ಹುದ್ದೆಗಳ ವಿವರಗಳನ್ನು “ರಾಮನಗರ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ತಾಲ್ಲೂಕು ಪಂಚಾಯಿತಿಗಳಿಗೆ” ಕೆಳಕಂಡಂತೆ ನಿರ್ದಿಷ್ಟಪಡಿಸಲಾಗಿದೆ.

ಕ್ರ.ಸಂ.	ಜಿಲ್ಲೆಯ ಹೆಸರು	ತಾಲ್ಲೂಕು ಪಂಚಾಯಿತಿ ಹೆಸರು	ಅಧ್ಯಕ್ಷ	ಉಪಾಧ್ಯಕ್ಷ
25	ರಾಮನಗರ			
	a)	ಕನಕಪುರ	ಸಾಮಾನ್ಯ	ಹಿಂದುಳಿದ ವರ್ಗ-ಅ
	b)	ಮಾಗಡಿ	ಸಾಮಾನ್ಯ (ಮ)	ಸಾಮಾನ್ಯ
	c)	ಚನ್ನಪಟ್ಟಣ	ಸಾಮಾನ್ಯ (ಮ)	ಅನುಸೂಚಿತ ಜಾತಿ (ಮ)
	d)	ರಾಮನಗರ	ಅನುಸೂಚಿತ ಪಂಗಡ (ಮ)	ಸಾಮಾನ್ಯ (ಮ)

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ

ಎಸ್.ಎಂ. ಜುಲೈಫಿಖಾರ್ ಉಲ್ಲಾ
ನಿರ್ದೇಶಕರು (ಪಂ.ರಾಜ್-೨) ಮತ್ತು
ಪದನಿಮಿತ್ತ ಸರ್ಕಾರದ ಜಂಟಿ ಕಾರ್ಯದರ್ಶಿ
ಗ್ರಾಮೀಣಾಭಿವೃದ್ಧಿ ಮತ್ತು ಪಂ.ರಾಜ್ ಇಲಾಖೆ

ವಿಶೇಷ ರಾಜ್ಯ ಪತ್ರಿಕೆ

ಭಾಗ - IV-A	ಬೆಂಗಳೂರು, ಗುರುವಾರ, ಜೂನ್ ೧೯, ೨೦೧೪ (ಜೈಷ್ಠ ೨೯, ಶಕ ವರ್ಷ ೧೯೩೬)	ನಂ. ೪೧೦
Part - IV-A	Bangalore, Thursday, June 19, 2014 (Jyeishta 29, Shaka Varsha 1936)	No. 410

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ಗ್ರಾಅಪ 19 ಜಿಪಸ 2014(26), ಬೆಂಗಳೂರು, ದಿನಾಂಕ: 18-06-2014

ಕರ್ನಾಟಕ ಪಂಚಾಯತ್ ರಾಜ್ (ತಾಲ್ಲೂಕು ಪಂಚಾಯತಿಗಳ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಹುದ್ದೆಗಳ ಮೀಸಲಾತಿ) ನಿಯಮಗಳು, 2005 ಮತ್ತು (ತಿದ್ದುಪಡಿ) ನಿಯಮಗಳು, 2010 ರಲ್ಲಿ ನಿಗದಿಪಡಿಸಿದಂತೆ ಹಾಗೂ ಕರ್ನಾಟಕ ಪಂಚಾಯತ್ ರಾಜ್ ಅಧಿನಿಯಮ, 1993 ಪ್ರಕರಣ 138(2)ರಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ಜನವರಿ/ಫೆಬ್ರವರಿ 2011ರಲ್ಲಿ ರಚಿತವಾಗಿರುವ ತಾಲ್ಲೂಕು ಪಂಚಾಯತಿಗಳ ಮೂರನೇ ಅವಧಿಗೆ ಅಧ್ಯಕ್ಷರ ಮತ್ತು ಉಪಾಧ್ಯಕ್ಷರ ಹುದ್ದೆಗಳಿಗೆ ಮೀಸಲಾತಿಯನ್ನು ನಿಗದಿಗೊಳಿಸಿ ಸರ್ಕಾರದ ಅಧಿಸೂಚನೆ ಸಂಖ್ಯೆ: ಗ್ರಾಅಪ 19 ಜಿಪಸ 2014, ದಿನಾಂಕ: 16.04.2014ರಂದು ಸಾರ್ವಜನಿಕರ ಮಾಹಿತಿಗಾಗಿ ಪ್ರಕಟಿಸಲಾಗಿತ್ತು.

ಸಾರ್ವಜನಿಕರಿಂದ ಸ್ವೀಕೃತವಾದ ಮನವಿಗಳನ್ನು ಸರ್ಕಾರ ಪರಿಶೀಲಿಸಿದೆ ಹಾಗೂ ಮಾನ್ಯ ಕರ್ನಾಟಕ ಉಚ್ಚ ನ್ಯಾಯಾಲಯವು, ಮೀಸಲಾತಿಗೆ ಸಂಬಂಧಿಸಿದಂತೆ ರಿಟ್ ಅರ್ಜಿ ಸಂಖ್ಯೆ: 5873/2011 ಹಾಗೂ ಇತರೆ ರಿಟ್ ಅರ್ಜಿಗಳಲ್ಲಿ ದಿನಾಂಕ: 14.02.2011ರಂದು ನೀಡಿರುವ ನಿರ್ದೇಶನಗಳನ್ವಯ, ತಾಲ್ಲೂಕು ಪಂಚಾಯತಿಗಳ ಅಧ್ಯಕ್ಷ ಮತ್ತು ಉಪಾಧ್ಯಕ್ಷರುಗಳ ಹುದ್ದೆಗಳ ಮೀಸಲಾತಿಯನ್ನು 11ನೇ ಆವರ್ತಕದಿಂದ ಹೊಸದಾಗಿ ಪ್ರಾರಂಭಿಸಿದ್ದು, ಇದರ ಆಧಾರದ ಮೇಲೆ 12ನೇ ಆವರ್ತಕದ (ಪ್ರಸ್ತುತ ತಾಲ್ಲೂಕು ಪಂಚಾಯತಿಗಳ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಹುದ್ದೆಗಳ ಮೂರನೇ ಅವಧಿಯ) ಮೀಸಲಾತಿಯನ್ನು ಅನುಸೂಚಿತ ಪಂಗಡ/ಅನುಸೂಚಿತ ಜಾತಿ/ ಹಿಂದುಳಿದ ವರ್ಗಗಳು ಮತ್ತು ಮಹಿಳೆಯರಿಗೆ ಹಾಗೂ ಅದರೊಂದಿಗೆ ಮೀಸಲಿರಿಸದವರಿಗೆ ಹಂಚಿಕೆಯಾದ ಹುದ್ದೆಗಳ ವಿವರಗಳನ್ನು “ಶಿವಮೊಗ್ಗ ಜಿಲ್ಲಾ ಪಂಚಾಯತಿ ವ್ಯಾಪ್ತಿಯ ತಾಲ್ಲೂಕು ಪಂಚಾಯತಿಗಳಿಗೆ” ಕೆಳಕಂಡಂತೆ ನಿರ್ದಿಷ್ಟಪಡಿಸಲಾಗಿದೆ.

ಕ್ರ.ಸಂ.	ಜಿಲ್ಲೆಯ ಹೆಸರು	ತಾಲ್ಲೂಕು ಪಂಚಾಯತಿ ಹೆಸರು	ಅಧ್ಯಕ್ಷ	ಉಪಾಧ್ಯಕ್ಷ
26	ಶಿವಮೊಗ್ಗ			
	a)	ಭದ್ರಾವತಿ	ಅನುಸೂಚಿತ ಜಾತಿ	ಹಿಂದುಳಿದ ವರ್ಗ (ಬ)
	b)	ಹೊಸನಗರ	ಅನುಸೂಚಿತ ಜಾತಿ (ಮ)	ಹಿಂದುಳಿದ ವರ್ಗ-ಅ
	c)	ಸಾಗರ	ಹಿಂದುಳಿದ ವರ್ಗ-ಬ	ಸಾಮಾನ್ಯ
	d)	ಶಿವಮೊಗ್ಗ	ಸಾಮಾನ್ಯ (ಮ)	ಅನುಸೂಚಿತ ಜಾತಿ (ಮ)
	e)	ಶಿಕಾರಿಪುರ	ಅನುಸೂಚಿತ ಜಾತಿ (ಮ)	ಸಾಮಾನ್ಯ (ಮ)
	f)	ಸೊರಬ	ಅನುಸೂಚಿತ ಜಾತಿ	ಹಿಂದುಳಿದ ವರ್ಗ-ಅ(ಮ)
	g)	ತೀರ್ಥಹಳ್ಳಿ	ಸಾಮಾನ್ಯ	ಸಾಮಾನ್ಯ (ಮ)

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ

ಎಸ್.ಎಂ. ಜುಲೈಖಾನ್ ಉಲ್ಲಾ
ನಿರ್ದೇಶಕರು (ಪಂ.ರಾಜ್-2) ಮತ್ತು
ಪದನಿಮಿತ್ತ ಸರ್ಕಾರದ ಜಂಟಿ ಕಾರ್ಯದರ್ಶಿ
ಗ್ರಾಮೀಣಾಭಿವೃದ್ಧಿ ಮತ್ತು ಪಂ.ರಾಜ್ ಇಲಾಖೆ

ವಿಶೇಷ ರಾಜ್ಯ ಪತ್ರಿಕೆ

ಭಾಗ - IV-A	ಬೆಂಗಳೂರು, ಗುರುವಾರ, ಜೂನ್ ೧೯, ೨೦೧೪ (ಜೈಷ್ಠ ೨೯, ಶಕ ವರ್ಷ ೧೯೩೬)	ನಂ. ೪೧೧
Part - IV-A	Bangalore, Thursday, June 19, 2014 (Jyeishta 29, Shaka Varsha 1936)	No. 411

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ಗ್ರಾಅಪ 19 ಜಿಪಸ 2014(27), ಬೆಂಗಳೂರು, ದಿನಾಂಕ: 18-06-2014

ಕರ್ನಾಟಕ ಪಂಚಾಯತ್ ರಾಜ್ (ತಾಲ್ಲೂಕು ಪಂಚಾಯತಿಗಳ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಹುದ್ದೆಗಳ ಮೀಸಲಾತಿ) ನಿಯಮಗಳು, 2005 ಮತ್ತು (ತಿದ್ದುಪಡಿ) ನಿಯಮಗಳು, 2010 ರಲ್ಲಿ ನಿಗದಿಪಡಿಸಿದಂತೆ ಹಾಗೂ ಕರ್ನಾಟಕ ಪಂಚಾಯತ್ ರಾಜ್ ಅಧಿನಿಯಮ, 1993 ಪ್ರಕರಣ 138(2)ರಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ಜನವರಿ/ಫೆಬ್ರವರಿ 2011ರಲ್ಲಿ ರಚಿತವಾಗಿರುವ ತಾಲ್ಲೂಕು ಪಂಚಾಯತಿಗಳ ಮೂರನೇ ಅವಧಿಗೆ ಅಧ್ಯಕ್ಷರ ಮತ್ತು

ಉಪಾಧ್ಯಕ್ಷರ ಹುದ್ದೆಗಳಿಗೆ ಮೀಸಲಾತಿಯನ್ನು ನಿಗದಿಗೊಳಿಸಿ ಸರ್ಕಾರದ ಅಧಿಸೂಚನೆ ಸಂಖ್ಯೆ: ಗ್ರಾಅಪ 19 ಜಿಪಸ 2014, ದಿನಾಂಕ: 16.04.2014ರಂದು ಸಾರ್ವಜನಿಕರ ಮಾಹಿತಿಗಾಗಿ ಪ್ರಕಟಿಸಲಾಗಿತ್ತು.

ಸಾರ್ವಜನಿಕರಿಂದ ಸ್ವೀಕೃತವಾದ ಮನವಿಗಳನ್ನು ಸರ್ಕಾರ ಪರಿಶೀಲಿಸಿದೆ ಹಾಗೂ ಮಾನ್ಯ ಕರ್ನಾಟಕ ಉಚ್ಚ ನ್ಯಾಯಾಲಯವು, ಮೀಸಲಾತಿಗೆ ಸಂಬಂಧಿಸಿದಂತೆ ರಿಟ್ ಅರ್ಜಿ ಸಂಖ್ಯೆ: 5873/2011 ಹಾಗೂ ಇತರೆ ರಿಟ್ ಅರ್ಜಿಗಳಲ್ಲಿ ದಿನಾಂಕ: 14.02.2011ರಂದು ನೀಡಿರುವ ನಿರ್ದೇಶನಗಳನ್ವಯ, ತಾಲ್ಲೂಕು ಪಂಚಾಯತಿಗಳ ಅಧ್ಯಕ್ಷ ಮತ್ತು ಉಪಾಧ್ಯಕ್ಷರುಗಳ ಹುದ್ದೆಗಳ ಮೀಸಲಾತಿಯನ್ನು 11ನೇ ಆವರ್ತಕದಿಂದ ಹೊಸದಾಗಿ ಪ್ರಾರಂಭಿಸಿದ್ದು, ಇದರ ಆಧಾರದ ಮೇಲೆ 12ನೇ ಆವರ್ತಕದ (ಪ್ರಸ್ತುತ ತಾಲ್ಲೂಕು ಪಂಚಾಯತಿಗಳ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಹುದ್ದೆಗಳ ಮೂರನೇ ಅವಧಿಯ) ಮೀಸಲಾತಿಯನ್ನು ಅನುಸೂಚಿತ ಪಂಗಡ/ಅನುಸೂಚಿತ ಜಾತಿ/ ಹಿಂದುಳಿದ ವರ್ಗಗಳು ಮತ್ತು ಮಹಿಳೆಯರಿಗೆ ಹಾಗೂ ಅದರೊಂದಿಗೆ ಮೀಸಲಿರಿಸದವರಿಗೆ ಹಂಚಿಕೆಯಾದ ಹುದ್ದೆಗಳ ವಿವರಗಳನ್ನು “ತುಮಕೂರು ಜಿಲ್ಲಾ ಪಂಚಾಯತಿ ವ್ಯಾಪ್ತಿಯ ತಾಲ್ಲೂಕು ಪಂಚಾಯತಿಗಳಿಗೆ” ಕೆಳಕಂಡಂತೆ ನಿರ್ದಿಷ್ಟಪಡಿಸಲಾಗಿದೆ.

ಕ್ರ.ಸಂ.	ಜಿಲ್ಲೆಯ ಹೆಸರು	ತಾಲ್ಲೂಕು ಪಂಚಾಯತಿ ಹೆಸರು	ಅಧ್ಯಕ್ಷ	ಉಪಾಧ್ಯಕ್ಷ
27	ತುಮಕೂರು			
	a)	ತುಮಕೂರು	ಸಾಮಾನ್ಯ	ಸಾಮಾನ್ಯ (ಮ)
	b)	ಗುಬ್ಬಿ	ಸಾಮಾನ್ಯ (ಮ)	ಸಾಮಾನ್ಯ
	c)	ಕುಣಿಗಲ್	ಹಿಂದುಳಿದ ವರ್ಗ-ಅ	ಅನುಸೂಚಿತ ಜಾತಿ
	d)	ಮಧುಗಿರಿ	ಹಿಂದುಳಿದ ವರ್ಗ-ಅ(ಮ)	ಸಾಮಾನ್ಯ (ಮ)
	e)	ಚಿಕ್ಕನಾಯಕನಹಳ್ಳಿ	ಹಿಂದುಳಿದ ವರ್ಗ-ಅ (ಮ)	ಸಾಮಾನ್ಯ
	f)	ತಿಪಟೂರು	ಸಾಮಾನ್ಯ	ಸಾಮಾನ್ಯ (ಮ)
	g)	ತುರುವೇಕೆರೆ	ಸಾಮಾನ್ಯ (ಮ)	ಸಾಮಾನ್ಯ
	h)	ಪಾವಗಡ	ಸಾಮಾನ್ಯ	ಸಾಮಾನ್ಯ (ಮ)
	i)	ಶಿರಾ	ಸಾಮಾನ್ಯ (ಮ)	ಅನುಸೂಚಿತ ಪಂಗಡ (ಮ)
	j)	ಕೊರಟಗೆರೆ	ಸಾಮಾನ್ಯ (ಮ)	ಹಿಂದುಳಿದ ವರ್ಗ-ಅ (ಮ)

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ

ಎಸ್.ಎಂ. ಜುಲೈಖಾರ್ ಉಲ್ಲಾ
ನಿರ್ದೇಶಕರು (ಪಂ.ರಾಜ್-2) ಮತ್ತು
ಪದನಿಮಿತ್ತ ಸರ್ಕಾರದ ಜಂಟಿ ಕಾರ್ಯದರ್ಶಿ
ಗ್ರಾಮೀಣಾಭಿವೃದ್ಧಿ ಮತ್ತು ಪಂ.ರಾಜ್ ಇಲಾಖೆ

ವಿಶೇಷ ರಾಜ್ಯ ಪತ್ರಿಕೆ

ಭಾಗ - IV-A	ಬೆಂಗಳೂರು, ಗುರುವಾರ, ಜೂನ್ ೧೯, ೨೦೧೪ (ಜೈಷ್ಠ ೨೯, ಶಕ ವರ್ಷ ೧೯೩೬)	ನಂ. ೪೧೨
Part - IV-A	Bangalore, Thursday, June 19, 2014 (Jyeishta 29, Shaka Varsha 1936)	No. 412

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ಗ್ರಾಅಪ 19 ಜಿಪಸ 2014(28), ಬೆಂಗಳೂರು, ದಿನಾಂಕ: 18-06-2014

ಕರ್ನಾಟಕ ಪಂಚಾಯತ್ ರಾಜ್ (ತಾಲ್ಲೂಕು ಪಂಚಾಯತಿಗಳ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಹುದ್ದೆಗಳ ಮೀಸಲಾತಿ) ನಿಯಮಗಳು, 2005 ಮತ್ತು (ತಿದ್ದುಪಡಿ) ನಿಯಮಗಳು, 2010 ರಲ್ಲಿ ನಿಗದಿಪಡಿಸಿದಂತೆ ಹಾಗೂ ಕರ್ನಾಟಕ ಪಂಚಾಯತ್ ರಾಜ್ ಅಧಿನಿಯಮ, 1993 ಪ್ರಕರಣ 138(2)ರಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ಜನವರಿ/ಫೆಬ್ರವರಿ 2011ರಲ್ಲಿ ರಚಿತವಾಗಿರುವ ತಾಲ್ಲೂಕು ಪಂಚಾಯತಿಗಳ ಮೂರನೇ ಅವಧಿಗೆ ಅಧ್ಯಕ್ಷರ ಮತ್ತು ಉಪಾಧ್ಯಕ್ಷರ ಹುದ್ದೆಗಳಿಗೆ ಮೀಸಲಾತಿಯನ್ನು ನಿಗದಿಗೊಳಿಸಿ ಸರ್ಕಾರದ ಅಧಿಸೂಚನೆ ಸಂಖ್ಯೆ: ಗ್ರಾಅಪ 19 ಜಿಪಸ 2014, ದಿನಾಂಕ: 16.04.2014ರಂದು ಸಾರ್ವಜನಿಕರ ಮಾಹಿತಿಗಾಗಿ ಪ್ರಕಟಿಸಲಾಗಿತ್ತು.

ಸಾರ್ವಜನಿಕರಿಂದ ಸ್ವೀಕೃತವಾದ ಮನವಿಗಳನ್ನು ಸರ್ಕಾರ ಪರಿಶೀಲಿಸಿದೆ ಹಾಗೂ ಮಾನ್ಯ ಕರ್ನಾಟಕ ಉಚ್ಚ ನ್ಯಾಯಾಲಯವು, ಮೀಸಲಾತಿಗೆ ಸಂಬಂಧಿಸಿದಂತೆ ರಿಟ್ ಅರ್ಜಿ ಸಂಖ್ಯೆ: 5873/2011 ಹಾಗೂ ಇತರೆ ರಿಟ್ ಅರ್ಜಿಗಳಲ್ಲಿ ದಿನಾಂಕ: 14.02.2011ರಂದು ನೀಡಿರುವ ನಿರ್ದೇಶನಗಳನ್ವಯ, ತಾಲ್ಲೂಕು ಪಂಚಾಯತಿಗಳ ಅಧ್ಯಕ್ಷ ಮತ್ತು ಉಪಾಧ್ಯಕ್ಷರುಗಳ ಹುದ್ದೆಗಳ ಮೀಸಲಾತಿಯನ್ನು 11ನೇ ಆವರ್ತಕದಿಂದ ಹೊಸದಾಗಿ ಪ್ರಾರಂಭಿಸಿದ್ದು, ಇದರ

ಆಧಾರದ ಮೇಲೆ 12ನೇ ಆವರ್ತಕದ (ಪ್ರಸ್ತುತ ತಾಲ್ಲೂಕು ಪಂಚಾಯತಿಗಳ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಹುದ್ದೆಗಳ ಮೂರನೇ ಅವಧಿಯ) ಮೀಸಲಾತಿಯನ್ನು ಅನುಸೂಚಿತ ಪಂಗಡ/ಅನುಸೂಚಿತ ಜಾತಿ/ ಹಿಂದುಳಿದ ವರ್ಗಗಳು ಮತ್ತು ಮಹಿಳೆಯರಿಗೆ ಹಾಗೂ ಅದರೊಂದಿಗೆ ಮೀಸಲಿರಿಸದವರಿಗೆ ಹಂಚಿಕೆಯಾದ ಹುದ್ದೆಗಳ ವಿವರಗಳನ್ನು “ಉತ್ತರ ಕನ್ನಡ ಜಿಲ್ಲಾ ಪಂಚಾಯತಿ ವ್ಯಾಪ್ತಿಯ ತಾಲ್ಲೂಕು ಪಂಚಾಯತಿಗಳಿಗೆ” ಕೆಳಕಂಡಂತೆ ನಿರ್ದಿಷ್ಟಪಡಿಸಲಾಗಿದೆ.

ಕ್ರ.ಸಂ.	ಜಿಲ್ಲೆಯ ಹೆಸರು	ತಾಲ್ಲೂಕು ಪಂಚಾಯತಿ ಹೆಸರು	ಅಧ್ಯಕ್ಷ	ಉಪಾಧ್ಯಕ್ಷ
28	ಉತ್ತರ ಕನ್ನಡ			
	a)	ಕಾರವಾರ	ಹಿಂದುಳಿದ ವರ್ಗ-ಅ (ಮ)	ಸಾಮಾನ್ಯ
	b)	ಅಂಕೋಲ	ಸಾಮಾನ್ಯ	ಸಾಮಾನ್ಯ (ಮ)
	c)	ಕುಮಟ	ಹಿಂದುಳಿದ ವರ್ಗ (ಬ)	ಸಾಮಾನ್ಯ (ಮ)
	d)	ಹೊನ್ನಾವರ	ಸಾಮಾನ್ಯ	ಹಿಂದುಳಿದ ವರ್ಗ (ಬ)
	e)	ಭಟ್ಟಳ	ಅನುಸೂಚಿತ ಜಾತಿ	ಸಾಮಾನ್ಯ (ಮ)
	f)	ಶಿರಸಿ	ಸಾಮಾನ್ಯ (ಮ)	ಸಾಮಾನ್ಯ
	g)	ಸಿದ್ದಾಪುರ	ಸಾಮಾನ್ಯ (ಮ)	ಅನುಸೂಚಿತ ಜಾತಿ
	h)	ಯಲ್ಲಾಪುರ	ಅನುಸೂಚಿತ ಜಾತಿ	ಸಾಮಾನ್ಯ (ಮ)
	i)	ಹಳಿಯಾಳ	ಸಾಮಾನ್ಯ (ಮ)	ಅನುಸೂಚಿತ ಪಂಗಡ (ಮ)
	j)	ಮುಂಡಗೋಡ	ಅನುಸೂಚಿತ ಜಾತಿ	ಸಾಮಾನ್ಯ
	k)	ಜೋಯಿಡಾ	ಅನುಸೂಚಿತ ಜಾತಿ (ಮ)	ಸಾಮಾನ್ಯ

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ

ಎಸ್.ಎಂ. ಜುಲೈಫಿಖಾರ್ ಉಲ್ಲಾ
ನಿರ್ದೇಶಕರು (ಪಂ.ರಾಜ್-2) ಮತ್ತು
ಪದನಿಮಿತ್ತ ಸರ್ಕಾರದ ಜಂಟಿ ಕಾರ್ಯದರ್ಶಿ
ಗ್ರಾಮೀಣಾಭಿವೃದ್ಧಿ ಮತ್ತು ಪಂ.ರಾಜ್ ಇಲಾಖೆ

ವಿಶೇಷ ರಾಜ್ಯ ಪತ್ರಿಕೆ

ಭಾಗ - IV-A	ಬೆಂಗಳೂರು, ಗುರುವಾರ, ಜೂನ್ ೧೯, ೨೦೧೪ (ಜೈಷ್ಠ ೨೯, ಶಕ ವರ್ಷ ೧೯೩೬)	ನಂ. ೪೧೩
Part - IV-A	Bangalore, Thursday, June 19, 2014 (Jyeshtha 29, Shaka Varsha 1936)	No. 413

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ಗ್ರಾಅಪ 19 ಜಿಪಸ 2014(29), ಬೆಂಗಳೂರು, ದಿನಾಂಕ: 18-06-2014

ಕರ್ನಾಟಕ ಪಂಚಾಯತ್ ರಾಜ್ (ತಾಲ್ಲೂಕು ಪಂಚಾಯತಿಗಳ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಹುದ್ದೆಗಳ ಮೀಸಲಾತಿ) ನಿಯಮಗಳು, 2005 ಮತ್ತು (ತಿದ್ದುಪಡಿ) ನಿಯಮಗಳು, 2010 ರಲ್ಲಿ ನಿಗದಿಪಡಿಸಿದಂತೆ ಹಾಗೂ ಕರ್ನಾಟಕ ಪಂಚಾಯತ್ ರಾಜ್ ಅಧಿನಿಯಮ, 1993 ಪ್ರಕರಣ 138(2)ರಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ಜನವರಿ/ಫೆಬ್ರವರಿ 2011ರಲ್ಲಿ ರಚಿತವಾಗಿರುವ ತಾಲ್ಲೂಕು ಪಂಚಾಯತಿಗಳ ಮೂರನೇ ಅವಧಿಗೆ ಅಧ್ಯಕ್ಷರ ಮತ್ತು ಉಪಾಧ್ಯಕ್ಷರ ಹುದ್ದೆಗಳಿಗೆ ಮೀಸಲಾತಿಯನ್ನು ನಿಗದಿಗೊಳಿಸಿ ಸರ್ಕಾರದ ಅಧಿಸೂಚನೆ ಸಂಖ್ಯೆ: ಗ್ರಾಅಪ 19 ಜಿಪಸ 2014, ದಿನಾಂಕ: 16.04.2014ರಂದು ಸಾರ್ವಜನಿಕರ ಮಾಹಿತಿಗಾಗಿ ಪ್ರಕಟಿಸಲಾಗಿತ್ತು.

ಸಾರ್ವಜನಿಕರಿಂದ ಸ್ವೀಕೃತವಾದ ಮನವಿಗಳನ್ನು ಸರ್ಕಾರ ಪರಿಶೀಲಿಸಿದೆ ಹಾಗೂ ಮಾನ್ಯ ಕರ್ನಾಟಕ ಉಚ್ಚ ನ್ಯಾಯಾಲಯವು, ಮೀಸಲಾತಿಗೆ ಸಂಬಂಧಿಸಿದಂತೆ ರಿಟ್ ಅರ್ಜಿ ಸಂಖ್ಯೆ: 5873/2011 ಹಾಗೂ ಇತರೆ ರಿಟ್ ಅರ್ಜಿಗಳಲ್ಲಿ ದಿನಾಂಕ: 14.02.2011ರಂದು ನೀಡಿರುವ ನಿರ್ದೇಶನಗಳನ್ವಯ, ತಾಲ್ಲೂಕು ಪಂಚಾಯತಿಗಳ ಅಧ್ಯಕ್ಷ ಮತ್ತು ಉಪಾಧ್ಯಕ್ಷರುಗಳ ಹುದ್ದೆಗಳ ಮೀಸಲಾತಿಯನ್ನು 11ನೇ ಆವರ್ತಕದಿಂದ ಹೊಸದಾಗಿ ಪ್ರಾರಂಭಿಸಿದ್ದು, ಇದರ ಆಧಾರದ ಮೇಲೆ 12ನೇ ಆವರ್ತಕದ (ಪ್ರಸ್ತುತ ತಾಲ್ಲೂಕು ಪಂಚಾಯತಿಗಳ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಹುದ್ದೆಗಳ ಮೂರನೇ ಅವಧಿಯ) ಮೀಸಲಾತಿಯನ್ನು ಅನುಸೂಚಿತ ಪಂಗಡ/ಅನುಸೂಚಿತ ಜಾತಿ/ ಹಿಂದುಳಿದ ವರ್ಗಗಳು ಮತ್ತು ಮಹಿಳೆಯರಿಗೆ ಹಾಗೂ ಅದರೊಂದಿಗೆ ಮೀಸಲಿರಿಸದವರಿಗೆ ಹಂಚಿಕೆಯಾದ ಹುದ್ದೆಗಳ ವಿವರಗಳನ್ನು “ಉಡುಪಿ ಜಿಲ್ಲಾ ಪಂಚಾಯತಿ ವ್ಯಾಪ್ತಿಯ ತಾಲ್ಲೂಕು ಪಂಚಾಯತಿಗಳಿಗೆ” ಕೆಳಕಂಡಂತೆ ನಿರ್ದಿಷ್ಟಪಡಿಸಲಾಗಿದೆ.

ಕ್ರ.ಸಂ.	ಜಿಲ್ಲೆಯ ಹೆಸರು	ತಾಲ್ಲೂಕು ಪಂಚಾಯಿತಿ ಹೆಸರು	ಅಧ್ಯಕ್ಷ	ಉಪಾಧ್ಯಕ್ಷ
29	ಉಡುಪಿ			
	a)	ಉಡುಪಿ	ಅನುಸೂಚಿತ ಪಂಗಡ	ಸಾಮಾನ್ಯ
	b)	ಕುಂದಾಪುರ	ಸಾಮಾನ್ಯ	ಅನುಸೂಚಿತ ಜಾತಿ
	c)	ಕಾರ್ಕಳ	ಅನುಸೂಚಿತ ಜಾತಿ	ಸಾಮಾನ್ಯ (ಮ)

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ

ಎಸ್.ಎಂ. ಜುಲೈಫಿಖಾರ್ ಉಲ್ಲಾ
ನಿರ್ದೇಶಕರು (ಪಂ.ರಾಜ್-೨) ಮತ್ತು
ಪದನಿಮಿತ್ತ ಸರ್ಕಾರದ ಜಂಟಿ ಕಾರ್ಯದರ್ಶಿ
ಗ್ರಾಮೀಣಾಭಿವೃದ್ಧಿ ಮತ್ತು ಪಂ.ರಾಜ್ ಇಲಾಖೆ

ವಿಶೇಷ ರಾಜ್ಯ ಪತ್ರಿಕೆ

ಭಾಗ - IV-A	ಬೆಂಗಳೂರು, ಗುರುವಾರ, ಜೂನ್ ೧೯, ೨೦೧೪ (ಜೈಷ್ಠ ೨೯, ಶಕ ವರ್ಷ ೧೯೩೬)	ನಂ. ೪೧೪
Part - IV-A	Bangalore, Thursday, June 19, 2014 (Jyeishta 29, Shaka Varsha 1936)	No. 414

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ಗ್ರಾಅಪ 19 ಜಿಪಸ 2014(30), ಬೆಂಗಳೂರು, ದಿನಾಂಕ: 18-06-2014

ಕರ್ನಾಟಕ ಪಂಚಾಯತ್ ರಾಜ್ (ತಾಲ್ಲೂಕು ಪಂಚಾಯಿತಿಗಳ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಹುದ್ದೆಗಳ ಮೀಸಲಾತಿ) ನಿಯಮಗಳು, 2005 ಮತ್ತು (ತಿದ್ದುಪಡಿ) ನಿಯಮಗಳು, 2010 ರಲ್ಲಿ ನಿಗದಿಪಡಿಸಿದಂತೆ ಹಾಗೂ ಕರ್ನಾಟಕ ಪಂಚಾಯತ್ ರಾಜ್ ಅಧಿನಿಯಮ, 1993 ಪ್ರಕರಣ 138(2)ರಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ಜನವರಿ/ಫೆಬ್ರವರಿ 2011ರಲ್ಲಿ ರಚಿತವಾಗಿರುವ ತಾಲ್ಲೂಕು ಪಂಚಾಯಿತಿಗಳ ಮೂರನೇ ಅವಧಿಗೆ ಅಧ್ಯಕ್ಷರ ಮತ್ತು ಉಪಾಧ್ಯಕ್ಷರ ಹುದ್ದೆಗಳಿಗೆ ಮೀಸಲಾತಿಯನ್ನು ನಿಗದಿಗೊಳಿಸಿ ಸರ್ಕಾರದ ಅಧಿಸೂಚನೆ ಸಂಖ್ಯೆ: ಗ್ರಾಅಪ 19 ಜಿಪಸ 2014, ದಿನಾಂಕ: 16.04.2014ರಂದು ಸಾರ್ವಜನಿಕರ ಮಾಹಿತಿಗಾಗಿ ಪ್ರಕಟಿಸಲಾಗಿತ್ತು.

ಸಾರ್ವಜನಿಕರಿಂದ ಸ್ವೀಕೃತವಾದ ಮನವಿಗಳನ್ನು ಸರ್ಕಾರ ಪರಿಶೀಲಿಸಿದೆ ಹಾಗೂ ಮಾನ್ಯ ಕರ್ನಾಟಕ ಉಚ್ಚ ನ್ಯಾಯಾಲಯವು, ಮೀಸಲಾತಿಗೆ ಸಂಬಂಧಿಸಿದಂತೆ ರಿಟ್ ಅರ್ಜಿ ಸಂಖ್ಯೆ: 5873/2011 ಹಾಗೂ ಇತರೆ ರಿಟ್ ಅರ್ಜಿಗಳಲ್ಲಿ ದಿನಾಂಕ: 14.02.2011ರಂದು ನೀಡಿರುವ ನಿರ್ದೇಶನಗಳನ್ವಯ, ತಾಲ್ಲೂಕು ಪಂಚಾಯಿತಿಗಳ ಅಧ್ಯಕ್ಷ ಮತ್ತು ಉಪಾಧ್ಯಕ್ಷರುಗಳ ಹುದ್ದೆಗಳ ಮೀಸಲಾತಿಯನ್ನು 11ನೇ ಆವರ್ತಕದಿಂದ ಹೊಸದಾಗಿ ಪ್ರಾರಂಭಿಸಿದ್ದು, ಇದರ ಆಧಾರದ ಮೇಲೆ 12ನೇ ಆವರ್ತಕದ (ಪ್ರಸ್ತುತ ತಾಲ್ಲೂಕು ಪಂಚಾಯಿತಿಗಳ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಹುದ್ದೆಗಳ ಮೂರನೇ ಅವಧಿಯ) ಮೀಸಲಾತಿಯನ್ನು ಅನುಸೂಚಿತ ಪಂಗಡ/ಅನುಸೂಚಿತ ಜಾತಿ/ ಹಿಂದುಳಿದ ವರ್ಗಗಳು ಮತ್ತು ಮಹಿಳೆಯರಿಗೆ ಹಾಗೂ ಅದರೊಂದಿಗೆ ಮೀಸಲಿರಿಸದವರಿಗೆ ಹಂಚಿಕೆಯಾದ ಹುದ್ದೆಗಳ ವಿವರಗಳನ್ನು “ಯಾದಗಿರಿ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ತಾಲ್ಲೂಕು ಪಂಚಾಯಿತಿಗಳಿಗೆ” ಕೆಳಕಂಡಂತೆ ನಿರ್ದಿಷ್ಟಪಡಿಸಲಾಗಿದೆ.

ಕ್ರ.ಸಂ.	ಜಿಲ್ಲೆಯ ಹೆಸರು	ತಾಲ್ಲೂಕು ಪಂಚಾಯಿತಿ ಹೆಸರು	ಅಧ್ಯಕ್ಷ	ಉಪಾಧ್ಯಕ್ಷ
30	ಯಾದಗಿರಿ			
	a)	ಸುರಪುರ	ಹಿಂದುಳಿದ ವರ್ಗ-ಅ(ಮ)	ಸಾಮಾನ್ಯ
	b)	ಶಹಾಪುರ	ಅನುಸೂಚಿತ ಜಾತಿ	ಸಾಮಾನ್ಯ (ಮ)
	c)	ಯಾದಗಿರಿ	ಹಿಂದುಳಿದ ವರ್ಗ (ಬ)	ಸಾಮಾನ್ಯ

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ

ಎಸ್.ಎಂ. ಜುಲೈಫಿಖಾರ್ ಉಲ್ಲಾ
ನಿರ್ದೇಶಕರು (ಪಂ.ರಾಜ್-೨) ಮತ್ತು
ಪದನಿಮಿತ್ತ ಸರ್ಕಾರದ ಜಂಟಿ ಕಾರ್ಯದರ್ಶಿ
ಗ್ರಾಮೀಣಾಭಿವೃದ್ಧಿ ಮತ್ತು ಪಂ.ರಾಜ್ ಇಲಾಖೆ

ಬಿಶೇಷ ರಾಜ್ಯ ಪತ್ರಿಕೆ

ಭಾಗ - IV-A	ಬೆಂಗಳೂರು, ಗುರುವಾರ, ಜೂನ್ ೧೯, ೨೦೧೪ (ಜೈಷ್ಠ ೨೯, ಶಕ ವರ್ಷ ೧೯೩೬)	ನಂ. ೪೧೫
Part - IV-A	Bangalore, Thursday, June 19, 2014 (Jyeishta 29, Shaka Varsha 1936)	No. 415

REVENUE SECRETARIAT

NOTIFICATION

No. RD 9 NAMADA 2014, Bangalore, Dated: 18-06-2014

Where the draft of the following rules further to amend the Karnataka Land Revenue Rules, 1966 which the Government of Karnataka proposes to make in exercise of the powers conferred by section 197 of the Karnataka Land Revenue Act, 1964 (Karnataka Act 12 of 1964) is hereby published as required by sub-section (1) of the said section in Notification No. RD 9 NAMADA 2014, Dated: 26th March 2014 published in Part IV A of Karnataka Gazette (Extraordinary) Dated 26th March, 2014 inviting objection or suggestions from all the persons likely to be affected thereby, within one month from the date of publication in the Official Gazette.

And whereas the said Gazette was made available to the public on 26th March, 2014.

And whereas no objection and suggestions have been received by the Government.

Now therefore in exercise of the powers conferred by section 197 of the Karnataka Land Revenue Act, 1964 (Karnataka Act 12 of 1964) the Government of Karnataka hereby makes the following rules namely;

Rules

1. Title and commencement:- (1) These rules may be called the Karnataka Land Revenue (Amendment) Rules 2014.

2. Insertion to Rule 137:- In Rule 137 of the Karnataka Land Revenue Rules, 1966-

(a) Rule 137 (1a) to be inserted as follows :

"Fees at the rate of 50% of the cost of preparation of the original property recorded subject to a minimum of Rs. 300/- for any property transaction not requiring registration like succession due to will, in respect of Urban Property or a sub division of an Urban Property as per Urban Property Ownership Records (UPOR) Project".

3. Insertion to Rule 137(2) :- In Rule 137 of the Karnataka Land Revenue Rules, 1966.

(a) In Sub-Rule 2 Sub Clause(iv) to be inserted as follows :

"Fee of 1% of the registration fees fixed by the Department of Stamps and Registration Government of Karnataka per transaction in respect of Urban Property subject to a minimum of twice the first time user charge for Property Record or s sub division of an Urban Property as per Urban Property Ownership Records (UPOR) Project".

By Order and in the name of Governor of Karnataka

M. THIPPEERAMMA

Under Secretary to Government
(Bhoomi and UPOR)
Revenue Department

ಬಿಶೇಷ ರಾಜ್ಯ ಪತ್ರಿಕೆ

ಭಾಗ - IV-A	ಬೆಂಗಳೂರು, ಶನಿವಾರ, ಜೂನ್ ೨೧, ೨೦೧೪ (ಜೈಷ್ಠ ೩೧, ಶಕ ವರ್ಷ ೧೯೩೬)	ನಂ. ೪೧೬
Part - IV-A	Bangalore, Saturday, June 21, 2014 (Jyeishta 31, Shaka Varsha 1936)	No. 416

REVENUE SECRETARIAT

NOTIFICATION

No. RD 152 AQB 2013, Bangalore, Dated: 21-06-2014

The draft of the Right to Fair Compensation and Transparency in Land Acquisition, Rehabilitation and Resettlement (Karnataka) Rules, 2014 which the Government of Karnataka proposes to make in exercise of the powers conferred by section 109 of the Right to Fair Compensation and Transparency in Land Acquisition, Rehabilitation and Resettlement Act, 2013 (Central Act 30 of 2013) is hereby published as required by section 112 of the said Act for the information of all persons likely to be affected thereby and notice is hereby given that the said draft will be taken into consideration **after fifteen days** from the date of its publication in the Official Gazette.

Any objection or suggestion which may be received by the State Government from any person with respect to the said draft before the expiry of the period specified above will be considered by the State Government. Objections and suggestions may be addressed to the Principal Secretary to Government, Revenue Department, M.S. Building, Dr. Ambedkar Veedhi, Bangalore-560 001.

DRAFT RULES

CHAPTER I

PRELIMINARY

1. Title and commencement. - (1) These rules may be called the Right to Fair Compensation and Transparency in Land Acquisition, Rehabilitation and Resettlement (Karnataka) Rules, 2014.

(2) They shall come into force from the date of their publication in the Official Gazette.

2. Definitions.- In these rules, unless the context otherwise requires:-

- a) "Act" means the 'Right to Fair Compensation and Transparency in Land Acquisition, Rehabilitation and Resettlement Act, 2013 (Central Act 30 of 2013);
- b) 'Deputy Commissioner' means the Deputy Commissioner of a revenue district and includes Special or Additional Deputy Commissioner or Assistant Commissioner, and any other officer authorized by State Government to perform the duties of a Deputy Commissioner under the Act.
- c) "Form" means form appended to these rules;
- d) "Social Impact Assessment" means a social impact assessment study made under sub section (1) of section 4;
- e) "Social Impact Management Plan" means a plan prepared by the authority conducting the social impact assessment study under sub-section (6) of section 4;
- f) 'Gram Sabha' – means the Grama Sabha as defined in clause (16) of section 2 of the Karnataka Panchayat Raj Act, 1993 (Karnataka Act 14 of 1993).
- g) Ward Committee means Ward Committee as defined in Karnataka Municipal Corporations Act, 1976.

(2) Words and expressions used but not defined in these rules, but defined in the Act or in any law for the time being in force shall have the same meaning respectively assigned to them in the Act or in any other law for the time being in force.

CHAPTER-II

SOCIAL IMPACT ASSESSMENT

3. Social Impact Assessment study.- (1) The State Government or the Commissioner for Rehabilitation and Resettlement, shall for the purpose of the Act, issue a notification for carrying out Social Impact Assessment in Part-A of Form-I regarding the commencement of consultation and study of Social Impact Assessment and the same shall be made available in the local language to the local authority and in the offices of the Commissioner (R&R), Deputy Commissioner, the Sub-Divisional Officer, Special Land Acquisition Officer, Administrator, concerned Tahsildar and Gram Panchayat concerned and shall be published in the form of posters and pamphlets circulated in the affected area, and by affixing the posters at conspicuous places in the affected areas and shall be uploaded on the website of the District or State Government such notification shall be issued within thirty days after the deposit of the processing fee for carrying Social Impact Assessment by the requiring body as determined by the State Government.

Provided that, no such notification of the commencement of the Social Impact Assessment study shall be issued if the requiring body has not deposited the processing fee towards SIA study and the administrative expenditure in the account of Commissioner for Rehabilitation and Resettlement.

(2) The Social Impact Assessment study shall be conducted in consultation with concerned local authority, Panchayat, Municipality or Municipal Corporation, at village level or ward level in the affected areas, followed by a public hearing in the affected areas by giving adequate publicity about the date and time and venue for the public hearing which shall be recorded in writing to ascertain the views of the affected families

(3) The Social Impact Assessment report shall be submitted in Form-II to the State Government within a period of six months from the date of its commencement and shall include the views of the affected families recorded in writing.

(4) The Social Impact Management Plan listing the ameliorative measures required to be undertaken for addressing the impact of the project under sub-section (6) of Section 4 of the Act shall also be submitted in Form-III along with the Social Impact Assessment report to the State Government.

(5) The Social Impact Assessment report and the Social Impact Management Plan shall be made available in the local language of the concerned local authority, Panchayat, Municipality or Municipal Corporation, at village level or ward level in the affected areas and in the Offices of the Deputy Commissioner, Sub-Divisional Officer, Special Land Acquisition Officer, Administrator, Tahsildar and Gram Panchayat and shall be uploaded on the website of the State Government.

4. Institutional support and facilitation for Social Impact Assessment.-(1) The State Government, through Commissioner for R&R, shall identify or establish an independent organization (hereinafter referred to as the State SIA Unit) and other District social impact assessment units in consultation with Deputy Commissioner of concerned district which shall be responsible for ensuring that social impact assessments are commissioned and conducted by such person or bodies other than the requiring body as per the provisions of the Act for all cases of land acquisition under the Act.

(2) The State Social Impact Assessment Unit, with the assistance of District social impact assessment Units, shall perform the following functions namely:-

- (a) build and continuously expand the State and District Database of Social Impact Assessment Resource Partners and Practitioners, which shall act as a network of individuals and institutions with the required skills and capacities to conduct Social Impact Assessments for land acquisition and rehabilitation and resettlement;
- (b) on the request the State Government, conduct immediately Social Impact Assessment by preparing project-specific terms of Reference (hereinafter referred to as ToR);
- (c) conduct training and capacity building programs for the Social Impact Assessment team and community surveyors and make available manuals, tools, comparative case study reports and other materials required for the analysis;
- (d) provide ongoing support and corrective action, as required during the Social Impact Assessment process;
- (e) ensure that the transaction based web-based workflow for social impact assessments and Management Information System for land acquisition and rehabilitation and resettlement is maintained and all relevant documents are disclosed as per the provisions of the Act;
- (f) maintain a catalogue of all Social Impact Assessment s and associated primary material; and
- (g) continuously review, evaluate and strengthen the quality of Social Impact assessments and the capacities available to conduct across the State.

5. Project-specific Terms of Reference (ToR) and Processing Fee for the SIA.- (1) Where the State Government intends to acquire land, the proposal for such land acquisition shall be sent by the requiring body , along with all the relevant documents to the State Social Impact Assessment Unit, which shall –

- (a) prepare a detailed project-specific terms of reference for each proposal of land acquisition, listing all the activities that must be carried out indicating the appropriate team size (and number of field teams) and profile of the team members, and stipulate the schedule and deadlines for key deliverables for the Social Impact Assessment as detailed in Part-B of Form-I;
- (b) Determine an estimated social impact assessment fee based on the terms of reference with clear break-up of fee for each item or activity. The fee amount shall be based on the parameters specified by the State Government including area, type of project and the number of affected families.

(2) Ten per cent of the Social Impact Assessment fee shall be allocated to State Social Impact Assessment Unit as administrative expenses for preparing the Terms of Reference (ToR) and estimated Social Impact Assessment fee report and to submit the same to the State Government.

(3) The requiring body shall deposit the Social Impact Assessment fee along with administrative expenditure with Commissioner (R&R) in the Scheduled Bank account of the State Government for the purpose.

6. Selection of the SIA agency. - (1) The State Social Impact Assessment Unit shall be responsible for selecting the Social Impact Assessment agency for each project from the individuals and institutions registered or empanelled in the State Database of Social Impact Assessment Resource Partners and Practitioners. The services of Universities and colleges, non Governmental organizations and research institute can be obtained for the purpose.

(2) The requiring body shall not be involved in any way in the selection of the social impact assessment agency to carry out the Social Impact Assessment.

(3) The size and selection criteria for the Social Impact Assessment agency shall be as per the project-specific terms of reference developed and specified by the State Social Impact Assessment Unit.

(4) The social impact assessment team may be constituted by appointing individuals or an organization with experience in conducting Social Impact Assessment s or related field-based assessments and the team may include-

- (a) A combination of independent practitioners, social activists, academics, technical experts, who are not directly connected with the requiring body; and
- (b) At least one woman member;

(5) A team leader shall be appointed from amongst the Social Impact Assessment team to liaison with the state Social Impact Assessment Unit throughout the assessment period.

(6) While selecting the Social Impact Assessment team, it is to be ensured that there is no conflict of interest involving the team members selected to assess the concerned project.

(7) If at any stage, it is found that any team member or any family member of the team member directly or indirectly receives any benefit from the requiring body or any other stakeholder in the project, the said member shall be immediately be removed after giving an opportunity of hearing to such member.

7. Process of conducting the Social Impact Assessment.-(1) The Social Impact Assessment team shall collect and analyze a range of quantitative and qualitative land data, undertake detailed site visits, use participatory methods such as focused group discussions, participatory rural appraisal techniques and informant interviews in preparing the Social Impact Assessment report.

(2) All relevant project reports and feasibility studies shall be made available to the Social Impact Assessment team throughout the Social Impact Assessment process, as required. Any request for information from Social Impact Assessment team shall be met at the earliest but not exceeding seven days. The Deputy Commissioner or any authorized officer shall as far as possible furnish the information requested by the Social Impact Assessment team.

(3) A detailed assessment based on a thorough analysis of all relevant land records and data, field verification, review and comparison with similar projects shall be conducted by the Social Impact Assessment team. The assessment shall determine the following, namely:-

- (a) total area of impact under the proposed project, including both land to be acquired and areas that will be affected by environmental, social or other impacts of the project;
- (b) quantity and location of land proposed to be acquired for the project;
- (c) the bare minimum required land proposed for acquisition;
- (d) possible alternative sites or location for the project and feasibility;
- (e) whether, the land proposed for acquisition in Scheduled Area is a demonstrable last resort;
- (f) Land, if any, already purchased, alienated, leased or acquired. and the intended use for each plot of land required for the project;
- (g) the possibility of use of any public, unutilized land for the project and whether any of such land is under occupation;
- (h) nature of the land, present use and classification of land and if it is an agricultural land, the irrigation coverage for the said land and the cropping pattern;
- (i) Whether special provisions with respect to food security have been adhered to in the proposed land acquisition;
- (j) size of holdings, ownership patterns, land distribution, number of residential houses (public and private) infrastructure available or to be provided in the proposed land and assets; and
- (k) Land price and recent changes in ownership, transfer and use of lands over the last three years.

(4) Based on the land assessment, land records and field verification, the Social Impact Assessment shall also include an accurate estimate of the number of affected families and the number of displaced families among them and enumerate all affected families:

Provided that where enumeration is not possible at least a representative sample shall be done by the Social Impact Assessment Unit.

(5) A socio-economic and cultural profile of the affected area must be prepared, based on available data and statistics, field visits and consultations as per Form-II:

Provided that in projects where resettlement is required, the identified resettlement sites shall be visited and a brief socio-economic profile of the land and its current resident population shall be indicated.

(6) Based on the data collected in above processes listed and in consultation with the affected communities and key stakeholders, the Social Impact Assessment shall identify and assess the nature, extent and intensity of the positive and negative social impacts associated with the proposed project and land acquisition as per Form-II.

(7) The Social Impact Assessment process shall also include the preparation of a Social Impact Management Plan (SIMP), which will present the ameliorative measures to be undertaken to address the social impacts identified in the course of the assessment. The Social Impact Assessment team must assess the viability of impact mitigation and management strategies with clear indication of costs, timelines and capacities. The Social Impact Management Plan shall include the following measures, namely;

- (a) Measures specified in the terms of Rehabilitation and Resettlement and compensation for all the categories of affected families as outlined in the Act;
- (b) Measures to be undertaken by the requiring body in the project proposal and other relevant project documents; and
- (c) Measures being undertaken by the requiring body, in response to the findings of the Social Impact Assessment process and public hearings.

(8) The Social Impact Assessment shall provide a conclusive assessment of the balance and distribution of the adverse social impacts and social costs and benefits of the proposed project and land acquisition, including the mitigation measures, and provide an assessment as to whether the benefits from the proposed project exceed the social costs and adverse social impacts that are likely to be experienced by the affected families or even after the proposed mitigation measures, the affected families remained at risk of being economically or socially worse, as a result of the said land acquisition and resettlement.

8. Manner of publishing Social Impact Assessment Study Report:- Soon after completion of Social Impact Assessment Study Report and Social Impact Management Plan, Public hearings shall be held in the affected areas to bring out the main findings of the Social Impact Assessment, seeking feedback on the findings and to seek additional information and views for incorporating the same in the final documents.

(2) Public hearings shall be conducted in all Gram Sabhas where more than twenty-five per cent of the members are directly or indirectly affected by the acquisition of the land.

(3) The date and venue of the public hearing must be announced and widely publicized three weeks in advance through public notifications and posters in all the villages within a radius of five kilo meters of the land proposed to be acquired, and through direct communication with Gram Panchayat or Municipal Ward representatives and by uploading the information on the website of the State Government.

(4) The draft Social Impact Assessment report and Social Impact Management Plan shall be published in the local language three weeks prior to the public hearing and distributed to all affected Gram Panchayats and Municipal offices wherever applicable. One copy of the draft report shall be made available in the State Commissioners' (R&R) office, Deputy Commissioner's office and Administrator's Office. The requiring body may also be served with a copy of the draft report. Adequate copies of the report and summaries shall be made available on the day of the public hearing. Accessible displays and other visual shall be used to share the findings of the Social Impact Assessment report.

(5) A member of the Social Impact Assessment team shall facilitate the public hearing which shall be organized through the local administration with the designated Government officers of appropriate level. The Gram Panchayat or Municipal Ward representatives shall also be included in all the decisions regarding the arrangements for the public hearings in their respective areas.

(6) All the proceedings shall be held in the local language with effective and credible translators to ensure that all the participants could understand and express their views.

(7) Representatives from the requiring body and designated land acquisition and Rehabilitation and Resettlement functionaries shall also attend the public hearing and address the questions and concerns raised by the affected parties.

(8) Public representatives, local voluntary Organizations and media shall also be invited to attend the public hearings.

(9) The proceedings of the public hearing shall be video recorded and transcribed accordingly. This recording and transcription shall be submitted along with the final Social Impact Assessment report and Social Impact Management Plan.

(10) After the conclusion of the public hearings, the Social Impact Assessment team shall analyze the entire feedback received and information gathered in the public meetings and incorporates the same along with their analysis, in the revised Social Impact Assessment report accordingly.

(11) Every objection raised in the public meeting shall be recorded and the Social Impact Assessment team shall ensure that the every objection shall be considered in the Social Impact Assessment report.

9. Submission of SIA Report and SIMP.- The final Social Impact Assessment Report and Social Impact Management Plan shall be prepared in the local language and shall be made available to Panchayat, Municipality or Municipal Corporation, as the case may be, and the offices of the State Commissioners(R&R), Deputy Commissioner, the Sub-Divisional Officer, Administrator and the Tehsildar and shall be propagated in the form of posters circulated in the affected areas by affixing the posters in conspicuous places and shall also be uploaded on the website of the State Government.

10. SIA Report and Social Impact Management Plan. - The Social Impact Assessment Report and Social Impact Management Plan shall be formulated keeping in view all the relevant information and analysis in a single document and reduced to writing that is clear, concise and accessible, in particular to the members of the affected communities.

11. Appraisal of Social Impact Assessment Report by an Expert Group. - (1) The Expert Group constituted under sub-section (1) of section 7 of the Act shall evaluate the Social Impact Assessment report and shall make its recommendation to that effect within a period of two months from the date of its receipt by the Expert Group.

(2) The recommendations of the Expert Group shall be made available in the local language to the concerned Panchayat, Municipality or Municipal Corporation, at village level or ward level in the affected areas and in the Offices of

State Commissioner (R&R), the Deputy Commissioner, the Sub-Divisional Officer, Administrator and the Tahsildar and shall be published in the form of posters circulated in the affected areas and by affixing them in conspicuous places in the affected areas and shall be uploaded on the website of the State Government.

12. Consideration of the Social Impact Assessment report, recommendations of the Expert Group etc. - (I)

The State Government shall examine the Social Impact Assessment report, the recommendations of the Expert Group, report of the Deputy Commissioner, if any, and recommend such area for acquisition which would ensure minimum displacement of people, minimum disturbance to the infrastructure, ecology and minimum adverse impact on the individuals affected.

(2) The decision of the State Government under shall be made available in the local language to the concerned Panchayat, Municipality or Municipal Corporation at village level or ward level in the affected areas and in the Offices of the State Commissioner (R&R), Deputy Commissioner, the Sub-Divisional Officer, Administrator and the Tehsildar and shall be propagated in the form of posters circulated in the affected areas and by affixing the posters in conspicuous places and shall also be uploaded on the website of the State Government.

13. Web-based Work Flow and Management information System (MIS) for land Acquisition and Rehabilitation and Resettlement.- The State Government shall create a dedicated, user-friendly website that may serve as a public platform on which the entire work flow of each acquisition case will be hosted, beginning with the notification of the Social Impact Assessment and tracking each step of decision-making, implementation and audit.

14. Additional Norms with regard to the Social Impact Assessment process.-Parameters and a table of contents for the Social Impact Assessment Study and the Social Impact Management plan shall be in Form-II and Form-III

15. Inventory of Waste, Barren and Unutilized Land. - To ensure minimum involuntary displacement of persons by acquisition of land and to facilitate the utilization of unutilized public lands, the State Government shall prepare a district-level inventory report of waste, barren and unutilized public land, and land available in the Government land bank to the Social Impact Assessment team and Expert group. The inventory report shall be updated from time to time.

CHAPTER III

PROCESS OF OBTAINING THE PRIOR CONSENT

16. Prior Consent Requirements of affected land owners for acquisition of lands for public-private projects and private projects for public purposes.- (1) The State Government, through the Deputy Commissioner of the concerned district shall initiate the process for obtaining prior consent of the affected land owners in Part-A of form-IV along with the Social Impact Assessment study, who may appoint officers to assist him in the process of obtaining the prior consent.

(2) The Deputy Commissioner shall take necessary steps to resolve outstanding issues related to land rights, title in the land and other revenue records in the affected areas, so that the names of land owners, occupants of the land and individuals be identified for initiating the process of obtaining the prior consent procedures. The Deputy Commissioner shall take special drive for this purpose and complete this exercise within a period of 45 days.

(3) The Deputy Commissioner, after completion of the aforesaid exercise of correcting and updating the land records, shall draw out a list of all affected land owners, occupants of the land and individuals from whom consent is required to be obtained after considering the list prepared by the Social Impact Assessment agency. The list shall be made available in the affected area, in the form of posters and handouts and by displaying the list in conspicuous places in the affected areas for at least fifteen days before holding a meeting of affected land owners or occupants of the land under sub-rule (3).

(4) In case of any objection, such objection shall be taken, and the reasons for rejection or acceptance of such objection shall be recorded in writing and conveyed to the concerned person within ten days of receipt of such objection by the Deputy Commissioner.

(5) The Deputy Commissioner shall in consultation with the Gram Panchayats, notify the date, time and venue at least three weeks in advance, for holding the affected land owners or occupants of land or individuals meetings as the case may be at the village or ward level.

(6) The proposed terms and conditions agreed to by the requiring body shall also be made available in local language at least three weeks in advance of the meeting of the affected land holders or occupants of land or individuals as the case may be.

(7) In respect of public private partnership projects and projects by private companies, the representatives of the requiring body, who are competent to take decision and negotiate terms of rehabilitation and resettlement and compensation and the members of the social impact assessment team shall be present at all such affected land owners or occupants of land or individuals meetings and reply to the clarification to the question raised by such persons. The terms and conditions, rehabilitation and resettlement, compensation and other measures committed by the requiring body shall be explained to the affected land owners or occupants of land or individuals in the local language and signatures of the

affected land owners or occupants of the land concerned or individuals as the case may be, as well as the representative of requiring body shall be recorded on such terms and conditions.

(8) At the conclusion of the meeting, each individual land owner occupants of land or individuals shall be asked to indicate a signed declaration in Form-IV-Part-A whether he gives or withholds prior consent for the acquisition of land involved. A copy of this signed declaration with the terms and conditions shall be made available to the land owner or occupants of such land concerned or individuals as the case may be. The signed declaration shall be countersigned by the Deputy Commissioner on its receipt.

(9) Arrangements shall be made for those who could not attend the land owners meeting for enabling them to submit their signed declarations to the Deputy Commissioner within fifteen days from the date of meeting of land owners or occupants of land or individual as the case may be. The signed declaration form shall be counter-signed by the Deputy Commissioner on its receipt and a copy of the signed and counter signed declaration, with the terms and conditions shall be handed over to such affected land owner or occupants of land or individuals as the case may be.

(10) The prior consent shall be determined on the basis of the signed and counter signed written declarations of such affected land owners or occupants of land or individuals as the case may be.

(11) All proceedings of prior consent of affected land owners or occupants of land or individuals during the meetings under sub-rule (7) shall be recorded in video and all such proceedings must be documented in writing. No land holder can withdraw his consent once given in the above manner. The decision of the prior consent shall be made available in Gram panchayat offices/ ward offices/municipal offices wherever applicable and on the web site of the State Government.

17. Consultation of the Gram Sabha for acquisition of lands for Public-Private projects and Private projects in non-schedule areas:- (1) In respect of acquisition of lands in non Scheduled areas, only consultation of Gram Sabha is required.

18. Roles and responsibilities of the State Government in prior consent processes:- (1) The State Government or the authorized officer shall notify and publish the date, time and venue of Special Gram Sabhas, Panchayats meetings (in cases where Gram Sabha does not exist or has not been constituted) and affected land owners meetings or occupants of land or individuals as the case may be for obtaining the prior consent and organize public awareness campaigns to encourage participation of the affected land owners in the prior consent processes.

(2) The State Government or the authorized officer shall ensure that the following are provided at least three weeks in advance to every member from whom prior consent is sought, in the local language, namely:-

- (a) a copy of the draft social impact assessment report (if readily available) in the local language;
- (b) a copy of initial package offered for Compensation and Rehabilitation and Resettlement;
- (c) A list of the rights currently under revenue laws, Forest Rights Act and other legislations enjoyed by the village and its residents;

(3) The Deputy Commissioner or any authorized officer shall attend the special Gram Sabhas, Panchayats (in cases where Gram Sabha does not exist or has not been constituted) and land owners or occupants of land or individuals meetings.

(4) The State Government or the authorized officer shall ensure that all the documents relating to Social Impact Assessment are made available to the affected land owners or occupants of land or individuals and all requests for information are provided.

19. Roles and responsibilities of the Requiring Body for consent processes of the land owners. - The requiring body shall authorise representatives competent to take decisions and negotiate terms and conditions of compensation and Rehabilitation and Resettlement, who shall be present in the meetings of affected land owners or occupants of land or individuals for obtaining the consent and reply to the queries raised by such land owners. The requiring body shall provide all the information as well as any additional information, if required on the project, prior to the taking of prior consent.

CHAPTER-IV

PRELIMINARY NOTIFICATION FOR ACQUISITION

20. (1) The Preliminary Notification issued under sub-section (1) of section 11 shall be published in the affected areas by way of affixing written notice to the effect on the Gram panchayat office and office of the village Accountant.

(2) After issuing the notice under sub-section (1) of section 11, the Deputy Commissioner shall undertake and complete the exercise of updating land records.

CHAPTER-V

REHABILITATION AD SETTELEMENT SCHEME

21. Preparation of Rehabilitation and Resettlement Scheme by the Administrator:- (1) On publication of the preliminary notification under sub-section (1) of section 11 by the Deputy Commissioner, the Administrator for

Rehabilitation and Resettlement shall himself or authorize any Officer conduct a survey and undertake a census of the affected families within a period of three months from the date of publication of Preliminary Notification under sub-section (1) of section 11.

(2) In the survey conducted and the census of the affected families so undertaken by the Administrator, he shall collect the data based on the Social Impact Assessment Study report as well as collect the data from the Gram panchayat and Government records and verify that data by door visit of the affected families and by paying site visits in case of an infrastructure in the affected area and prepare a draft rehabilitation and resettlement scheme.

(3) The draft Rehabilitation and Resettlement Scheme prepared by the Administrator shall be in addition to the particulars mentioned in sub-section (2) of section 16 of the Act which shall contain the following; namely

- I. List of displaced families and likely to be displaced families.
- II. List of infrastructure in the affected area.
- III. List of land holdings in the affected area.
- IV. List of businessmen in the affected area.
- V. List of landless people in the affected area.
- VI. List of disadvantages group like persons belonging to Scheduled Castes or Scheduled Tribes, handicapped persons, in the affected area.
- VII. List of landless agricultural laborers in the affected area.
- VIII. List of prospective youth for employment in the affected area.

(4) The Administrator shall as far as possible try to prepare comprehensive and detailed draft scheme in order to reduce future objections.

(5) The Administrator shall by way of a public notice in two local daily newspapers circulating in the affected areas make known to the people regarding the draft Scheme as prepared by him under sub-section (2) of section 16 of the Act.

(6) The Administrator or an officer designated by him shall conduct a public hearing in the affected areas on such a date as he thinks fit but not earlier than fifteen days of the publication of the Scheme as prepared by him under sub-section (2) of section 16. The provisions relating to public hearing shall, mutatis mutandis, apply to the public hearing to be conducted as per the provisions of sub-section (5) of section 16.

22(A). Powers, duties and responsibilities of the Administrator:- (1) The Administrator shall exercise the following powers and perform the following duties, and responsibilities, namely;

(a) To collect and prepare base data for the Social Impact Assessment study and made it available to the Agency that carries out the Social Impact Assessment study;

(b) To co-ordinate the Social Impact Assessment study process in the district;

(c) to publish the notification issued by the State Government under sub-section (1) of section 4 in the affected area;

(d) to publish the summary of the Social Impact Assessment study report by the modes as provided in the rules;

(e) To issue notices for public hearings in the Social Impact Assessment study process;

(f) To attend public hearings during Social Impact Assessment study;

(g) To make available the draft Social Impact Assessment study report to the affected families and others concerned;

(h) To attend the meetings of the Expert Group assessing the Social Impact Assessment study report;

(i) To publish the recommendations of Expert Group by the modes as provided in the rules, in the affected area;

(j) To publish the decision of the appropriate Government on the acquisition of land by the modes as provided in the rules, in the affected area;

(k) To conduct a survey and undertake a census of the affected families in the manner and within the time, as provided in the rules;

(l) To prepare a draft Rehabilitation and Resettlement Scheme;

(m) To bring to the knowledge of the people about the draft Rehabilitation and Resettlement Scheme by the mode as provided in the rules;

(n) To make available the draft Rehabilitation and Resettlement Scheme to the concerned persons and authorities;

(o) To issue and publish notices for public hearings on the draft Rehabilitation and Resettlement Scheme in the affected areas;

(p) To conduct public hearings on the draft Rehabilitation and Resettlement Scheme in the affected areas;

(q) to give an opportunity to the Requiring Body to make suggestions and comments on the draft Rehabilitation and Resettlement Scheme;

(r) To submit the draft Rehabilitation and Resettlement Scheme to the Deputy Commissioner;

(s) To publish the approved Rehabilitation and Resettlement Scheme in the affected area;

(t) To help and assist the authorized officer in preparing the Rehabilitation and Resettlement award;

(u) To monitor and supervise the progress in Rehabilitation and Resettlement study;

(v) To assist in post implementation audit of Rehabilitation and Resettlement; and

(w) To perform any other work required to be done for Rehabilitation and Resettlement or on the directions issued by Commissioner (Rehabilitation & Resettlement)

22(B). Duties and Responsibilities of Deputy Commissioner: - The Deputy Commissioner shall perform such duties and responsibilities as may be assigned by State Government.

22(C). Duties and Responsibilities of Commissioner for Rehabilitation and Resettlement: - The Commissioner, Rehabilitation and Resettlement shall perform such duties and responsibilities as may be assigned by State Government.

23. Elements of Rehabilitation and Resettlement.—(1) The State Government shall ensure that the Administrator for Rehabilitation and Resettlement commences the Rehabilitation and Resettlement process with the conduct of survey and census of the affected families as per Section 17(i), taking into consideration the affected families identified by SIA team.

(2) The draft Rehabilitation and Resettlement scheme prepared by the Administrator as per Section 17(2) of the Act, shall be based on the Social Impact Management Plan prepared by the SIA team and shall be developed in consultation with the Gram Sabha or Municipality by holding public hearings as provided under Section 17(5) of the Act.

(3) The Administrator shall maintain a record of objections and claims filed in the public hearing and submit the draft Rehabilitation and Resettlement scheme along with his /her report on the claims and objections to the Deputy Commissioner within 2 weeks after completion of public hearing.

(4) On receipt of the draft Rehabilitation and scheme, within 4 weeks, the Deputy Commissioner shall convene a meeting with the Rehabilitation and Resettlement committee at project level, discuss the scheme and submit the scheme to Commissioner for Rehabilitation and Resettlement along with his suggestions.

(5) The Commissioner for Rehabilitation and Resettlement shall, after scrutinizing the scheme submitted by the Deputy Commissioner accord approval to the scheme and make it available in public domain, as provided in Section 19 of the Act, within 4 weeks.

(6) The summary of the scheme approved by the Commissioner for R&R shall be notified in declaration for acquisition of land under Section 20 of the Act.

24. Publication of Approved Rehabilitation Settlement Scheme by the Commissioner for Rehabilitation & Resettlement:—(1) The Commissioner for Rehabilitation and Resettlement, shall by way of a public notice publish in two local daily newspapers of the affected area, out of which at least one shall be in the local language in the affected areas to bring to the knowledge of the people about the approved Rehabilitation and Resettlement Scheme as finalized by him under section 18 of the Act.

(2) The copies of approved Scheme shall be made available in the offices of concerned Gram panchayat, concerned Tahsildar, Sub-Divisional Officer, Deputy Commissioner and Administrator in the concerned area. The copy shall also be made available whoever demanded so by charging fees as chargeable for documents made available under the Right to Information Act, 2005.

25. Publication of declaration by Deputy Commissioner.—(1) The Deputy Commissioner after the requiring body has deposited in full, the cost of acquisition of land, shall issue a declaration under sub-section (1) of section 19, along with the summary of the Rehabilitation and Resettlement Scheme. Such declaration shall be published in the affected areas by way of affixing a written copy in Gram panchayat office and the office of the village Accountant and urban local bodies. The date of last of such publications shall be the date of publication of declaration under sub-section (1) of section 19.

(2) The valuation of land, trees, structures etc., shall be valued as on the date of issue of preliminary notification and the total cost of the acquisition shall be deposited by the Requiring Body with the concerned Deputy Commissioner.

26. Choice of Annuity or Employment.—(1) In all Group C and Group D category of services under the establishment of the State Government Department, Public Sector Undertakings, Local Self Government, Government-Aided

Institutions, there shall be a reservation quota as notified by the Government for the employment of the eligible Project Affected Persons.

(2) The Co-operative societies, companies, factories, sugar factories, spinning mills assisted by the State Government in the form of matching share contribution shall provide employment in the cadre strength of Group C and Group D services or equivalent of non-technical or technical employees, to the eligible Project Affected Persons:

(3) The appointment of the candidate holding the Project Affected Persons Certificate shall be made in Group C and Group D vacancies by giving an advertisement by the Appointing Authority. The appointments shall be after verifying the suitability of the candidate as per the recruitment rules of the said posts and strictly on the merit and reservation only.

(4) When the appointment of the Project Affected Person is made, his original Project Affected Person Certificate shall be sent for confirmation to the issuing authority. The appointment of such person shall be confirmed only after receiving the confirmation letter from the Issuing Authority. The Issuing Authority shall take note in the register and inform the appointing authority that, the certificate is verified and found it valid and keep the original certificate with them affixing "Cancelled" stamp on it.

(5) The Requiring Body shall arrange for training facilities for the affected persons for development of entrepreneurship, technical and professional skills for self-employment.

(6) Where jobs are not created through the project, or employment benefit not claimed, as above, then the choice of a onetime payment of five lakh rupees per affected family shall be given to project affected families.

27. Award by Deputy Commissioner or an Authorized Officer:- (1) The Deputy Commissioner shall pass the Awards for each affected family in accordance with the Schedule 2 of the Act with the affected families and hand over the family wise awards for Rehabilitation and Resettlement to each affected family.

(2) Deputy Commissioner or an authorized officer shall also issue orders for provision of infrastructure facilities to be provided for every resettlement area.

(3) The Commissioner for Rehabilitation and Resettlement shall closely monitor the implementation of Rehabilitation and Resettlement Scheme.

(4) The affected families of the Projects where preliminary notification under sub-section (1) of section 11 of the Act is issued, are only entitled for receiving elements of rehabilitation and resettlement as per the Second and Third Schedules of the Act.

(5) While offering twenty per cent of the developed land, when the land is acquired for urbanization purposes, the land used for components of infrastructure amenities shall not be taken into account for the calculation of twenty per cent of developed land.

(6) In case of a Project involving land acquisition on behalf of a Requiring Body which involves involuntary displacement of the Scheduled Castes and Scheduled Tribes families, a Development Plan shall be prepared by the State Government in consultation with the concerned Social Welfare Department of the State and the Gram Panchayats or urban local bodies in that area. The said Plan shall be read out and discussed in the Gram Sabha at the time of obtaining the prior consent of the Gram Sabha or the panchayat or the urban local bodies.

(7) The Deputy Commissioner while calling for the claims of the persons interested in the land to be acquired in accordance with section 21 shall also give a notice to the Requiring Body. The Requiring Body can express its opinion with the Deputy Commissioner regarding the amount of compensation of the land to be acquired including the market value of the land to be acquired.

(8) If the amount of award compensation including rehabilitation and resettlement benefits, to be paid is less than rupees five crore, then the Deputy Commissioner shall declare the award.

(9) If the amount of award compensation including rehabilitation and resettlement benefits to be paid is more than rupees five crore but less than rupees ten crore, Deputy Commissioner shall declare the award with the previous approval of Regional Commissioner of the concerned Revenue Division.

(10) If the amount of award compensation including R&R benefits to be paid is more than rupees ten crore, the Deputy Commissioner shall declare the award after getting the previous approval of the State Government.

(11) The Deputy Commissioner shall recover any excess amount paid to land owners due to correction of award, after giving due notice to all such persons and in case of any default or refusal to pay, the same may be recovered as arrears of land revenue, besides initiating penal action against the defaulter.

28. Calculation of Market Value:- (1) If the land to be acquired is situated within the limits of Municipal Council area, the market value calculated in accordance with sub section (1) of section 26 of the Act, shall be;

a. Multiplied by a factor which is **equal to 1** (One) for TMC, CMC, City Corporation areas and

- b. Multiplied by factor **equal to 1.5** (One and half times) for project area for the lands to be acquired which are situated outside the limits of such municipal areas but extending up to a radial distance of 5 Km., and
- c. Multiplied by a factor **equal to 2** (Two), for project area for the lands to be acquired which lay in areas other than those mentioned in (a) and (b).

(2) the Deputy Commissioner, while determining the amount of compensation as required under section 28 of the Act, may consider any other ground, which is in the best interest of equity, justice and beneficial to the affected families and acceptable to the requiring body.

29. Purchases by Person other than Specified Person:-(1) The provisions of section 46 of the Act, relating to rehabilitation and resettlement shall apply in the rural areas or urban areas, in the cases where any person 'other than specified person' purchase land through private negotiations with the owners of the land;

- a. to an extent extending more than **500** acres of dry land and/or **50** acres of irrigated land for industrial purpose, and
- b. To an extent extending more than **100** acres of dry land for housing, education purposes and any other purposes.

30. Limits of Acquisition of Irrigated Multi Cropped Land:- (1) Acquisition of irrigated multi cropped land, in aggregate for all projects, shall not exceed 5% of the total irrigated multi-cropped land of the state and 1% of the total irrigated multi cropped land for each district. This limit of extent of land is to be revised, based on the recommendations of an expert group consisting of representatives of agriculture, farmers, industry etc, once every three years constituted by the State Government.

31. Constitution of Rehabilitation and Resettlement Committee at project level:-(1) The State Government shall constitute a Rehabilitation and Resettlement Committee at project level to monitor and review the progress of implementation of the Rehabilitation and Resettlement Scheme and to carry out post-implementation social audits in consultation with the Gram Sabha in rural areas and Municipal Council in urban areas.

32. Procedure and Payment of TA to Rehabilitation and Resettlement Committee member:- (1) The Committees shall have its first meeting when a draft Rehabilitation and Resettlement Scheme has been prepared by an Administrator. The Committee shall discuss the Scheme and make suggestions and recommendations. Thereafter, in subsequent meetings, the Committee shall meet and discuss the progress of the Rehabilitation and Resettlement once in a month till the process of resettlement is concluded.

(2) For the purpose of discussing the post- implementation of social audits, the Committee shall meet once in three months.

(3) The members of the Committee shall get a travelling allowance at the rate specified, from time to time, by the State Government for the Government servants of Group -A Category.

(4) The Committee can visit the affected area and discuss with the affected families if it so desires and pay site visits to the resettlement areas to monitor the resettlement process.

33. Procedure of State Monitoring Committee:- (1) The State Monitoring Committee shall be chaired by Chief Secretary to State Government with representation from heads of departments of all requiring bodies and experts in the field of Rehabilitation and Resettlement.

(2) The State Monitoring Committee shall have its first meeting for reviewing and monitoring the implementation of Rehabilitation and Resettlement Scheme for the Project within a month of the publication of the approved Rehabilitation and Resettlement Scheme by the Commissioner for Rehabilitation and Resettlement under section 18, and thereafter in the subsequent meetings the State Monitoring Committee meeting shall be held after six months. If the Committee desires, then it can have its meeting even before the period of six months.

can have its meeting even before the period of six months.

(3) The allowances payable to the experts shall be as those of the Commissioner for Rehabilitation and Resettlement or Secretary to Government.

34. Conditions of Service of Land Acquisition, Rehabilitation and Resettlement Authority:- (1) The said Authorities shall function as per the notification made by the State Government.

(2) The Presiding Officer of the said Authority shall be appointed in consultant with the Chief Justice of the Hon'ble High Court of Karnataka by the State Government by issuing notification in the Official Gazette.

(3) There shall be a Registrar of the rank of Tahsildar from the Revenue Department of the State and other staff including two employees of the rank of FDA, one stenographer, four clerks, one driver and three peons to be appointed from the different cadres of the Government servants including from the Revenue Department of the State Government.

(4) The salaries and allowances of the Registrar and other officers and employees of the said Authority shall be the same as they were getting in their parent Departments and a deputation allowance at the rate of ten per cent, of their

basic salary (which includes Grade Pay) shall be paid to them. Their conditions of service shall be the same those applicable to them under the Karnataka Civil Services Rules.

(5) The Presiding Officer of the said Authority shall be paid salary and other allowances as under:—

- If he is the serving District Judge – As admissible to a District Judge under Judicial Pay Commission.
- If he is not the serving District Judge - His last salary in the Government service plus ten per cent, deputation allowance of the basic salary (which includes Grade Pay).
- If he is a qualified legal practitioner for not less than seven years, as per salary payable to District Judge's pay scale at entry level.
- The benefits of pension, gratuity and other retirement benefits shall be applicable to the Presiding Officer as per the concerned Rules applicable to them.

35. Manner of recovery of Rehabilitation and Resettlement benefits availed of, by making false claim or through fraudulent means:- The Deputy Commissioner shall recover such benefits claimed falsely or through fraudulent means as arrears of land revenue.

36. Manner of returning the unutilized land:- The Deputy Commissioner shall revert the 'unutilized land' which is not used or utilized for the purpose for which it was acquired for a period of five years from the date of taking possession to;

- Original Land Owner or their legal heirs as the case may be, by giving a notice to all the concerned after collecting the current market value of such land less the amount paid as compensation or enhanced compensation at the time of acquisition under this Act with prior approval of the State Government, or
- Land Bank which is a Governmental equity that focuses on converting such land into productive use

37. Manner and mode of publication:- Wherever the provision of the Act provide, it shall be either one or more of the following:-

- publication in the official gazette.
- publication in two widely circulated news papers in the affected area, one of which shall be in Kannada.
- publication in website of department concerned.
- publication in Gram Chavadi or Gram Panchayat office or Urban Local Bodies or office of Village Accountant.

By order and in the name of Governor of Karnataka

Lalitha.H. Handigol
Under Secretary to Govt.
Revenue Department (LAQ-2)

Date: 21 June 2014

FORM – I

Part-A Notification of the SIA

(See Section 4(1) of the Act)

The Notification of the SIA must include:

- Name of project developer, a brief description of the proposed project and the extent of the lands proposed for acquisition, the project area and the affected areas to be covered by the SIA
- The main objectives of the SIA and key activities including
(a) consultations (b) survey (c) public hearing/s
- If consultations or consent of Gram Sabhas and/or land owners is required, the notification must state this
- The timeline for the SIA and the final deliverables (SIA Report and SIMP) along with the manner of their disclosure must be specified
- Statement that any attempt at coercion or threat during this period will render the exercise null and void.
- Contact information of the State SIA Unit

Part –B. Terms of Reference, Budget and Processing Fee for the SIA

The State SIA Unit will review the proposal for land acquisition sent by the State Government and produce a project-specific Terms of Reference (ToR) and budget. Based on the ToR and budget, a processing fee will be determined, which must be deposited by the Requiring Body before the notification of the SIA can be issued.

The ToR shall include the following information:

- A brief description of the project, project area and the extent of lands proposed for acquisition
- The objectives of the SIA and all the activities that must be carried out by the SIA team
- Sequencing, schedule and deadlines for deliverables with dates for the SIA process, based on the size and complexity of the project and land acquisition, and whether consent or consultation of Gram Sabhas and/or land owners is required to be sought.
- The appropriate size and profile of the SIA team required (including field surveyors if needed) to conduct the SIA for the specific project
- A project –specific budget based on the ToR, with a clear break-up of costs for each item/activity
- The schedule for the disbursement of funds to the SIA team tied to clearly-defined deliverables in the SIA process

The processing fee will be determined based on the ToR and budget developed for each specific project and will be based on the type, size, location and sensitivity of the project and the land proposed for acquisition

- Information regarding the processing fee bands and the cost for separate components/line items must be made consistent and easily accessible, so that the Requiring Body can factor this into its costs in advance. These rates must be reviewed and revised from time to time.
- A fixed proportion of the fee will go towards meeting the costs of the State SIA Unit.

By order and in the name of Governor of Karnataka

Lalitha.H. Handigol
Under Secretary to Govt.
Revenue Department (LAQ-2)

Date: 21 June 2014

FORM –II

SIA Report (See Section 2(d) of Section 109 of the Act).

- A. List of socio-economic and cultural parameters to be covered by the SIA
- Demographic details of the population in the project area
 - Age, sex, caste, religion
 - Literacy, health and nutritional status
 - Poverty levels
 - Vulnerable groups
 - Women, children, the elderly, women-headed households, the differently abled
 - Kinship patterns and women's role in the family
 - Social and cultural organization
 - Administrative organization
 - Political organization
 - Civil society organizations and social movements
 - Land use and livelihood
 - Agricultural and non-agricultural use
 - Quality of land-soil, water, trees etc.,
 - Livestock
 - Formal and informal work and employment
 - Household division of labor and women's work
 - Migration
 - Household income levels
 - Livelihood preferences
 - Food security
 - Local economic activities
 - Formal and informal, local industries
 - Access to credit
 - Wage rates

- Specific livelihood activities women are involved in
- Factors that contribute to local livelihoods
 - Access to natural resources
 - Common property resources
 - Private assets
 - Roads, transportation
 - Irrigation facilities
 - Access to markets
 - Tourist sites
 - Livelihood promotion programmes
 - Co-operatives and other livelihood-related associations
- Quality of the living environment
 - Perceptions, aesthetic qualities, attachments and aspirations
 - Settlement patterns
 - Houses
 - Community and civic spaces
 - Sites of religious and cultural meaning
 - Physical infrastructure (including water supply, sewage systems etc.)
 - Public service infrastructure (schools, health facilities, anganawadi centers, public distribution system)
 - Safety, crime, violence
 - Social gathering points for women

B. Key impact areas.

Impacts on land, livelihoods and income

- Level and type of employment
- Intra-household employment patterns
- Income levels
- Food security
- Standard of living
- Access and control over productive resources
- Economic dependency or vulnerability
- Disruption of local economy
- Impoverishment risks
- Women's access to livelihood alternatives

Impacts on physical resources

- Impacts on natural resources, soil, air, water, forests
- Pressures on land and common property natural resources for livelihoods

Impacts on private assets, public services and utilities

- Capacity of existing health and education facilities
- Capacity of housing facilities
- Pressure on supply of local services
- Adequacy of electrical and water supply, roads, sanitation and waste management system
- Impact on private assets such as bore wells, temporary sheds etc.

Health impacts

- Health impacts due to in-migration
- Health impacts due to project activities with a special emphasis on
- Impact on women's health
- Impact on the elderly

Impacts on culture and social cohesion

- Transformation of local political structures
- Demographic changes
- Shifts in the economy-ecology balance
- Impacts on the norms, beliefs, values and cultural life
- Crime and illicit activities
- Stress of dislocation
- Impact of separation of family cohesion
- Violence against women

Impacts at different stages of the project cycle

The type, timing, duration, and intensity of social impacts will depend on and relate closely to the stages of the project cycle. Below is an indicative list of impacts

Pre-construction phase

- Interruption in the delivery of services
- Drop in productive investment
- Land speculation
- Stress of uncertainty

Construction phase

- Displacement and relocation
- Influx of migrant construction workforce
- Health impacts on those who continue to live close to the construction site

Operation phase

- Reduction in employment opportunities compared to the construction phase
- Economic benefits of the project
- Benefits on new infrastructure
- New patterns of social organization

De-commissioning phase

- Loss of economic opportunities
- Environmental degradation and its impact on livelihoods

Direct and indirect impacts

- “Direct impacts” will include all impacts that are likely to be experienced by the affected families
- “Indirect impacts” will include all impacts that may be experienced by those not directly affected by the acquisition of land (i.e. Direct land and livelihood losers), but those living in the project area.

Differential impacts

- Impact on women, children, the elderly and the differently abled
- Impacts identified through tools such as Gender Impact Assessment Checklists, and Vulnerability and Resilience Mapping

Cumulative impacts

- Measureable and potential impacts of other projects in the area along with the identified impacts for the project in question
- Impact on those not directly in the project area but based locally or even regionally

C. Table of Contents for SIA Report and Social Impact Management Plan**Chapter****Contents****Executive Summary**

- Project and public purpose
- Location
- Size and attributes of land acquisition
- Alternatives considered
- Social Impacts
- Mitigation measures
- Assessment of social costs and benefits

Detailed Project Description

- Background of the project, including developers background and governance/management structure
- Rationale for project including how the project fits the public purpose criteria listed in the Right to Fair Compensation and Transparency in Land Acquisition, Rehabilitation and Resettlement Act, 2013
- Details of project size, location, capacity, outputs, production targets, cost, risks
- Examination of alternatives
- Phases of project construction
- Core design features and size and type of facilities
- Need for ancillary infrastructural facilities

	—	Work force requirements (temporary and permanent)
	—	Details of SIA/EIA if already conducted and any technical feasibility Reports
	—	Applicable legislations and policies
Team composition, approach, methodology and schedule of the SIA	—	List of all team members with qualifications. Gender experts to be included in team
	—	Description and rationale for the methodology and tools used to collect information for SIA
	—	Sampling methodology used
	—	Overview of information/data sources used. Detailed reference must be included separately in the forms
	—	Schedule of consultations with key stakeholders and brief description of public hearings conducted. Details of the public hearings and the specific feedback incorporated into the Report must be included in the forms
Land Assessment	—	Describe with the help of the maps, information from land inventories and primary sources
	—	Entire area of impact under the influence of the project (not limited to land area for acquisition)
	—	Total land requirement for the project
	—	Present use of any public, unutilized land in the vicinity of the project area
	—	Land (if any) already purchased, alienated, leased or acquired, and the intended use for each plot of land required for the project
	—	Quantity and location of land proposed to be acquired for the project
	—	Nature, present use and classification of land and if agricultural land, irrigation coverage and cropping patterns
	—	Size of holdings, ownership patterns, land distribution, and number of residential houses
	—	Land prices and recent changes in ownership, transfer and use of lands over the last 3 years
Estimation and enumeration (where required) of affected families and assets	—	Estimation of the following types of families that are
	—	(a) Directly affected (own land that is proposed to be acquired):
	—	Are tenants/occupy the land proposed to be acquired
	—	The Scheduled Tribes and other traditional forest dwellers who have lost any of their forest rights
	—	Depend on common property resources which will be affected due to acquisition of land for their livelihood
	—	Have been assigned land by the State Government or the Central government under any of its schemes and such land is under acquisition;
	—	Have been residing on any land in the urban areas for proceeding three years or more prior to the acquisition of the land
	—	Have depended on the land being acquired as a primary source of livelihood for three years prior to the acquisition
	—	(b) Indirectly impacted by the project (not affected directly by the acquisition of own lands)
	—	(c) Inventory of productive assets and significant lands
Socio-economic and cultural profile (affected area and resettlement site)	—	Demographic details of the population in the project area
	—	Income and poverty levels
	—	Vulnerable groups
	—	Land use and livelihood
	—	Local economic activities
	—	Factors that contribute to local livelihoods
	—	Kinship patterns and social and cultural organization

- Social impacts
- Administrative organization
 - Political organization
 - Community-based and civil society-organizations
 - Regional dynamics and historical change processes
 - Quality of the living environment
 - Framework and approach to identifying impacts
 - Description of impacts at various stages of the project cycle such as impacts on health and livelihoods and culture. For each type of impact, separate indication of whether it is a direct/indirect impact, differential impacts on different categories of affected families and where applicable cumulative impacts
 - Indicative list of impacts areas include: impacts on land, livelihoods and income, physical resources, private assets, public services and utilities, health, culture and social cohesion and gender based impacts

By order and in the name of Governor of Karnataka

Lalitha.H. Handigol
Under Secretary to Govt.
Revenue Department (LAQ-2)

Date: 21 June 2014

FORM III

Social Impact Management Plan

(See Sub-Section (6) of Section 4 of the Act)

- 1) — Approach to mitigation
 - Measures to avoid, mitigate and compensate impact
 - Measures that are included in the terms of R&R and compensation as outlined in the Act
 - Measures that the Requiring Body has stated it will introduce in the Project Proposal
 - Additional measures that the Requiring Body has stated it will undertake in response to the findings of the SIA process and public hearings
 - The SIMP must include a description of institutional structures and key person responsible for each mitigation measure and timelines and costs for each activity
- 2) — SIMP Institutional Framework, stating the institutional structures and key person responsible for each mitigation measure.
 - Specify the role of NGOs'/CBOs', if involved
 - Indicate capacities required and capacity building plan, including technical assistance, if any
 - Time lines for each activity
- 3) SIMP Budget and Financing of mitigation plan stating costs of all Resettlement and rehabilitation costs; Annual budget and plan of action and Funding Sources with break-up.
- 4) SIMP Monitoring Evaluation-stating key M&E indicators
 - SIMP M&E — Reporting mechanisms and monitoring roles.
 - Plan for independent evaluation.
- 5) Analysis of Costs and Benefits and Recommendation on Acquisition.
 - Stating Final conclusions on assessment of public purpose, less displacing alternative, minimum requirements of land, the nature and intensity of social impacts and viable mitigation measures and the extent to which mitigation measures will address costs.

The above analysis will use the equity principle as a frame work of analysis for presenting a final recommendation on whether the acquisition should go through or not.
- 6) References and Annexure: - For reference and for the information.

By order and in the name of Governor of Karnataka

Lalitha.H. Handigol
Under Secretary to Govt.
Revenue Department (LAQ-2)

Date: 21 June 2014

FORM -IV

PART-A. PRIOR WRITTEN CONSENT/DECLARATION FORM

(For Public-Private and Private Purpose)

(See Section 2(2a), 2(2b), 2(3b) of the Act)

S.No.

Details of Affected Land Owners/Persons Concerned

- 1 Name of the person(s) in whose name the land is registered
- 2 Name of the spouse:
- 3 Name of father/mother:
- 4 Address:
- 5 Village/Basti:
- 6 Gram Panchayat/Municipality/Township:
- 7 Tehsil/Taluka:
- 8 District:
- 9 Name of other members in the family with age: (including children and adult dependents)
- 10 Extent of land owned:
- 11 Disputed lands if any
- 12 Pattas/leases/grants, if any
- 13 Any other right, including tenancy, if any:
- 14 Regarding the acquisition of my land by the Government, for Public-Private projects for public purpose/Private companies for public purpose or for private purpose. I wish to state the following (please circle one of the below):
I have read/readout the contents of this consent form and explained to me in _____ language and
I agree to this acquisition
OR
I do not agree to this acquisition
Signature/Thumb impression of the affected family(s) and Date: 20 June 2014
Date and Signature of designated district official receiving the signed form

By order and in the name of Governor of Karnataka

Lalitha.H. Handigol
Under Secretary to Govt.
Revenue Department (LAQ-2)

Date: 21 June 2014

PART-B FORMAT FOR GRAM SABHA RESOLUTION

(For Public-Private projects for public purpose and Private Project for public purpose)

(See Section 46(5) of the Act)

We, the undersigned members of the Gram sabha of _____ within _____ panchayat or Council of _____ tehsil/taluka in _____ district wish to state that the following certification is based on the information supplied by the administration and officials. On this basis, this Gram Sabha hereby certifies that

- (i) In respect of **Non-Scheduled Areas** it has been **consulted** for the proposed _____ projects as per Section 4(1) of the Act. And/or
- ii) In respect of **Scheduled Areas** as per Section 41(3) of the Act, it **CONSENTS / REFUSES TO CONSENT** to the proposed _____ project, which will involve:

- * Acquisition of _____ acres of private land
- * Transfer of _____ acres of Government land to the project
- * Transfer of _____ acres of Forest land to the project
- * The terms and conditions of compensation, rehabilitation and resettlements benefits and social impact mitigation measures agreed to by the Requiring Body (state the name) are attached

Date and signatures/thumb impressions of Gram Sabha members

Date and signature of designated District
Or Designated Officer on receipt of the Resolution

By order and in the name of Governor of Karnataka

Lalitha.H. Handigol
Under Secretary to Govt.
Revenue Department (LAQ-2)

ವಿಶೇಷ ರಾಜ್ಯ ಪತ್ರಿಕೆ

ಭಾಗ - IV-A	ಬೆಂಗಳೂರು, ಶನಿವಾರ, ಜೂನ್ ೨೧, ೨೦೧೪ (ಜೈಷ್ಠ ೩೧, ಶಕ ವರ್ಷ ೧೯೩೬)	ನಂ. ೪೧೭
Part - IV-A	Bangalore, Saturday, June 21, 2014 (Jyeishta 31, Shaka Varsha 1936)	No. 417

ಒಳಾಡಳಿತ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ಒಇ 58 ಮೊಸಇ 2014, ಬೆಂಗಳೂರು, ದಿನಾಂಕ: 21-06-2014

The draft of the following rules further to amend the Karnataka State Police (Disciplinary Proceedings) Rules, 1965, which the Government of Karnataka proposes to make in exercise of the powers conferred by section 163 of Karnataka Police Act, 1963 (Karnataka Act 1964) is hereby published for the information of all persons likely to be affected thereby and notice is hereby given that the said draft will be taken into consideration after fifteen days from the date of its publication in the Official Gazette.

Any objection or suggestion, which may be received by the State Government from any person with respect to the said draft before the expiry of the period specified above will be considered by the State Government. Objections and suggestions may be addressed to the Additional Chief Secretary to Government, Home Department, Vidhana Soudha, Bangalore-560 001.

DRAFT RULES

1. Title and commencement.- (1) These rules may be called the Karnataka State Police (Disciplinary Proceedings) (Amendment) Rules, 2014.

(2) They shall come into force from the date of their publication in the official Gazette.

2. Amendment of Schedule.- In the Karnataka State Police (Disciplinary Proceedings) Rules, 1965 in the Schedule, in the table,-

(i) in the entries relating to serial number 5,-

(a) for the entries in column 3, the following shall be substituted, namely:-

"Officers of the rank of Superintendent of Police of the districts other than districts of Dharwad, Mysore, Belgaum, Kolar and Dakshina Kannada:

In respect of districts of Dharwad, Mysore, Belgaum, Kolar and Dakshina Kannada, the Superintendent of Police with the jurisdiction as below:-

- (a) Superintendent of Police, Dharwad- Jurisdictional Superintendent of Police, Dharwad and jurisdiction of commissioner of Police, Hubli- Dharwad city.
- (b) Superintendent of Police, Mysore- Jurisdictional Superintendent of Police, Mysore and jurisdiction of commissioner of Police, Mysore city.
- (c) Superintendent of Police, Dakshina Kannada, Mangalore- Jurisdictional Superintendent of Police, Dakshina Kannada and jurisdiction of commissioner of Police, Mangalore city.
- (d) Superintendent of Police, Belgaum- Jurisdictional Superintendent of Police, Belgaum and jurisdiction of commissioner of Police, Belgaum city.

- (e) Superintendent of Police, Kolar- Jurisdictional Superintendent of Police, Kolar and jurisdiction of Superintendent of Police, Kolar Gold Fields"

- (b) for the entries in column 4, the following shall be substituted, namely:-

"(i) The officers of the rank of Deputy Superintendent of Police/Assistant Commissioners of Police of Commissionerates to whom the Police Officer is sub-ordinate at the time of taking action under these rules.

(ii) The officer of the rank of Superintendent of Police/Deputy Commissioners of Police of Commissionerates to whom the Police Officer is subordinate at the time of taking action under these rules."

- (ii) For the entries relating to serial number 6, for the entries in column 2, the following shall be substituted, namely:-

"Officers of the rank of Head Constables"

- (b) for the entries in column 3, the following shall be substituted, namely:-

"Officers of the rank of Superintendent of Police of the districts other than districts of Dharwad, Mysore, Belgaum, Kolar and Dakshina Kannada:

In respect of districts of Dharwad, Mysore, Belgaum, Kolar and Dakshina Kannada, the Superintendent of Police with the jurisdiction as below:-

- (a) Superintendent of Police, Dharwad- Jurisdictional Superintendent of Police, Dharwad and jurisdiction of commissioner of Police, Hubli- Dharwad city.
 (b) Superintendent of Police, Mysore- Jurisdictional Superintendent of Police, Mysore and jurisdiction of commissioner of Police, Mysore city.
 (c) Superintendent of Police, Dakshina Kannada, Mangalore- Jurisdictional Superintendent of Police, Dakshina Kannada and jurisdiction of commissioner of Police, Mangalore city.
 (d) Superintendent of Police, Belgaum- Jurisdictional Superintendent of Police, Belgaum and jurisdiction of commissioner of Police, Belgaum city.
 (e) Superintendent of Police, Kolar- Jurisdictional Superintendent of Police, Kolar and jurisdiction of Superintendent of Police, Kolar Gold Fields"

- (c) for the entries in column 4, the following shall be substituted, namely:-

"(i) The officers of the rank of Deputy Superintendent of Police/Assistant Commissioners of Police of Commissionerates to whom the Police Officer is sub-ordinate at the time of taking action under these rules.

(iii) The officer of the rank of Superintendent of Police/Deputy Commissioners of Police of Commissionerates to whom the Police Officer is subordinate at the time of taking action under these rules."

- (iii) in the entries relating to serial number 7,-

- (a) for the entries in column 2, the following shall be substituted, namely:-

"Officers of the rank of Police Constables/Jamedar Followers of KSRP/Trademan Class -II, Belloye/Boy and Darji of PCMT workshop/Dingi Driver of Police Launch Establishment".

- (b) for the entries in column 3, the following shall be substituted, namely:-

"Officers of the rank of Superintendent of Police of the districts other than districts of Dharwad, Mysore, Belgaum, Kolar and Dakshina Kannada:

In respect of districts of Dharwad, Mysore, Belgaum, Kolar and Dakshina Kannada, the Superintendent of Police with the jurisdiction as below:-

- (a) Superintendent of Police, Dharwad- Jurisdictional Superintendent of Police, Dharwad and jurisdiction of commissioner of Police, Hubli- Dharwad city.
 (b) Superintendent of Police, Mysore- Jurisdictional Superintendent of Police, Mysore and jurisdiction of commissioner of Police, Mysore city.
 (c) Superintendent of Police, Dakshina Kannada, Mangalore- Jurisdictional Superintendent of Police, Dakshina Kannada and jurisdiction of commissioner of Police, Mangalore city.
 (d) Superintendent of Police, Belgaum- Jurisdictional Superintendent of Police, Belgaum and jurisdiction of commissioner of Police, Belgaum city.
 (e) Superintendent of Police, Kolar- Jurisdictional Superintendent of Police, Kolar and jurisdiction of Superintendent of Police, Kolar Gold Fields"

- (c) for the entries in column 4, the following shall be substituted, namely:-

- "(i) The officers of the rank of Deputy Superintendent of Police/Assistant Commissioners of Police of Commissionerates to whom the Police Officer is sub-ordinate at the time of taking action under these rules.
- (ii) The officer of the rank of Superintendent of Police/Deputy Commissioners of Police of Commissionerates to whom the Police Officer is subordinate at the time of taking action under these rules."

By Order and in the name of Governor of Karnataka,

A.G. Bhat

Additional Secretary to Government
Home Department, (Police Services)

ವಿಶೇಷ ರಾಜ್ಯ ಪತ್ರಿಕೆ

ಭಾಗ - IV-A	ಬೆಂಗಳೂರು, ಶನಿವಾರ, ಜೂನ್ ೨೧, ೨೦೧೪ (ಜೈಷ್ಠ ೩೧, ಶಕ ವರ್ಷ ೧೯೩೬)	ನಂ. ೪೧೮
Part - IV-A	Bangalore, Saturday, June 21, 2014 (Jyeishta 31, Shaka Varsha 1936)	No. 418

ಆರ್ಥಿಕ ಸಚಿವಾಲಯ

ಅಧಿಸೂಚನೆ-I

ಸಂಖ್ಯೆ: ಆಇ 02 ಸನಿತಿ 2014, ಬೆಂಗಳೂರು, ದಿನಾಂಕ: 20-06-2014

ಕರ್ನಾಟಕ ನಾಗರಿಕ ಸೇವಾ ನಿಯಮಾವಳಿಗಳಿಗೆ ಇನ್ನಷ್ಟು ತಿದ್ದುಪಡಿ ಮಾಡುವ ನಿಯಮಗಳ ಕರಡನ್ನು ಅದರಿಂದ ತೊಂದರೆಗೊಳಗಾಗಬಹುದಾದ ಸಂಭವವಿರುವ ಎಲ್ಲಾ ವ್ಯಕ್ತಿಗಳಿಂದ ಅಧಿಕೃತ ರಾಜ್ಯಪತ್ರದಲ್ಲಿ ಆ ಕರಡು ಪ್ರಕಟವಾದ ದಿನಾಂಕದಿಂದ ಹದಿನೈದು ದಿನಗಳೊಳಗಾಗಿ ಆಕ್ಷೇಪಣೆಗಳು/ಸಲಹೆಗಳನ್ನು ಅಪ್ಪಾಡಿಸಿ, ದಿನಾಂಕ: 17.05.2014ರಂದು ಕರ್ನಾಟಕ ರಾಜ್ಯಪತ್ರದ ಭಾಗ-IV-ಎ ರಲ್ಲಿ ಅಧಿಸೂಚನೆ-I ಸಂಖ್ಯೆ: ಎಫ್‌ಡಿ 02 ಎಸ್‌ಆರ್‌ಎ 2014, ದಿನಾಂಕ: 17.05.2014ನ್ನು ಕರ್ನಾಟಕ ರಾಜ್ಯ ನಾಗರಿಕ ಸೇವಾ ಅಧಿನಿಯಮ 1978ರ (1990ರ ಕರ್ನಾಟಕ ಅಧಿನಿಯಮ ಸಂಖ್ಯೆ 14) ಪ್ರಕರಣ 8ರೊಂದಿಗೆ ಓದಿಕೊಳ್ಳಲಾಗುವ 3ನೇ ಪ್ರಕರಣದ (2)ನೇ ಉಪ ಪ್ರಕರಣದ ಖಂಡ(ಎ)ದ ಮೂಲಕ ಅಗತ್ಯಪಡಿಸಲಾದಂತೆ ಪ್ರಕಟಿಸಲಾಗಿರುವುದರಿಂದ;

ಸದರಿ ರಾಜ್ಯಪತ್ರವನ್ನು ದಿನಾಂಕ: 17.05.2014ರಂದು ಸಾರ್ವಜನಿಕರಿಗೆ ದೊರೆಯುವಂತೆ ಮಾಡಲಾಗಿದ್ದುದರಿಂದ ಮತ್ತು ಇದರ ಬಗ್ಗೆ ರಾಜ್ಯ ಸರ್ಕಾರಕ್ಕೆ ಯಾವುದೇ ರೀತಿಯ ಆಕ್ಷೇಪಣೆಗಳು/ ಸಲಹೆ ಗಳು ಬಂದಿರುವುದಿಲ್ಲವಾದ್ದರಿಂದ;

ಈಗ 1978ರ ಕರ್ನಾಟಕ ರಾಜ್ಯ ನಾಗರಿಕ ಸೇವಾ ಅಧಿನಿಯಮದ (1990ರ ಕರ್ನಾಟಕ ಅಧಿನಿಯಮ ಸಂಖ್ಯೆ 14) ಪ್ರಕರಣ 8 ರೊಂದಿಗೆ ಓದಿಕೊಳ್ಳಲಾದ 3ನೇ ಪ್ರಕರಣದ (1)ನೇ ಉಪ ಪ್ರಕರಣದಿಂದ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಕರ್ನಾಟಕ ಸರ್ಕಾರವು ಈ ಕೆಳಗಿನ ನಿಯಮಗಳನ್ನು ಈ ಮೂಲಕ ಮಾಡುತ್ತದೆ, ಎಂದರೆ:-

ನಿಯಮಗಳು

1. ಹೆಸರು ಮತ್ತು ಪ್ರಾರಂಭ.- (1) ಈ ನಿಯಮಗಳನ್ನು ಕರ್ನಾಟಕ ನಾಗರಿಕ ಸೇವಾ (5ನೇ ತಿದ್ದುಪಡಿ) ನಿಯಮಗಳು, 2014 ಎಂದು ಕರೆಯತಕ್ಕದ್ದು.

(2) ಇವು ಅಧಿಕೃತ ರಾಜ್ಯಪತ್ರದಲ್ಲಿ ಪ್ರಕಟಣೆಯಾದ ದಿನಾಂಕದಿಂದ ಜಾರಿಗೆ ಬರತಕ್ಕದ್ದು.

2. ನಿಯಮ 235ಎ ರ ತಿದ್ದುಪಡಿ.- ಕರ್ನಾಟಕ ನಾಗರಿಕ ಸೇವಾ ನಿಯಮಗಳ (ಇದರಲ್ಲಿ ಇನ್ನು ಮುಂದೆ ಸದರಿ ನಿಯಮಗಳೆಂದು ಉಲ್ಲೇಖಿಸಲಾಗಿದೆ), ನಿಯಮ 235ಎ ರಲ್ಲಿ, ಖಂಡ (xii)ರಲ್ಲಿ,-

(i). ಉಪ ಖಂಡ (ಎ) ಹಾಗೂ ಅದಕ್ಕೆ ಸಂಬಂಧಿಸಿದ ನಮೂದುಗಳ ಬದಲಿಗೆ ಈ ಮುಂದಿನದನ್ನು ಪ್ರತಿಸ್ಥಾಪಿಸತಕ್ಕದ್ದು, ಎಂದರೆ:-

“ಸದರಿ ಸಂಸ್ಥೆಯಲ್ಲಿ ಖಾಯಂ ಆಗಿ ವಿಲೀನಗೊಂಡ ಸರ್ಕಾರಿ ನೌಕರನ ಕುಟುಂಬವೂ ಸಹ ನೌಕರನು ಮೃತನಾದ ದಿನಾಂಕದ ಮುಂದಿನ ದಿನಾಂಕದಿಂದ ಕುಟುಂಬ ನಿವೃತ್ತಿ ವೇತನಕ್ಕೆ ಅರ್ಹವಾಗಿರುತ್ತದೆ. ಈ ಸೌಲಭ್ಯದ ಜೊತೆಗೆ, ಸಂಸ್ಥೆಗೆ ನಿಯಮಗಳಡಿ ಕುಟುಂಬ ನಿವೃತ್ತಿ ವೇತನದ ಸಂದಾಯದ ಪದ್ಧತಿ ಇದ್ದಲ್ಲಿ ಸದರಿ ಸಂಸ್ಥೆಯಿಂದ ಕುಟುಂಬ ನಿವೃತ್ತಿ ವೇತನ ಸೌಲಭ್ಯಕ್ಕೆ ಅರ್ಹವಾಗಿರುತ್ತದೆ.

ಪರಂತು, ಈ ನಿಯಮದ ಮೇರೆಗೆ ಅಂಗೀಕಾರಾರ್ಹ ಸೌಲಭ್ಯವು ಈಗಾಗಲೇ ಮಂಜೂರು ಮಾಡಿದ ಕುಟುಂಬ ನಿವೃತ್ತಿ ವೇತನ ಪ್ರಕರಣಗಳಲ್ಲಿ ಸೇವೆಯಲ್ಲಿದ್ದಂತೆ ಮರಣ ಹೊಂದಿರುವ ಅಥವಾ ಸೇವೆಯಿಂದ ನಿವೃತ್ತರಾದ ಪ್ರಕರಣಗಳಲ್ಲಿ ಈಗಾಗಲೇ ಮಂಜೂರು ಮಾಡಿದ ಕುಟುಂಬ ನಿವೃತ್ತಿ ವೇತನದ ಪೂರ್ವ ಪ್ರಕರಣಗಳಿಗೂ ಅನ್ವಯಿಸುತ್ತದೆ. ಆದಾಗ್ಯೂ, ಇಂತಹ ಆರ್ಥಿಕ ಸೌಲಭ್ಯವು ಪೂರ್ವ ಪ್ರಕರಣಗಳಲ್ಲಿ ಈ ನಿಯಮಗಳು ರಾಜ್ಯಪತ್ರದಲ್ಲಿ ಪ್ರಕಟವಾದ ದಿನಾಂಕದ ಮುಂದಿನ ತಿಂಗಳ ಮೊದಲನೆಯ ದಿನಾಂಕದಿಂದ ಪ್ರಾಪ್ತವಾಗತಕ್ಕದ್ದು”.

- (ii) ಉಪ ಖಂಡ (ಸಿ)ನ್ನು ಬಿಟ್ಟುಬಿಡತಕ್ಕದ್ದು.
- (iii) ಉಪ ಖಂಡ (ಡಿ)ರಲ್ಲಿ “ಮತ್ತು ಇದು, ಸದರಿ ಸಂಸ್ಥೆಯು ಸಂಬಂಧಪಟ್ಟ ಸೌಲಭ್ಯಗಳಿಗೆ ಅವಕಾಶ ಕಲ್ಪಿಸದಿದ್ದ ಸಂದರ್ಭಗಳಲ್ಲಿ ಮಾತ್ರ ಅಂಗೀಕಾರಾರ್ಹವಾಗಿರತಕ್ಕದ್ದು” ಎಂಬ ಪದಗಳನ್ನು ಬಿಟ್ಟುಬಿಡತಕ್ಕದ್ದು.
- (iv) ಉಪ ಖಂಡ (ಇ)ರಲ್ಲಿ “ಸದರಿ ಸಂಸ್ಥೆಯಲ್ಲಿ ಅಂಥ ಯಾವುದೇ ಕ್ಷೇಮ ಅಸ್ತಿತ್ವದಲ್ಲಿಲ್ಲ ಅಥವಾ ಸದರಿ ಸಂಸ್ಥೆಯು ಅದರ ಕುಟುಂಬ ನಿವೃತ್ತಿ ವೇತನ ಯೋಜನೆಯನ್ನು ಸಂಬಂಧಪಟ್ಟ ವ್ಯಕ್ತಿಗೆ ನೀಡುವುದಿಲ್ಲ ಎಂಬುದನ್ನು ಸ್ವತಃ ಮನದಟ್ಟು ಮಾಡಿಕೊಂಡ ತರುವಾಯ” ಎಂಬ ಪದಗಳನ್ನು ಬಿಟ್ಟುಬಿಡತಕ್ಕದ್ದು.

3. ನಿಯಮ 235ಬಿ ರ ತಿದ್ದುಪಡಿ.- ಸದರಿ ನಿಯಮಗಳ ನಿಯಮ 235ಬಿ ರ ಉಪ ನಿಯಮ (1) ರಲ್ಲಿ, ಖಂಡ (ಬಿ)ರಲ್ಲಿನ ಅಂಶ(i)ರಲ್ಲಿ, ಈ ಮುಂದಿನದನ್ನು ಕೊನೆಯಲ್ಲಿ ಸೇರಿಸತಕ್ಕದ್ದು, ಎಂದರೆ:-

“ಸದರಿ ಸಂಸ್ಥೆಯಲ್ಲಿ ಖಾಯಂ ಆಗಿ ವಿಲೀನಗೊಂಡ ಸರ್ಕಾರಿ ನೌಕರನ ಕುಟುಂಬವು, ನೌಕರನು ಮೃತನಾದ ದಿನಾಂಕದ ಮುಂದಿನ ದಿನಾಂಕದಿಂದ ಕುಟುಂಬ ನಿವೃತ್ತಿ ವೇತನ ಸೌಲಭ್ಯಗಳ ಜೊತೆಗೆ, ಅಂಥ ಸಂಸ್ಥೆಯಲ್ಲಿ ಕುಟುಂಬ ನಿವೃತ್ತಿ ವೇತನ ಸಂದಾಯದ ಪದ್ಧತಿ ಇದ್ದಲ್ಲಿ, ಸದರಿ ಸಂಸ್ಥೆಯಿಂದ ಕುಟುಂಬ ನಿವೃತ್ತಿ ವೇತನ ಸೌಲಭ್ಯಗಳಿಗೆ ಅರ್ಹವಾಗಿರುತ್ತದೆ. ಕುಟುಂಬ ನಿವೃತ್ತಿ ವೇತನ ಸೌಲಭ್ಯವು ಸದರಿ ಸಂಸ್ಥೆಯಲ್ಲಿ, ನೌಕರನು ವಿಲೀನ ಹೊಂದಿದ ತರುವಾಯ, ಸರ್ಕಾರದಿಂದ ಯಾರು ವಾಸ್ತವವಾಗಿ ನಿವೃತ್ತಿ ವೇತನಕ್ಕೆ ಅರ್ಹರಾಗಿದ್ದರೋ/ಅರ್ಹರಾಗಿದ್ದಾರೋ ಆ ವ್ಯಕ್ತಿಯ ಕುಟುಂಬಗಳಿಗೆ ಮಾತ್ರ ಅನ್ವಯವಾಗುತ್ತದೆ. ಈ ಸೌಲಭ್ಯವು ಸೇವಾ ಉಪದಾನ ಪಡೆಯುವ, ಅಂದರೆ ಹತ್ತು ವರ್ಷಗಳ ಅರ್ಹತಾದಾಯಕ ಸೇವೆಯನ್ನು ಸರ್ಕಾರದಲ್ಲಿ ಸಲ್ಲಿಸುವ ಮೊದಲೇ ವಿಲೀನ ಹೊಂದಿದ ನೌಕರರ ಕುಟುಂಬಗಳಿಗೆ ಅಂಗೀಕಾರಾರ್ಹವಲ್ಲ.

ಪರಂತು, ಈ ನಿಯಮದ ಮೇರೆಗೆ ಅಂಗೀಕಾರಾರ್ಹ ಸೌಲಭ್ಯವು ಈಗಾಗಲೇ ಮಂಜೂರು ಮಾಡಿದ ಕುಟುಂಬ ನಿವೃತ್ತಿ ವೇತನ ಪ್ರಕರಣಗಳಲ್ಲಿ ಸೇವೆಯಲ್ಲಿದ್ದಂತೆ ಮರಣ ಹೊಂದಿರುವ ಅಥವಾ ಸೇವೆಯಿಂದ ನಿವೃತ್ತರಾದ ಪ್ರಕರಣಗಳಲ್ಲಿ ಈಗಾಗಲೇ ಮಂಜೂರು ಮಾಡಿದ ಕುಟುಂಬ ನಿವೃತ್ತಿ ವೇತನದ ಪೂರ್ವ ಪ್ರಕರಣಗಳಿಗೂ ಅನ್ವಯಿಸುತ್ತದೆ. ಆದಾಗ್ಯೂ, ಇಂತಹ ಆರ್ಥಿಕ ಸೌಲಭ್ಯವು ಪೂರ್ವ ಪ್ರಕರಣಗಳಲ್ಲಿ ಈ ನಿಯಮಗಳು ರಾಜ್ಯಪತ್ರದಲ್ಲಿ ಪ್ರಕಟವಾದ ದಿನಾಂಕದ ಮುಂದಿನ ತಿಂಗಳ ಮೊದಲನೆಯ ದಿನಾಂಕದಿಂದ ಪ್ರಾಪ್ತವಾಗತಕ್ಕದ್ದು”.

ತಿದ್ದುಪಡಿ ಸಂಖ್ಯೆ: 1280

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

ಕೆ.ಎಸ್.ಗೋಪಾಲಕೃಷ್ಣ
ಸರ್ಕಾರದ ಜಂಟಿ ಕಾರ್ಯದರ್ಶಿ(ಸೇವೆಗಳು)
ಆರ್ಥಿಕ ಇಲಾಖೆ

FINANCE SECRETARIAT

NOTIFICATION-I

No. FD 02 SRA 2014, Bangalore, Dated: 20.06.2014.

Whereas the draft of the following rules further to amend the Karnataka Civil Services Rules, was published as required by clause(a) of sub-section-(2) of Section 3 read with section 8 of the Karnataka State Civil Services Act, 1978 (Karnataka Act 14 of 1990) in Notification-I No. FD 02 SRA 2014, dated 17.05.2014 in Part IV-A of the Karnataka Gazette dated 17.05.2014 inviting objections and suggestions from all persons likely to be affected thereby within fifteen days from the date of its publication in the Official Gazette.

Whereas the said Gazette was made available to the public on 17.05.2014.

And whereas, no objections and suggestions have been received by the State Government.

Now, therefore, in exercise of the powers conferred by sub-section(1) of Section 3 read with Section 8 of the Karnataka State Civil Services Act, 1978 (Karnataka Act 14 of 1990), the Government of Karnataka hereby makes the following rules, namely:-

RULES

1. **Title and commencement.**- (1) These rules may be called the Karnataka Civil Services (5th Amendment) Rules, 2014.

(2) They shall come into force from the date of their publication in the Official Gazette.

2. **Amendment of rule 235A.**- In the Karnataka Civil Services Rules (hereinafter referred to as the said rules), in rule 235A, in clause (xii),-

(i) for sub-clause (a), and the entries relating thereto, the following shall be substituted, namely:-

“(a) The family of the Government servant, who has been permanently absorbed in the said organisation shall also be eligible for family pension from the date following the date of death of the employee in addition to the benefit of family pension, if any, admissible under the rules of the organization:

Provided that, the benefit under this rule is also available to the eligible past cases of death while in service or after retirement, where the family pension has been settled as per the then existing rules. However, the financial benefits in past cases will be eligible with effect from the first of the month following the date of publication of this rules in the Official Gazette”.

(ii) sub-clause (c) shall be omitted;

(iii) in sub-clause (d), the words “and shall be admissible only in cases where the said organization has not provided for corresponding benefits” shall be omitted;

(iv) in sub-clause (e), the words “after satisfying itself that no such claim exists in the said organization or that the said organization has not extended its family pension scheme to the person concerned” shall be omitted.

3. Amendment of rule 235B.- In rule 235B of the said rules, in sub-rule (1), in clause (b), in item (i), the following shall be inserted at the end, namely :-

“The family of the Government servant, who has been permanently absorbed in the said organization shall also be eligible for family pension from the date following the date of death of the employee, in addition to the benefit of family pension, if any, admissible under the rules of the Organisation. The benefit of family pension shall be admissible only to the families of those who are actually entitled to pension from the Government after their absorption in the said organization. The benefit shall not be admissible to the families of those who get only the service gratuity i.e., who are absorbed before rendering ten years of qualifying service under the Government.

Provided that the benefit under this rule is also available to the eligible past cases of death while in service or after retirement, where the family pension has been settled as per the then existing rules. However, the financial benefits in past cases shall be eligible with effect from the first of the month following the date of publication of this rules in the Official Gazette”.

C.S.No. 1280

By Order and in the name of the Governor of Karnataka,

K.S. GOPALA KRISHNA
Joint Secretary to Government (Services)
Finance Department

ಅಧಿಸೂಚನೆ-II

ಸಂಖ್ಯೆ: ಆಇ 02 ಎಸ್‌ಆರ್‌ಎ 2014, ಬೆಂಗಳೂರು, ದಿನಾಂಕ: 20-06-2014

ಕರ್ನಾಟಕ ಸರ್ಕಾರಿ ನೌಕರರ (ಕುಟುಂಬ ನಿವೃತ್ತಿ ವೇತನ) ನಿಯಮಗಳು, 2002ಕ್ಕೆ ಇನ್ನಷ್ಟು ತಿದ್ದುಪಡಿ ಮಾಡುವ ನಿಯಮಗಳ ಕರಡನ್ನು ಅದರಿಂದ ತೊಂದರೆಗೊಳಗಾಗಬಹುದಾದ ಸಂಭವವಿರುವ ಎಲ್ಲಾ ವ್ಯಕ್ತಿಗಳಿಂದ ಅಧಿಕೃತ ರಾಜ್ಯಪತ್ರದಲ್ಲಿ ಆ ಕರಡು ಪ್ರಕಟವಾದ ದಿನಾಂಕದಿಂದ ಹದಿನೈದು ದಿನಗಳೊಳಗಾಗಿ ಆಕ್ಷೇಪಣೆಗಳು/ ಸಲಹೆಗಳನ್ನು ಅರ್ಪಿಸಿ, ದಿನಾಂಕ: 17.05.2014ರಂದು ಕರ್ನಾಟಕ ರಾಜ್ಯಪತ್ರದ ಭಾಗ-4ಎ ರಲ್ಲಿ ಅಧಿಸೂಚನೆ-II ಸಂಖ್ಯೆ: ಎಫ್‌ಡಿ 02 ಎಸ್‌ಆರ್‌ಎ 2014, ದಿನಾಂಕ:17.05.2014 ನ್ನು ಕರ್ನಾಟಕ ರಾಜ್ಯ ನಾಗರಿಕ ಸೇವಾ ಅಧಿನಿಯಮ 1978ರ (1990ರ ಕರ್ನಾಟಕ ಅಧಿನಿಯಮ ಸಂಖ್ಯೆ 14) ಪ್ರಕರಣ 8ರೊಂದಿಗೆ ಓದಿಕೊಳ್ಳಲಾಗುವ 3ನೇ ಪ್ರಕರಣದ (2)ನೇ ಉಪ ಪ್ರಕರಣದ ಖಂಡ(ಎ)ದ ಮೂಲಕ ಅಗತ್ಯಪಡಿಸಲಾದಂತೆ ಪ್ರಕಟಿಸಲಾಗಿರುವುದರಿಂದ;

ಸದರಿ ರಾಜ್ಯಪತ್ರವನ್ನು ದಿನಾಂಕ: 17.05.2014ರಂದು ಸಾರ್ವಜನಿಕರಿಗೆ ದೊರೆಯುವಂತೆ ಮಾಡಲಾಗಿದ್ದುದರಿಂದ ಮತ್ತು ಇದರ ಬಗ್ಗೆ ರಾಜ್ಯ ಸರ್ಕಾರಕ್ಕೆ ಯಾವುದೇ ರೀತಿಯ ಆಕ್ಷೇಪಣೆಗಳು/ಸಲಹೆ ಗಳು ಬಂದಿರುವುದಿಲ್ಲವಾದ್ದರಿಂದ;

ಈಗ 1978ರ ಕರ್ನಾಟಕ ರಾಜ್ಯ ನಾಗರಿಕ ಸೇವಾ ಅಧಿನಿಯಮದ (1990ರ ಕರ್ನಾಟಕ ಅಧಿನಿಯಮ ಸಂಖ್ಯೆ 14) ಪ್ರಕರಣ 8 ರೊಂದಿಗೆ ಓದಿಕೊಳ್ಳಲಾದ 3ನೇ ಪ್ರಕರಣ (1)ನೇ ಉಪ ಪ್ರಕರಣದಿಂದ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಕರ್ನಾಟಕ ಸರ್ಕಾರವು ಈ ಕೆಳಗಿನ ನಿಯಮಗಳನ್ನು ಈ ಮೂಲಕ ಮಾಡುತ್ತದೆ, ಎಂದರೆ:-

ನಿಯಮಗಳು

1. ಶೀರ್ಷಿಕೆ ಮತ್ತು ಪ್ರಾರಂಭ.- (1) ಈ ನಿಯಮಗಳನ್ನು ಕರ್ನಾಟಕ ಸರ್ಕಾರಿ ನೌಕರರ (ಕುಟುಂಬ ನಿವೃತ್ತಿ ವೇತನ) (1ನೇ ತಿದ್ದುಪಡಿ) ನಿಯಮಗಳು, 2014 ಎಂದು ಕರೆಯತಕ್ಕದ್ದು.

(2) ಇವು ಅಧಿಕೃತ ರಾಜ್ಯಪತ್ರದಲ್ಲಿ ಪ್ರಕಟಣೆಯಾದ ದಿನಾಂಕದಿಂದ ಜಾರಿಗೆ ಬರತಕ್ಕದ್ದು.

2. ನಿಯಮ 10ಎ ರ ತಿದ್ದುಪಡಿ.- ಕರ್ನಾಟಕ ಸರ್ಕಾರಿ ನೌಕರರ (ಕುಟುಂಬ ನಿವೃತ್ತಿ ವೇತನ) ನಿಯಮಗಳು, 2002ರಲ್ಲಿ, ನಿಯಮ 10ಎ ರ ಬದಲಿಗೆ, ಈ ಮುಂದಿನದನ್ನು ಪ್ರತಿಸ್ಥಾಪಿಸತಕ್ಕದ್ದು, ಎಂದರೆ:-

“10ಎ. ಮಿಲಿಟರಿ ನಿವೃತ್ತಿದಾರನ ಕುಟುಂಬವು, ನೌಕರನು ರಾಜ್ಯದ ನೇಮಕಾತಿ ನಿಯಮಗಳನುಸಾರ ಒಂದು ಸಿವಿಲ್ ಹುದ್ದೆಗೆ ನೇಮಕ ಹೊಂದಿ ಒಂದು ವರ್ಷಕ್ಕಿಂತ ಕಡಿಮೆ ಇಲ್ಲದ ಅವಧಿಗೆ ಸೇವೆ ಸಲ್ಲಿಸಿ, ಸೇವೆಯಲ್ಲಿರುವಾಗಲೇ ಅಥವಾ ನಿವೃತ್ತಿಯ ತರುವಾಯ ಮೃತಪಟ್ಟರೆ, ಈ ನಿಯಮಗಳಡಿ ಅಂಗೀಕಾರಾರ್ಹವಾದ ಕುಟುಂಬ ನಿವೃತ್ತಿ ವೇತನದ ಜೊತೆಗೆ ಮಿಲಿಟರಿ ನಿಯಮಗಳಡಿ ಕುಟುಂಬ ನಿವೃತ್ತಿ ವೇತನ ಪಡೆಯಲು ಹಕ್ಕುಳ್ಳವರಾಗಿರತಕ್ಕದ್ದು.

ಪರಂತು, ಈ ನಿಯಮದ ಮೇರೆಗೆ ಅಂಗೀಕಾರಾರ್ಹ ಸೌಲಭ್ಯವು ಈಗಾಗಲೇ ಮಂಜೂರು ಮಾಡಿದ ಕುಟುಂಬ ನಿವೃತ್ತಿ ವೇತನ ಪ್ರಕರಣಗಳಲ್ಲಿ ಸೇವೆಯಲ್ಲಿದ್ದಂತೆ ಮರಣ ಹೊಂದಿರುವ ಅಥವಾ ಸೇವೆಯಿಂದ ನಿವೃತ್ತರಾದ ಪ್ರಕರಣಗಳಲ್ಲಿ ಈಗಾಗಲೇ ಮಂಜೂರು ಮಾಡಿದ ಕುಟುಂಬ ನಿವೃತ್ತಿ ವೇತನದ ಪೂರ್ವ ಪ್ರಕರಣಗಳಿಗೂ ಅನ್ವಯಿಸುತ್ತದೆ. ಆದಾಗ್ಯೂ, ಇಂತಹ ಆರ್ಥಿಕ ಸೌಲಭ್ಯವು ಪೂರ್ವ ಪ್ರಕರಣಗಳಲ್ಲಿ ಈ ನಿಯಮಗಳು ರಾಜ್ಯಪತ್ರದಲ್ಲಿ ಪ್ರಕಟವಾದ ದಿನಾಂಕದ ಮುಂದಿನ ತಿಂಗಳ ಮೊದಲನೆಯ ದಿನಾಂಕದಿಂದ ಪ್ರಾಪ್ತವಾಗತಕ್ಕದ್ದು”.

ತಿದ್ದುಪಡಿ ಸಂಖ್ಯೆ: 07

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

ಕೆ.ಎಸ್. ಗೋಪಾಲಕೃಷ್ಣ
ಸರ್ಕಾರದ ಜಂಟಿ ಕಾರ್ಯದರ್ಶಿ(ಸೇವೆಗಳು)
ಆರ್ಥಿಕ ಇಲಾಖೆ

NOTIFICATION-II

No. FD 02 SRA 2014, Bangalore, Dated: 20.06.2014.

Whereas the draft of the following rules further to amend the Karnataka Government Servants (Family Pension) Rules, 2002 was published as required by clause(a) of sub-section-(2) of Section 3 read with section 8 of the Karnataka State Civil Services Act, 1978 (Karnataka Act 14 of 1990) in Notification-II No. FD 02 SRA 2014 dated 17.05.2014 in Part IVA of the Karnataka Gazette dated 17.05.2014 inviting objection and suggestions from all persons likely to be affected thereby within fifteen days from the date of its publication in the Official Gazette.

Whereas the said Gazette was made available to the public on 17.05.2014.

And whereas, no objections and suggestions have been received by the State Government.

Now, therefore, in exercise of the powers conferred by sub-section(1) of Section 3 read with Section 8 of the Karnataka State Civil Services Act, 1978 (Karnataka Act 14 of 1990), the Government of Karnataka hereby makes the following rules, namely:-

RULES

1. Title and commencement.- (1) These rules may be called the Karnataka Government Servants (Family Pension) (1st Amendment) Rules, 2014.

(2) They shall come into force from the date of their publication in the Official Gazette.

2. Amendment of rule 10A.- In the Karnataka Government Servants (Family Pension) Rules, 2002, for rule 10A, the following shall be substituted, namely:-

“10A. A family of a military pensioner, who has been appointed to a civil post as per the rules of recruitment under the State before attaining the age of superannuation having put in a service of a period of not less than one year dies while in service or after retirement is eligible for grant of family pension under these rules in addition to the family pension admissible under Military Rules.

Provided that the benefit under this rule is also available to the eligible past cases of death while in service or after retirement, where the family pension has been settled as per then existing rules. However, the financial benefits in past cases shall be eligible with effect from the first of the month following the date of publication of this rules in the Official Gazette”.

C.S.No: 07

By order and in the name of the Governor of Karnataka,

K.S. GOPALA KRISHNA
Joint Secretary to Government (Services)
Finance Department

ಬಿಶೇಷ ರಾಜ್ಯ ಪತ್ರಿಕೆ

ಭಾಗ - IV-A	ಬೆಂಗಳೂರು, ಸೋಮವಾರ, ಜೂನ್ ೨೩, ೨೦೧೪ (ಅಷಾಢ ೨, ಶಕ ವರ್ಷ ೧೯೩೬)	ನಂ. ೪೨೧
Part - IV-A	Bangalore, Monday, June 23, 2014 (Ashadha 2, Shaka Varsha 1936)	No. 421

URBAN DEVELOPMENT SECRETARIAT**NOTIFICATION****No. UDD 32 MLR 2014, Bangalore, Dated: 23.06.2014.**

Government hereby allots the offices of the Mayor and Deputy Mayor to the below mentioned categories in respect of the Bijapur City Corporation for the year 2014-15.

Sl. No.	Name of the City Corporation	Mayor	Deputy Mayor
1	Bijapur	BCA	G

By order and in the name of the Governor of Karnataka

SIDDIQ PASHA

Under Secretary to Government
Urban Development Department

ಬಿಶೇಷ ರಾಜ್ಯ ಪತ್ರಿಕೆ

ಭಾಗ - IV-A	ಬೆಂಗಳೂರು, ಮಂಗಳವಾರ, ಜೂನ್ ೨೪, ೨೦೧೪ (ಅಷಾಢ ೩, ಶಕ ವರ್ಷ ೧೯೩೬)	ನಂ. ೪೨೨
Part - IV-A	Bangalore, Tuesday, June 24, 2014 (Ashadha 3, Shaka Varsha 1936)	No. 422

PERSONNEL AND ADMINISTRATIVE REFORMS SECRETARIAT**NOTIFICATION****No. DPAR 03 CHUVIPA 2014, Bangalore, Dated: 24-06-2014**

The following order made by the Governor is hereby published for general information:-

ORDER

In exercise of the powers vested in me by sub-clause (e) of clause (3) of Article 171 of the Constitution of India, I, H.R. BHARDWAJ, Governor of Karnataka, nominate the following persons to be the members of the Karnataka Legislative Council, with immediate effect:

- 1) Sri V.S. Ugrappa S/o Late Subbaiah
No.1093, 19th Cross, 3rd Sector,
HSR Layout, Bangalore-560 102.
- 2) Sri K. Abdul Jabbar S/o K Shaik Ahamed
No.303/2, Narasaraj Road, Davanagere.
- 3) Dr. Jaimala Ramachandra W/o Ramachandra H.M.
#496, 6th Main, Dollars Colony, R.M.V. 2nd Stage,
Bangalore-560 094.
- 4) Sri Ivan D'souza S/o Late Cyprian D'souza
"Lilly", Fathima Lane, Kankanady Post,
Mangalore-575 002.
- 5) Sri Iqbal Ahmed Saradagi S/o S. Mohammed
#1-1 166/9-E, Aiwan-e-Shahi Area,
Gulbarga-585 102.

H.R. BHARDWAJ

GOVERNOR OF KARNATAKA

By order and in the name of the Governor of Karnataka,

P.T. KULKARNI

Joint Chief Electoral Officer and
Ex-officio Joint Secretary to Govt,
DPAR (Elections)

PERSONNEL AND ADMINISTRATIVE REFORMS SECRETARIAT

NOTIFICATION

No. DPAR 03 CHUVIPA 2014, Bangalore, Dated: 24-06-2014

In pursuance of Section 74 of the Representation of the People Act, 1951 (43 of 1951), the names of the members nominated to the Karnataka Legislative Council by the Governor of Karnataka under sub-clause (e) of clause (3) of Article 171 of the Constitution of India are hereby notified for general information:-

- 1) Sri V.S. Ugrappa S/o Late Subbaiah
No.1093, 19th Cross, 3rd Sector,
HSR Layout, Bangalore-560 102.
- 2) Sri K. Abdul Jabbar S/o K Shaik Ahamed
No.303/2, Narasaraaj Road, Davanagere.
- 3) Dr. Jaimala Ramachandra W/o Ramachandra H.M.
#496, 6th Main, Dollars Colony, R.M.V. 2nd Stage,
Bangalore-560 094.
- 4) Sri Ivan D'souza S/o Late Cyprian D'souza
"Lilly", Fathima Lane, Kankanady Post,
Mangalore-575 002.
- 5) Sri Iqbal Ahmed Saradagi S/o S. Mohammed
#1-1 166/9-E, Aiwan-e-Shahi Area,
Gulbarga-585 102.

By order and in the name of the Governor of Karnataka,

P.T. KULKARNI

Joint Chief Electoral Officer and
Ex-officio Joint Secretary to Govt,
DPAR (Elections)

ವಿಶೇಷ ರಾಜ್ಯ ಪತ್ರಿಕೆ

ಭಾಗ - IV-A	ಬೆಂಗಳೂರು, ಬುಧವಾರ, ಜೂನ್ ೨೫, ೨೦೧೪ (ಆಷಾಢ ೪, ಶಕ ವರ್ಷ ೧೯೩೬)	ನಂ. ೪೨೩
Part - IV-A	Bangalore, Wednesday, June 25, 2014 (Ashadha 4, Shaka Varsha 1936)	No. 423

AGRICULTURE SECRETARIAT

NOTIFICATION

No. AGD 24 ANE 2012, Bangalore, Dated: 20.06.2014

Whereas the draft of the Karnataka Agriculture Services (Recruitment) (2nd Amendment) Rules, 2013 was published as required by clause (a) of sub section (3) of the Karnataka State Civil Services Act, 1978 (Karnataka Act 14 of 1990) in notification No. AGD 24 ANE 2012, dated 31-01-2014 in part-IV(A) of the Karnataka Gazette dated 03-04-2014 inviting objection and suggestions from persons likely to be affected thereby within fifteen days from the date of its publication of the draft in the Official Gazette.

Whereas the said Gazette was made available to the public on 03-04-2014

And, whereas the no objections and suggestions have been received by the State Government within the period specified above.

Now, therefore, in exercise of the powers conferred by sub section (1) of section 3 read with section (8) of the Karnataka State Civil Services Act, 1978 (Karnataka Act 14 of 1990), the Government of Karnataka hereby make the following rules, further to amend the Karnataka Agriculture Services (Recruitment) Rules, 1999, namely:-

Rules

1.Title and Commencement:- (1) These rules may be called the Karnataka Agriculture Services (Recruitment) (2nd Amendment) Rules, 2014.

(2) They shall come into force from the date of their publication in the Official Gazette.

2.Amendment of the Schedule:- In the Karnataka Agriculture Services (Recruitment) Rules, 1999, in the schedule, -

(i) for the category of the post of "Assistant Director of Agriculture" at serial No. 10, and entries relating thereto, the following shall be substituted, namely :-

Assistant Director of Agriculture (Rs. 28100-50100)	19	366 (Total 385)	<p>Seventy percent by promotion from the cadre of Agricultural Officer; and</p> <p>Thirty Percent by direct recruitment through Karnataka Public Service Commission</p>	<p>FOR PROMOTION</p> <p>Must have put in a service of not less than five years in cadre of Agricultural Officer.</p> <p>FOR DIRECT RECRUITMENT</p> <p>Must be holder of Master's Degree in Agriculture or possess equivalent qualification awarded by any Agricultural University. Preference shall be given to Ph.D holders.</p>
---	----	--------------------	---	---

(ii) for the category of the post of "Agricultural Officer" at serial No. 16, and entries relating thereto, the following shall be substituted, namely :-

Agricultural Officer (Rs. 22800-43200)	13	1826 (Total 1839)	<p>Fifty Percent by promotion from the cadre of Assistant Agriculture Officer;</p> <p>and</p> <p>Fifty Percent by Direct Recruitment</p> <p>(a) The appointing authority shall be Commissioner, Agriculture.</p> <p>(b) Notwithstanding anything to the contrary contained in the Karnataka Civil Services (General Recruitment) Rules, 1977 or any other Rules relating to recruitment, made or deemed to have been made under the Karnataka State Civil Services Act, 1978 (Karnataka Act 14 of 1990) the selection shall be made selection Authority consisting of following -</p> <ol style="list-style-type: none"> 1. Director of Agriculture – Chairman; 2. Additional Director (Administration) – member 3. An officer not below the rank of Deputy Director of Agriculture nominated by the Director of Agriculture – Member Secretary. <p>The selection authority shall invite applications from the eligible candidates through gazette notification and advertisement in one widely circulated regional kannada newspaper. From among the candidates who have applied, the Selection Authority shall prepare a list of selected candidates on the basis of marks secured in the qualifying examination and taking into consideration reservation policy of the Government. If marks secured by two or more candidates are found to be equal, candidates who are older in age shall be treated as senior to persons who are younger. The number of candidates so selected shall be equal to number of vacancies notified. The selection authority shall publish the same on the notice board of the office of the selection authority.</p> <p>(c) Inclusion of a name in selection list prepared under (b) above shall not confer any right of appointment.</p> <p>(d) The Selection authority shall forward the selection list prepared under (b) above to the appointing authority. The appointing authority shall appoint the selected candidates in the order in which their names are found in the select list after satisfying itself that they are otherwise suitable in all respect for appointment.</p>	<p>FOR PROMOTION</p> <p>(1) Must be holder of Bachelor's Degree in Agriculture Sciences or equivalent qualification from a recognized Agricultural University.</p> <p>(2) Must have put in a service of not less than five years in the cadre of Assistant Agricultural Officer/ Assistant Agricultural Officer (Agricultural Engineering and Water Management).</p> <p>FOR DIRECT RECRUITMENT</p> <p>(1) Must be holder of a Bachelor's Degree in Agriculture or possess equivalent qualification from any Agricultural University.</p> <p>(2) Preference shall be given to the holder of a Master's Degree or possess equivalent qualification from any Agricultural University.</p>
--	----	----------------------	--	--

(iii) for the category of the post of "Assistant Agricultural Officer" at serial No. 24, and entries relating thereto, the following shall be substituted, namely :-

Assistant Agricultural Officer/Assistant Agricultural Officer (Agricultural Engineering and Water Management). (Rs. 21600-40050)	152	1155 (Total 1307)	<p>Fifty Percent by promotion from the cadre of Agriculture Assistant; and Fifty Percent by Direct Recruitment</p> <p>(c) The appointing authority shall be Commissioner, Agriculture.</p> <p>(d) Notwithstanding anything to the contrary contained in the Karnataka Civil Services (General Recruitment) Rules, 1977 or any other Rules relating to recruitment, made or deemed to have been made under the Karnataka State Civil Services Act, 1978 (Karnataka Act 14 of 1990) the selection shall be made selection Authority consisting of following -</p> <ol style="list-style-type: none"> 4. Director of Agriculture – Chairman; 5. Additional Director (Administration) – member 6. An officer not below the rank of Deputy Director of Agriculture nominated by the Director of Agriculture – Member Secretary. <p>The selection authority shall invite applications from the eligible candidates through gazette notification and advertisement in one widely circulated regional kannada newspaper. From among the candidates who have applied, the Selection Authority shall prepare a list of selected candidates on the basis of marks secured in the qualifying examination and taking into consideration reservation policy of the Government. If marks secured by two or more candidates are found to be equal, candidates who are older in age shall be treated as senior to persons who are younger. The number of candidates so selected shall be equal to number of vacancies notified. The selection authority shall publish the same on the notice board of the office of the selection authority.</p> <p>(e) Inclusion of a name in selection list prepared under (b) above shall not confer any right of appointment.</p> <p>The Selection authority shall forward the selection list prepared under (b) above to the appointing authority. The appointing authority shall appoint the selected candidates in the order in which their names are found in the select list after satisfying itself that they are otherwise suitable in all respect for appointment.</p>	<p>For Promotion:- Must have put in a service of not less than three years in the cadre of Agricultural Assistant.</p> <p>FOR DIRECT RECRUITMENT Must be a Graduate from the University of Agriculture or equivalent qualification from any Agricultural University.</p>
---	-----	-------------------------	--	--

By Order and in the name of the Governor of Karnataka

MANJUNATH PATIL

Under secretary to Government
Department of Agriculture (Services)

ವಿಶೇಷ ರಾಜ್ಯ ಪತ್ರಿಕೆ

ಭಾಗ - IV-A	ಬೆಂಗಳೂರು, ಗುರುವಾರ, ಜೂನ್ ೨೬, ೨೦೧೪ (ಅಷಾಡ ೫, ಶಕ ವರ್ಷ ೧೯೩೬)	ನಂ. ೪೨೪
Part - IV-A	Bangalore, Thursday, June 26, 2014 (Ashadha 5, Shaka Varsha 1936)	No. 424

REVENUE SECRETARIAT**NOTIFICATION****No. RD 376 LGP 2013, Bangalore, Dated: 25.06.2014**

The draft of the following rules further to amend the Karnataka Land Revenue Rules, 1966 was published as required by sub-section (1) of section 197 of the Karnataka Land Revenue Act, 1964 (Karnataka Act 12 of 1964) in Notification No. RD 376 LGP 2013, dated: 24-05-2014, published in Part IV-A of the Karnataka Gazette dated:26-05-2014 inviting objections or suggestions from all the persons likely to be affected thereby within fifteen days from the date of its publication in the Official Gazette.

Whereas the said Gazette was made available to the Public on 26-05-2014.

And whereas no objections and suggestions have been received by the State Government within the period specified above.

Now, therefore, in exercise of the powers conferred by sub-section (1) of section 197 of the Karnataka Land Revenue Act, 1964 (Karnataka Act 12 of 1964) the Government of Karnataka hereby makes the following rules to amend the Karnataka Land Revenue Rules, 1966, namely:-

RULES

1.Title and commencement.-(1) These rules may be called the Karnataka Land Revenue (Second Amendment) Rules, 2014.

(2) They shall come into force from the date of their publication in the Official Gazette.

2. Amendment of rule 108Q.- In the Karnataka Land Revenue Rules, 1966, in rule 108Q, for the words, brackets and figures "within three months from the date of commencement of the Karnataka Land Revenue (Amendment) Rules, 2014" the words, brackets and figures "within six months from the date of commencement of the Karnataka Land Revenue (Second Amendment) Rules, 2014" shall be substituted.

By Order and in the name of the Governor of Karnataka

UMADEVI

Under Secretary to Government
Revenue Department (Land Grants-1)

ವಿಶೇಷ ರಾಜ್ಯ ಪತ್ರಿಕೆ

ಭಾಗ - IV-A	ಬೆಂಗಳೂರು, ಶುಕ್ರವಾರ, ಜೂನ್ ೨೭, ೨೦೧೪ (ಅಷಾಡ ೬, ಶಕ ವರ್ಷ ೧೯೩೬)	ನಂ. ೪೨೬
Part - IV-A	Bangalore, Friday, June 27, 2014 (Ashadha 6, Shaka Varsha 1936)	No. 426

FINANCE SECRETARIAT**NOTIFICATION****No. FD 163 CSL 2013, Bangalore, dated: 27-06-2014**

In exercise of the powers conferred by section 11A of the Karnataka Tax on Entry of Goods Act, 1979 (Karnataka Act 27 of 1979), the Government of Karnataka, being of the opinion that it is necessary in the public interest so to do, with effect from 6th February 2013 hereby exempts the tax payable under the said Act,-

- (i) on the entry of plant and machinery and capital goods for use including those brought for the purpose of establishing captive power generation plant, into a local area caused by a dealer who is an Aerospace enterprise located in Zone-1 or Zone-2 or Zone-3 as specified in the Government order No. CI 233 SPI

- 2008, dated: 28th February 2009 or designated Aerospace Parks in Bangalore, Bangalore Rural and Ramanagar Districts in terms of the Government Order No. CI 17 SPI 2012, dated: 6th February, 2013 for a period of three years from the date of commencement of its project implementation; and
- (ii) on the entry of any goods for use as raw materials inputs, component parts and consumables (excluding petroleum products) into a local area caused by a dealer who is an Aerospace enterprise located in Zone-1 or Zone-2 or Zone-3 as specified in the Government order No. CI 233 SPI 2008, dated: 28th February, 2009 or designated Aerospace Parks in Bangalore Rural and Ramanagar Districts in terms of the Government Order No. CI 17 SPI 2012 dated: 6th February, 2013 for a period of five years from the date of commencement of commercial production of such unit, subject to the following conditions and procedures, namely:-
1. **Conditions:-** A new Aerospace Enterprise claiming tax exemption under this notification shall create maximum possible additional employment opportunities and provide a minimum 80% of employment to the local people on an over all basis. (100% employment to the local people in case of Group-C and D categories).
 2. **Procedure:** (1) A new Aerospace Enterprise claiming tax exemption under this notification shall produce the following documents at the time of filing first monthly or quarterly statements under the Karnataka Tax on Entry of Goods Rules, 1979,-
 - (a) In the case of a new micro/small/medium/large scale/mega project unit, a certificate in original issued by the Director of Industries and Commerce, Government of Karnataka or his authorized nominee, certifying,-
 - (i) that it is a unit registered as such;
 - (ii) the value of fixed assets in terms of land, building and plant and machinery and such other productive assets like tools, jigs and fixtures, dyes, utilities like boilers, compressors, diesel generating sets, cranes, material handling equipment and such other equipments which are directly related to production purpose on the date of commencement of commercial production;
 - (iii) that no part of its fixed assets other than and building is old/used/second-hand, with the exception of those imported from outside the country;
 - (iv) the date on which investment and fixed assets had taken place;
 - (v) the dates of commencement and completion of project implementation of the unit;
 - (vi) the date of commencement of its commercial production;
 - (vii) that it is eligible for exemption from payment of entry tax as per the Government order CI 17 SPI 2012 dated 6th February 2013;
 - (viii) the Zone or designated Aerospace Park in which the unit is located and category under which the unit is eligible for tax exemption; and
 - (ix) that it has created maximum possible additional employment opportunities and provide a minimum 80% of employment to the local people on an overall basis (100% employment to the local people in case of Group-C and D categories)
 - (b) In case of an existing unit making additional investment in expansion/diversification/modernization, a certificate in original issued by the Director of Industries and Commerce, Government of Karnataka or his authorized nominee, at the time of filing of first monthly or quarterly statement under the Karnataka Tax on Entry of Goods Rules, 1979, after the commencement of expansion/diversification/modernization programme certifying the quantum of investment in fixed assets made for creating new assets under expansion/diversification/modernization programme and that the investment in expansion/diversification/modernization is at least 50% of the original investment of the existing unit and that it has been made on or after 1st February 2013 and that it is eligible for entry tax exemption under the Government Order No. CI 17 SPI 2012, dated: 6th February 2013.
 - (3) For each of the subsequent years for which tax exemption is claimed under this Notification, the unit shall produce a certificate from the Director of Industries and Commerce, Government of Karnataka or his authorized

nominee within sixty days of the commencement of the year certifying that the registration of the unit is valid for the year and the condition in respect creation of additional employment including providing employment to the local people has been met by the unit.

By Order and in the name of the Governor of Karnataka,

R. MEENAKSHI

Under Secretary to Government (I/c)

Finance Department (C.T.-1)

ವಿಶೇಷ ರಾಜ್ಯ ಪತ್ರಿಕೆ

ಭಾಗ - IV-A	ಬೆಂಗಳೂರು, ಶುಕ್ರವಾರ, ಜೂನ್ ೨೭, ೨೦೧೪ (ಅಷಾಡ ೬, ಶಕ ವರ್ಷ ೧೯೩೬)	ನಂ. ೪೨೭
Part - IV-A	Bangalore, Friday, June 27, 2014 (Ashadha 6, Shaka Varsha 1936)	No. 427

HOME SECRETARIAT

NOTIFICATION

No. HD 621 PPE 2012, Bangalore, dated: 26-06-2014

Whereas the draft of the Karnataka Prosecutions and Government Litigations (Recruitment) Rules, 2012, was published as required by sub-section (1) of section 3 read with section 8 of the Karnataka State Civil Services Act, 1978 (Karnataka Act 14 of 1990) in Notification No. HD 621 PPE 2012, dated 15-02-2014 inviting objections or suggestions from all the persons likely to be affected thereby within fifteen days from the date of its publication in the Official Gazette.

And whereas, the said Gazette was made available to the public on 15th February 2014.

And whereas, no objection or suggestion was received by the Government in respect of the said draft within the specified period.

Now therefore, in exercise of the powers conferred by sub-section (1) of section 3 read with section 8 of the Karnataka State Civil Services Act, 1978 (Karnataka Act 14 of 1990), and in supersession of Notification No. HD 621 PPE 2012, dated 13-03-2014 that was published in part-IV A of the Karnataka Gazette (Extra-ordinary) No. 224 dated 13-03-2014; the Government of Karnataka hereby makes the following rules namely:-

RULES

1. Title and commencement.- (1) These rules may be called the Karnataka Prosecutions and Government Litigation (Recruitment) (Amendment) Rules, 2014.

(2) They shall come into force on the date of their publication in the Official Gazette.

2. Amendment of the schedule.- In the Karnataka Prosecutions and Government Litigation (Recruitment) Rules, 2012, in the schedule,-

(a) for the category of post of Director of Prosecutions at Serial Number-01, and the entries relating thereto, the following shall be substituted, namely:-

01	Director of Prosecutions (Rs. 56550-79800)	01	-	-	01	By Promotion by selection from the cadre of Deputy Director of Prosecutions with the concurrence of the Hon'ble Chief Justice of Karnataka High Court.	Must have put in a service of not less than two years in the cadre of Deputy Director of Prosecutions: Provided that, if a person who has put in a service of not less than two years in the cadre of Deputy Director of Prosecutions is not available, then a person who has put in a service of not less than one year may be considered for promotion.
----	---	----	---	---	----	--	--

(b) for the category of posts of Deputy Director of Prosecutions at Serial Number-02 and the entries relating thereto, the following shall be substituted, namely:-

02	Deputy Director of Prosecutions (Rs.40050-56550)	03	-	01	04	By promotion from the cadre of Public Prosecutor /Law Officer (Senior).	Must have put in a service of not less than three years in the cadre of Public Prosecutor/ Law Officer (Senior).
----	---	----	---	----	----	---	--

(c) for the category of posts of Public Prosecutors/Law Officer (Senior) at Serial Number-03 and entries relating thereto, the following shall be substituted, namely:-

03	Public Prosecutors / Law Officer (Senior). (Rs.36300-53850)	37	163	10	210	By promotion from the cadre of Senior Assistant Public Prosecutors / Law Officer (Junior) Note: A Public Prosecutor when posted to work at a place other than a court shall be called as Law Officer (Senior)	Must have put in a service of not less than five years in the cadre of Senior Assistant Public Prosecutors / Law Officer (Junior): Provided that if a person who has put in a service of not less than five years in cadre of Senior Assistant Public Prosecutor/Law Officer (Junior) is not available, then a person who has put in a service of not less than three years may be considered for promotion.
----	--	----	-----	----	-----	--	---

೨೦೭೬

ಕರ್ನಾಟಕ ರಾಜ್ಯಪತ್ರ, ಗುರುವಾರ, ಜುಲೈ ೧೦, ೨೦೧೪

ವಿಶೇಷ ರಾಜ್ಯ ಪತ್ರಿಕೆ

(d) for the category of posts of Senior Asst. Public Prosecutor/Law Officer (Junior) at Serial Number-04 and the entries relating thereto, the following shall be substituted, namely:-

04	Senior Assistant Public Prosecutors / Law Officer (Junior). (Rs.28100-50100)	77	39	11	127	By promotion from the cadre of Assistant Public Prosecutor. Note: A Senior Assistant Public Prosecutor when posted to work at a place other than a Court shall be called as Law Officer (Junior).	Must have put in a service of not less than five years in the cadre of Assistant Public Prosecutor.
----	--	----	----	----	-----	--	---

(e) after the entries relating to the category of posts of Senior Asst. Public Prosecutor/Law Officer (Junior) at Serial No. 04 the following shall be inserted, namely:-

4(A)	Audit Officer (Rs.22800-43200)	01	-	-	01	By deputation of an officer in equivalent cadre from State Accounts Department.	-
4(B)	Account Superintendent (Rs.21600-40050)	01	-	-	01	By deputation of an officer in equivalent cadre from State Accounts Department.	-

By Order and in the name of the Governor of Karnataka

Devendrappa Kattimani

Under Secretary to Government

Home Department

(Police Services-B)